

Bahá'í Prayers Kannada

Kannada

168 prayers

Additional Prayers Revealed by 'Abdu'l Bahá

AB00559

ನನನ ಪರಭುವೇ ನನನ ಪರಭುವೇ! ಈ ನಿನನ ದೇನ ಸೇವಕಿಯನನು ವೆಶೇಷವಾದ ಕೃಪೆಯಿಂದ ನಿಗರಹೆಸೆಡೆದಕಕಾಗೆ ನಾನು ನಿನನನನು ಕೊಂಡಾಡುತೆಡೆದೇನೆ ಮತತು ಕೃತಜ್ಞತೆಗಳನನರಪೆಸುತೆಡೆದೇನೆ. ನಿನನ ಈ ಸೆರೆಯಾಳು ನಿನನಲಲಿ ಪರಾರಥಿಸುತೆಡೆದಾಳೆ, ಬಿನನವೆಸುತೆಡೆದಾಳೆ. ಏಕೆಂದರೆ, ನಿಜವಾಗಿಯೂ ನೀನು ಆಕೆಯನನು ನಿನನ ವೆಶದವಾದ ಸಾಮರಾಜ್ಯದತತ ಮಾರಗದರಶನ ನೀಡಿರುವೆ, ಈ ಕಷಣಿಕ ಪರಪಂಚದಲಲಿ ನಿನನ ಉತಕೃಷೆಟವಾದ ಕರೆಯನನು ಅಲಿಸುವಂತೆ ಮಾಡಿರುವೆ. ಎಲಲಾ ವಸತುಗಳ ಮೇಲೂ ನಿನನ ಜಯಪರದ ಪರಭುತವವನನು ಸಾರುವ ನಿನನ ಚಿನಹೆಗಳನನು ನೋಡುವಂತೆ ಮಾಡಿರುವೆ. ಓ ನನನ ಪರಭುವೇ, ನನನ ಗರಭದಲಲಿರುಮದನನು ನಿನಗಾಗಿ ಸಮರಪೆಸುವೆ ಬಳಿಕ ಅದು ನಿನನ ಶಿಕಷಣದ ಪಾರುಪತಯದಲಲಿ ಬೆಳೆದು ವೆಕಾಸಗೊಳೆಳುವಂತಹ; ನಿನನ ಕೃಪೆ ಮತತು ನಿನನ ಔದಾರೆಯದೆಂದ ನಿನನ ಸಾಮರಾಜ್ಯದಲಲಿ ಅದನನೊಂದು ಪರಶಂಸಾರಹ ಹಾಗೂ ಭಾಗೆಯಶಾಲೆ ಮಗುವಾಗುವಂತೆ ಕಾರಣನಾಗು. ನಿಜವಾಗಿಯೂ ನೀನು ಕೃಪಾಳು ನಿಜವಾಗಿಯೂ, ನೀನು ವೆಶೇಷಾನುಗರಹ ಪರದಾಯಕ ಪರಭುವಾಗೆರುವೆ. -

Also in: az, en, iba, ja, lo, lv, mi, th, uk, zh-Hans

AB09794CHI

. ಓ ದಯಾಮಯೆಯಾದ ಪರಭುವೇ! ನಾನೊಂದು ಚಿಕಕ ಮಗು. ದೈವೇ ಸಾಮರಾಜ್ಯದಲಲಿ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪರಾಪಂಚಿಕದವನಾಗೆರುವೆ. ನನನನನು ಸೆವರೆಗಿಯದವನನನಾಗಿಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗೆರುವಂತೆ ಮಾಡು; ಮಜಬಾಗೆರುವೆ, ನಾನು ಪರಕಾಶಮಾನವಾಗಲು ಶರಮೆಸುವಂತೆ ಮಾಡುಅ; ಭೌತಿಕ, ನನನನನು ಧಾರಮೆಕನನನಾಗಿಸು ಹಾಗೂ ನಾನು ನಿನನ ಅಪರಮೆತ ಔದಾರೆಯಗಳನನು ಪರಕಟಿಸುವಂತೆ ದಯಪಾಲಿಸು, ನೀನು ಬಲಾಡೆಯ, ಎಲಲವನನೂ ಪೆರೇತಿಸುವವ.

Also in: af, az, ca, cs, de, el, el, en, en, es, et, fa, fj, fr, fy, ht, hu, hz, id, it, kl, ksd, lv, mg, ml, mt, nl, no, pl, pt, pt, ro, ru, sk, srn, vi

BH05450

ಓ ನನನ ಪರಮಾತಮನೇ, ನಿನನ ಕೃಪೆಯಿಂದ ನಾನಿಂದ ಪರಾತಃಕಾಲ ಎಚೆಚಿತೆಡೆದೇನೆ. ನಿನನಲಲಿ ಪೂರಣ ವೆಶವಾಸವನನೆಟೆಟು ಮನೆಯೆಂದ ತೆರಳೆಡೆದೇನೆ. ನಿನನ ಆಶರಯಕಕ ಅಧೀನನೂ ಹೌದು. ಅಂದ ಮೇಲೆ ನಿನನ ಕರುಣೆಯ ಸೆವರೆಗವನನು ನನಗೆ ಅನುಗರಹೆಸು. ನಿನನ ಕಡೆಯೆಂದ ಆಶೀರವಾದ ಹೊರಹೊಮೆಮಲೆ. ನಿನನ ರಕಷಣೆಗೆ ನಾನು ಒಪೆಪೆಸಿಕೊಂಡಿರುವೆನು. ನಿನನ ರಕಷಣೆಯೆಂದ, ನಾನು ಮನೆಯೆಂದ ಹೇಗೆ ಸುರಕಷಿತವಗೆ ಹೊರಬಂದೆನೋ ಅದೇ ಬಗೆಯಾಗಿ ನನನ ಚಿಂತನೆಯನನಲಲಾ ನಿನನಲಲಿಯೇ ದೃಢವಾಗಿ ನೆಟೆಟು ಮನೆಯನನು ಸುಖವಾಗಿ ಸೆರುವಂತೆ ಮಾಡು. ಹೋಲಿಕೆಗೆ ಅತೇತನಾಗೆರುವ, ಏಕಮಾತರ ಸರವಜ್ಞ ಹಾಗೂ ಸಕಲ ಗುಣಸಂಪನನನಾದ ದೇವರು ನೀನಲಲದೆ ಮತತೆಯಾರೂ ಇಲಲ.

Also in: ko, ko, mn, sm, sm, zh-Hans, zh-Hant

Additional Prayers Revealed by Bahá'u'lláh

AB03082

*(ಅಬ್ದುಲ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರಥನೆ ಇದು. ಏಕಾಂತವಾಗಿಯೂ ಈ ಪರಾರಥನೆಯನನು ಸಲಿಸುಮದುಂಟು ಅಬ್ದುಲ ಬಹಾ ಹೇಗೆ ಹೇಳಿಡೆದಾರೆ: *“(ಯಾರು ಈ ಪರಾರಥನೆಯನನು ನಮರತೆಯೆಂದಲು ನೆಷೆಯೆಂದಲು ಸಲಿಸುವರೋ ಅವರು ಈ ಸೇವಕನ ಆತಮಕೆಕೆ ಸಂತೋಷ ಮತತು ಹರಷವನನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೇತು.”)

ಅವನು ಅಖಂಡ ಪುಣ್ಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಣೀರು ಸುರಿಸುತತಾ ನೆನನತತ ನನನ ಕೈಗಳನನು ಜೋಡಿಸಿ, ನೆನನ ಪಾದಧೂಳಿಯಿಂದ ನನನ ಮುಖವನನು ಲೇಪಿಸಿಕೊಂಡು ಪರಾರ್ಥಿಸಿಕೊಳ್ಳುವವನಾಗಿದೇನೆ. ಸರವ ಪರಜ್ಞಾತೆ ಹಾಗೂ ಮಹಿಮೆಯನನು ಸತುತಿಸುತತಾ ನಿಂತಿದೇನೆ. ನೆನನ ದವಾರದ ಮುಂದೆ ನಮರತೆ ಹಾಗೂ ವಿನೀತಭಾವದಿಂದ ನಿಂತಿರುವ ನೆನನ ಸೇವಕನನನು ದಯಾಮಯ ದೃಷ್ಟಿಯಿಂದ ಕಾಣು. ನೆನನ ಅನಂತ ಕಾರುಣ್ಯದ ಸಾಗರದಲಿ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನೆನನ ಸೇವಕ. ದಾಸ್ಯಭಾವದಿಂದ ನೆನನ ಸೆರೆಯಾಳಾಗಿ ಮೂರೆಯೆಡುತತಿದೇನೆ. ನಿಷೇಧಿಯಿಂದ ನೆನನಲಿ ಪರಾರ್ಥಿಸುತತಿದೇನೆ. ನೆನನಲಿ ಪೂರಣ ವೆಶವಾಸವನನಿಟಿಟು, ನೆನನ ಮುಂದೆ ಕಣಣೀರು ಸುರಿಸುತತಾ ಕೋರುತತಾ ಬೀಡುತತಾ ಹೇಗೆ ನುಡಿಯುತತಾನೆ: ದೇವರೇ, ಓ ನನನ ದೈವವೇ, ನೆನಗೆ ಪರೀತಿಪಾತರರಾದವರ ಸೇವೆ ಸಲಿಸಲು ಕೃಪೆಮಾಡು. ನೆನನ ಸೇವೆಗಾಗಿ ಶಕತಿ ಬಲಪಡಿಸು. ನೆನನನನು ಗೌರವಿಸುವಲಿ ನನನ ದೃಷ್ಟಿಯನನು ಬೆಳಗಿಸು. ಶೋಭಾಯಮಾನವಾದ ನೆನನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸೇವಾರ್ಥರಹಿತನಾಗಿರಲು ಸಹಾಯ ನೀಡು. ನೆನನ ಸೇವೆಗ ಸದೃಶವಾದ ಪರವೇಶ ದವಾರದಲಿ ನೆನನೇವಾರ್ಥ ಬುಡೆಯಿಂದ ಇರುವಂತೆ ಅವಕಾಶ ಕಲ್ಪಿಸು. ನೆನನ ಪವಿತರ ಪರಿಸರದಲಿ ಎಲಲ ವಸತುಗಳಿಂದಲು ಅಲಿಪಿತನಾಗಿರುವಂತೆ ಮಾಡು. ಸೇವಾಮೆಯೇ, ಸೇವಾರ್ಥದಿಂದ ಅತೀತವಾದ ಬಟಿಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲಿ ನನನನನು ಮುಳುಗಿಸು. ನೆನನ ಪರೀತಿಪಾತರರ ಮಾರ್ಗದಲಿನ ಧೂಳನನಾಗಿ ನನನನನು ಮಾಡು. ವೈಭವ ಮೇರುವೆನ ಓ ಪರಭುವೇ, ನೆನನ ವೆಶವಾಸಗಳಿಸಿದವರಿಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರಪಿಸುವಂತೆ ಒತತಾಸೆ ನೀಡು. ಈ ಪರಾರ್ಥನೆಯಿಂದ ಉಷ್ಣ ಕಾಲದಲಿ ಮತತು ರಾತರಿಯಲಿ ನೆನನ ಸೇವಕ ನೆನನನನು ಅರಸುತತಿದೇನೆ. ಅವನ ಆಕಾಂಕ್ಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಅನಂದದಿಂದ ಉಜಿಬುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರತೆವಂತನಾಗಿ ನೆನನ ಹಾಗೂ ನೆನನ ಸೇವಕರ ಸೇವೆ ಸಲಿಸುವಂತೆ ಎಸಗು. ನೀನು ದಾನಿ, ದಯಾಪರ ಉದಾರಿ ಘನತೆವಿತತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, en, es, et, fa, fa, fi, ht, hu, hy, iba, id, is, it, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

Aid and Assistance

BH00662FLO

ಓ ನನನ ಪರಮಾತಮನೇ! ನೆನನ ಖಯಾತಿಯ ನಾಮದಿಂದ ನಾನು ನೆನನಲಿ ಪರಾರ್ಥಿಸುಮದೆಟ್ಟಿ, ನೆನನ ಸೇವಕರ ವೆಚಾರಗಳಲಿ ಏಳಿಗೆಯನನುಂಟುಮಾಡು; ನೆನನ ಪರದೇಶಗಳು ಅಭಿವೃದ್ಧಿಗೊಳ್ಳುವಂತೆ ಮಾಡು; ವಾಸತವವಾಗಿ ಜಗತತಿನ ಎಲಲ ವಸತುಗಳ ಮೇಲೂ ನೆನಗೆ ಪರಮಾಧಿಕಾರ ಉಂಟು.

Also in: ar, be, bi, bn, bs, ch, cnr, cy, da, de, diu, en, es, fi, fr, gil, gil, ho, ht, hu, is, kl, lt, lv, ml, ne, no, pt, ro, ru, sk, sm, sne, sne, sne, sne, sne, sne, sne, sne, sq, sv, tl

BH00438

ನನನ ದೇವರೇ, ನನನ ಆರಾಧಯನೇ, ನನನ ದೊರೆಯೇ, ನನನ ಆಕಾಂಕ್ಷೆಯೇ! ಯಾವ ನಾಲಿಗೆ ತನನ ಕೃತಜ್ಞತೆಗಳನನು ನೆನಗೆ ಅರಪಿಸಬಲದಾಗಿದೆ? ನಾನು ಅಲಕಷೆಯನಾಗಿದೆ ನೇನು ನನನನನು ಎಚ್ಚರಗೊಳಿಸಿದೆಯೇ ನಾನು ನೆನನಿಂದ ವೆಮುಖನಾಗಿದೆ, ನಾನು ನೆನನತತ ತಿರುಗುವಂತೆ ನೇನು ನನಗೆ ಉದಾರವಾಗಿ ಸಹಕರಿಸಿದೆಯೇ. ನಾನೊಬ್ಬ ನಿರಜೀವಿಯಂತಿದೇ ನೇನು ಜೀವಜಲದಿಂದ ನನನಲಿ ಜೀವ ತುಂಬಿದೆಯೇ. ನಾನು ಬಾಡಿ ಹೋಗಿದೆ, ಸರವ ಕೃಪಾಳುವಿನ ಲೇಖನಿಯಿಂದ ಹರಿದು ಬಂದಿರುವ ನೆನನ ವಾಣಿಯ ಸೇವೆಗೇಯ ಝರಿಯಿಂದ ನೇನು ನನನನನು ಪುನರುಜೀವಿತಗೊಳಿಸಿದೆಯೇ. ಓ ದೆವಿಯಾನುಗರಹವೇ! ಸಕಲ ಸೃಷ್ಟಿಯೂ ನೆನನ ಉದಾರತೆಯಿಂದ ಉತಪನನವಾಗಿರುಮದು! ನೆನನ ಔದಾರಿಯದ ಜಲದಿಂದ ಅದನನು ವಂಚಿತವನನಾಗಿಸಬೇಡ, ಅಣಿಟು ಮಾತರವಲಲ, ನೆನನ ಕರುಣಾ ಸಾಗರದಿಂದ ಅದನನು ತಡೆಹಿಡಿಯಲೂ ಬೇಡ.

ಎಲಲಾ ಸಮಯದಲಲೂ ಮತತು ಎಲಲಾ ಸೆಥೆತೆಗಳಲಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನೆನೆನ ದೈವೇ ಉದಾರತೆಯ ಸೆವರೆಗದಿಂದ ನೆನೆನ ಪುರಾತನ ಅನುಗರಹವನೆನು ಕೋರುವಂತೆ ನಾನು ನೆನೆನಲೆ ಮೂರೆಯೆಡುತತೇನೆ. ನೆನು, ಸತಯವಾಗಿಯೂ, ಔದಾರೆಯದ ಪೆರಭು ಹಾಗೂ ಚಿರಂತನ ಸಾಮರಾಜಯದ ಸಾರವಭೂಮನಾಗಿರುವೆ.

Also in: af, az, az, bg, bi, bs, ca, ceb, de, el, en, es, et, fr, gil, hi, ho, hr, ht, iba, is, it, kl, ky, lv, ml, mn, ne, nl, pl, pt, ro, ru, sk, sl, sl, sne, sq, sv, ta, th, tl, tvl, uk, ur, vi, zh-Hans, zh-Hans

AB00204PIT

ಓ ದೈವೇ ಅನುಗರಹವೇ, ದಯಾಪಾತರರು ನಾಮ, ದಯಪಾಲಿಸು ನೆನೆನ ನೆರವನೆನು ನೆಲೆಯೆಲದ ಸಂಚಾರಿಗಳು, ನೆಡು ನೆನೆನ ಆಶರಯವನೆನು; ಚದುರೆದವರು, ಒಂದು ಗೂಡೆಸು ನಮಮನೆನು; ದಾರಿ ತಪೆದವರು, ಸೇರಿಸು ನೆನೆನೆಗೆ ನಮಮನೆನು; ವಂಚಿತರು; ಅನುಗರಹೆಸು ನಮಮ ಮೇಲೆ ನಮಮ ಪಾಲಿನ ಒಂದು ಭಾಗವನೆನು; ಬಾಯಾರಿದವರು, ಜೀವ ಜಲ ಜಿಲುಮೆಯತತ ನಡೆಸು ನಮಮನೆನು; ದುರಬಲರು, ನೆನೆನ ಧರಮದ ಸಹಾಯಕರಾಗುವಂತೆಯೂ, ಮಾರಗ ದರಶನದ ಹಾದಿಯಲೆ ನಮಮನೆನು ನಾವೇ ತಯಾಗ ಜೀವಿಯನೆನಾಗಿ ಅರಪಿಸುವಂತೆಯೂ ನಾಮ ಎಡೆದೇಳುವಂತೆ ನಮಮನೆನು ಬಲಪಡೆಸು.

Also in: bs, el, en, es, eu, hu, hy, is, lg, mg, pt, sne, sq

AB00001ABI

*(ಅಧ್ಯಯಾತಮಕ ಸಭೆಗೆ ಸೇವೀಕಾರಾಹ, ಕೊನೇ ಪಕಷ ಇಬಬರು ಸಾಕೆಗಳ ಸಮಕಷಮದಲೆ ವೈಯುಕತಿಕವಾಗಿ ವಧು ಮತತು ವರ ಇಬಬರೂ ಕೆತಾಜ್-ಇ-ಅಕದಾಸೆ ಗಿರಂಥದಲೆ ಗೊತತು ಪಡೆಸಿರುವ ಹೇಳಬೇಕಾದ ವಿವಾಹದ ವೆಧೆವತತಾದ ಪೆರತೆಜ್ಜಾ ಶಲೋಕಮ ಈ ರೀತಿಯೆದೆ “ನಾವೆಲರೂ, ನೆಶಚಯವಾಗಿಯೂ, ದೇವರ ಇಚೆಗೆ ಬಡೆಧರಾಗಿರುವೆಮ.”)

ಓ ನನೆನ ಸೆವಾಮೆಯೇ, ನೆನು ಮಹೆಮಾನೆವೆತ, ನೆನೆನ ಕೃಪಾಶರಯದಲೆ ನೆನೆನ ಈ ಸೇವಕ ಮತತು ನೆನೆನ ಸೇವಕೆ ಕಲೆತೆದಾರೆ. ನೆನೆನ ಉಪಕಾರ ಹಾಗೂ ಔದಾರೆಯದಿಂದ ಒಂದುಗೂಡೆದಾರೆ. ಓ ಪೆರಭುವೇ, ಈ ನೆನೆನ ಪೆರಪಂಚದಲೆ ಮತತು ರಾಜಯದಲೆ ಅವರಿಗೆ ಸಹಾಯನೇಡು. ನೆನೆನ ದಯೆ ಮತತು ಕರುಣಿಯ ಮೂಲಕ ಅವರಿಗೆ ಎಲಲ ಒಳೆಯದಾಗಲೆಂದು ಹರಸು. ನೆನೆನ ಸೇವೆಯಲೆ ನೆರತರಾಗುವಂತೆ ಅನುಗರಹೆಸು. ಈ ಸೇವೆಯಲೆ ನೆರವಾಗು. ನೆನೆನ ಪೆರಪಂಚದಲೆ ನೆನೆನ ಫಯಾತೆಯ ಸಂಜ್ಜಿಯಂತೆ ಅವರನೆನು ನಡೆಸು. ಈ ಪೆರಪಂಚದಲೆ ಹಾಗೂ ಮುಂದಿನ ಪೆರಪಂಚದಲೆ ಎಣೆಯೆಲದಿರುವ ನೆನೆನ ಅನುಗರಹದಿಂದ ಅವರನೆನು ರಕಷೆಸು. ನೆನೆನ ಕೃಪಾ ಸಾಮರಾಜಯದತತ ವೆನೀತರಾಗಿ ನೆನೆನೊಂದಿಗೆ ಬೆರೆಯಲು ಬೇಡುತೆಡೆದಾರೆ. ನೆಜಕಕೂ ಅವರು ನೆನೆನ ಆಜ್ಜಿಗೆ ಬಡೆಧರಾಗಿ ವಿವಾಹವಾಗೆದಾರೆ. ಕಾಲದ ಅಂತಯದವರೆಗೂ ಅವರು ಮಧುರ ಹಾಗೂ ಐಕಯತೆಯ ಸೂಚಕವಾಗಿರುವಂತೆ ದಯೆ ನೇಡು. ಸತಯಕಕೂ ನೆನು ಅನಂತ, ಸರವಪೆಯಪೆತ ಮತತು ಪೆರಬಲ.

Also in: am, da, is, it, kl, mg, pt, sv

ABU0826

ಓ ದೇವರೇ! ನಾಮ ಬಲಹೇನರು; ನಮಗೆ ಶಕತಿಯನೆನು ಕೊದು, ನಾಮ ದೇನರು, ನೆನೆನ ಅಮೆತ ಸಂಪತತನೆನು ನಮಮ ಮೇಲೆ ದಯಪಾಲಿಸು. ನಾಮ ರೋಗಗರಸತರು, ನಮಗೆ ನೆನೆನ ದೆವೆಯ ಉಪಶಮನವನೆನು ಕರುಣಿಸು. ನಾಮ ದುರಬಲರು, ನಮಗೆ ನೆನೆನ ಸೆವರೆಗೀಯ ಬಲವನೆನು ನೇಡು. ಓ ಪೆರಭುವೇ! ಈ ಪೆರಪಂಚದಲೆ ನಮಮನೆನು ಉಪಯುಕತರನೆನಾಗಿ ಮಾಡು. ನಮಮನೆನು ಸೆವರೆಧ ಹಾಗೂ ಆಸೆಗಳಿಂದ ಮುಕತರನೆನಾಗಿಸು. ಓ ಪೆರಭುವೇ! ನೆನೆನ ಪೆರೀತಿಯಲೆ ನಮಮನೆನು ಅಚಲರಾಗಿರುವಂತೆ ಮಾಡು ಮತತು ನಮಮನೆನು ಇಡೀ ಮಾನವ ಜನಾಂಗದ ಪೆರೀತೆ ಪಾತರರನೆನಾಗಿಸಲು ಕಾರಣನಾಗು. ನಾಮ ನೆನೆನ ಸೇವಕರುಗಳ ಸೇವಕರಾಗುವಂತೆಯೂ, ನೆನೆನ ಸೃಷಟಿಯೆಲವನೆನೂ ಪೆರೀತಿಸುವಂತೆಯೂ ಮಾನವ ಪೆರಪಂಚದ ಸೇವೆಯಲೆ ನಮಮನೆನು ದೃಢಪಡೆಸು. ಓ ಪೆರಭುವೇ! ನೆನು ಸರವಸಮರೆಧ! ನೆನು ಕರುಣಾಳು! ನೆನು ಕಷಮಾದಾತ! ನೆನು ಸರವಶಕತ!

Also in: bi, de, de, diu, diu, hi, hi, hr, hu, hy, hz, hz, id, id, is, ja, ko, lg, ml, ms, ny, ro, ru, sq, sq, ta, te, th, vi

ABU0826

ಓ ಪರಮಾತಮ, ನಾಮ ದುರಬಲರು ನಮಮನನು ಶಕಿತರನನಾಗಿ ಮಾಡು. ಓ ದೇವರೇ, ನಾಮ ಅಜ್ಞಾನಿಗಳು, ಜ್ಞಾನಿಗಳನನಾಗಿ ಮಾಡು. ಓ ದೇವರೇ ನಾಮ ಬಡವರು, ಸಿರಿವಂತರನನಾಗಿ ಮಾಡು. ನಾಮ ಸತತವರು, ಮುಕತೆಗೊಳಿಸು. ಓ ಪರಭುವೇ, ನಾಮ ಕುಗೆಗೆಬಿಟಿಟಿದೇವೆ. ನಿನನ ಸಾಮರಾಜ್ಯದಲಿ ಶರೇಷ್ಠರನನಾಗಿ ಮಾಡು. ಪರಭುವೇ, ನೀನು ನಮಗೆ ಸಹಾಯವೆಸಗಿದರೆ ಮೆನುಗು ನಕಷತರಗಳಂತಾದೇಮ ಸಹಾಯವೆಸಗದೆಡೆದರೆ ಭೂಮೆಗೆಂತಲೂ ಕೇಳಾದೇಮ. ಪರಮಾತಮ, ನಮಮನನು ಶಕಿತಗೊಳಿಸು, ಯಶಸನನು ಅನುಗರಹೆಸು. ಅಹಂಕಾರವನನು ಗೆಲುವಂತೆ ಮಾಡು. ಆಶೆಯೆಂದ ಪಾರುಗಾಣಿಸು. ಇಹ ಪರಪಂಚದ ಬಂಧನದೆಂದ ಮುಕತರನನಾಗಿ ಮಾಡು. ದೇವರೇ, ನಿನನನು ಸೇವಿಸಲು, ಪೂಜಿಸತೊಡಗಲು ನಿನನ ಸಾಮರಾಜ್ಯದಲಿ ಶರಡಧಾಸಕತಿಯೆಂದ ಶರಮೆಸಲು ಅನುಕೂಲಿಸುವಂತೆ ನಿನನ ಪವಿತರತಮದ ಮೂಲಕ ಉಡೆಯುಕತಗೊಳಿಸುವವನಾಗು ಪರಭುವೇ, ನೀನು ಶಕತಿಯ ಅಧಿದೇವತೆ, ಕಷಮಾದಾತ, ಕರುಣಾಶಾಲಿ.

Also in: bi, de, de, diu, diu, hi, hi, hr, hu, hy, hz, hz, id, id, is, ja, ko, lg, ml, ms, ny, ro, ru, sq, sq, ta, te, th, vi

ABU0268

ಯಾರು ಸನಮಾರಗದಿಂದ ದೂರವಾಗಿರುವರೋ ಅವರು ನೆಯಾಯ ಮತತು ಒಳೆಯ ಮನಸಿನವರಾಗಲು ಉದಾರವಾಗಿ ಸಹಾಯ ಮಾಡೆಂದೂ ಹಾಗೂ ಯಾಮದರೆಂದ ಅವರು ಅಲಕಷೆಯರಾಗಿರುವರೋ ಅದರ ಬಗೆಗೆ ಅವರಿಗೆ ಅರಿವನನುಂಟು ಮಾಡೆಂದೂ ನಾಮ ದೇವರಲಿ ಪರಾರಥಿಸುವೆಮ. ಆತನು ಸತಯವಾಗಿಯೂ ಸರವ ಉದಾರಿಯೂ, ಅತೆ ಕೊಡುಗೈದಾನಿಯೂ ಆಗಿರುವನು. ಓ ನನನ ಪರಭುವೇ, ನಿನನ ಸೇವಕರನನು ನಿನನ ಕೃಪಾಕಟಾಕಷದ ಡೆವಾರದೆಂದ ಬಹಿಷಕರಿಸಿದರು ಮತತು ನಿನನ ಸಮಮುಖದೆಂದ ಅವರನನು ಹೊರದೂಡದರು. ಅಪರಯೋಜಕ ಘನವಾದ ಭರಮೆಯನನು ಹೋಗಲಾಡಿಸುವಂತೆ ಹಾಗೂ ವೆಯರೆಥ ಕಲಪನೆಗಳ ಮತತು ಆಸೆಯ ಮುಸುಕನನು ಹರಿದು ಹಾಕುವಂತೆ ಅವರಿಗೆ ಸಹಾಯ ನೀಡು. ನೆಜವಾಗಿಯೂ, ನೀನು ಸರವೋನತವಾಗಿರುವೆ. ಸರವಶಕತನೂ, ಕೃಪಾಳುಮೂ ಆದ ನೀನಲದೆ ಬೇರೆ ದೇವರೆಲಲ.

Also in: es, ja, uk, ur

America

BH04421

ನನನಲಲಿ ಒಂದು ಪವಿತರ ಹೃದಯವನನು ಸೃಷ್ಟಿಸು, ಓ ನನನ ದೇವರೇ, ಹಾಗೂ ಪರಶಾಂತವಾದ ಒಂದು ಅಂತಃಶಿಖೇತನವನನು ನವೇಕರಿಸು, ಓ ನನನ ಭರವಸೆಯೇ! ಚೈತನಯಶಕತಿಯ ಮೂಲಕ ನಿನನ ಧರಮದಲಲಿ ನನನನನು ದೃಢಪಡಿಸು, ಓ ನನನ ಪರಮ ಪರಿಯತಮನೇ! ಹಾಗೂ ನಿನನ ವೈಭವದ ಬೆಳಕಿನಿಂದ ನಿನನ ಪಥವನನು ನನಗೆ ಪರಕಟಿಸು, ಓ ನನನ ಆಸೆಯ ಗುರಿಯೇ! ನಿನನ ಸರವಾತಿಯ ಶಕತಿಯ ಮೂಲಕ ನಿನನ ಪವಿತರತೆಯ ಸವರಿಗಕೆ ನನನನನು ಮೇಲಿತತು. ಓ ನನನ ಆಸೆತೆವದ ಮೂಲನೇ ಹಾಗೂ ನಿನನ ಚಿರಂತನತೆಯ ತಂಗಾಳಿಯೆಂದ ನನನನನು ಸಂತೋಷಪಡಿಸು. ಓ ನನನ ದೇವರೇ! ನಿನನ ಅಮರ ಶರುತಿಗಳು ನನನ ಮೇಲೆ ಪರಶಾಂತತೆಯನನುಂಟುಮಾಡಲಿ, ಓ ನನನ ಒಡನಾಡಿಯೇ ಹಾಗೂ ನಿನನ ಪುರಾತನ ದರಶನದ ಸಿರಿಯೆಂದ ನಿನನ ಹೊರತು ಮತತೆಲದರೆಂದ ನನನನನು ಮುಕತೆಗೊಳಿಸು. ಓ ನನನ ಒಡೆಯನೇ, ನಿನನ ಶುಡಧವಾದ ಸಾರಸತವದ ಪರಕಟನೆಯ ಸುವಾರತೆಗಳು ನನಗೆ ಆನಂದವನನು ತಂದೇಯಲಿ. ವೆಯಕತರಲಲಿ ಸರವಾಧಿಕ ವೆಯಕತನೂ ಹಾಗೂ ಗುಪತರಲಲಿ ಅತಯಂತ ಗುಪತನೂ ನೀನಾಗಿರುವೆ. –

Also in: fi, fo, ha, hi, hy, iba, ja, ko, lb, mi, ms, ne, sr, th, vi, zh-Hans, zh-Hant

Bahá'í Reference Library

AB06528

*(ಓ ಸತಯಾನವೋಷಕನೇ, ದೇವರು ನಿನನ ಆಧಯಾತಮೇಕ ಕಣಣುಗಳನನು ತೆರೆಸಬೇಕೆಂದು ನೀಣು ಅಪೇಕಷಿಸುವೆಯಾದರೆ ಅವನಲಲಿ ಹಾಗೆ ಯಾಚಿಸು. ಮಧಯರಾತರಿಯ ಮೇಲೆ ಅವನಲಲಿ ತಲಲೇನನಾಗೆ ಹೇಗೆ ಪರಾರಥಿಸು.)

ಓ ಪರಮಾತಮನೇ, ನಿನನ ಸರಪಾಂತರಯಾಮಿತವದೆಡೆಗೆ ನನನ ಮುಖವನನು ಹೊರಳಿಸಿರುವೆ. ನಾನು ನಿನನ ಕೃಪಾ ಸಾಗರದಲಲಿ ಮುಳುಗಿಬಿಟಿಟಿದೇನೇ. ಇಂದಿನ ಕಗಗತತಲಯ ರಾತರಿಯಲಲಿ ನಿನನ ದಿವಯ ಜಯೋತಿಯ ಬೆಳಕು ಕಾಣಿಸುವಂತೆ ನನನ ದೃಷ್ಟಿಯನನು ಪರಕಾಸಮಾನವಾಗಿಸು. ಈ ಅಡಭುತ ಯುಗದಲಲಿ ನಿನನ ಪರೇಮ ಸುಧೆಯೆಂದ ಸುಖಿಯನನಾಗೆ ಮಾಡು. ಓ ಪರಭುವೇ, ನಿನನ ಕರೆಯನನು ಲಾಲಿಸುವಂತೆ ಎಸಗು. ನಿನನ ಸವರಗದ ಬಾಗಲನನು ನನನಿದುರು ತೆರೆಯುವಂತೆ ಮಾಡು. ನಿನನ (ಬಹ) ಪರತೆಭೆಯ ಜಯೋತಿಯನನು ಕಾಣುವಂತೆ ನನನ ಈ ಮೂರೆಯನನು ಲಾಲಿಸು. ಅಷೆಟೇ ಅಲಲ, ನಿನನ ಸೌಂದರಯದತತ ಆಕರಷಕನಾಗುವಂತೆ ಕೃಪೆಮಾಡು. ನೆಜಕಕೂ ನೀನು ದಾತ, ಉದಾರೆ, ಕರುಣಾಳು ಮತತು ಕಷಮಾಶೇಲ.

Also in: gil, gu, hi, hr, hy, hy, hz, id, ja, ja, ko, ko, ko, ky, lo, ml, ms, no, ru, sk, sm, sm, sm, sq, ta, te, tet, th, tpi, tvl, tvl, uk, vi, zh-Hans, zh-Hant, zh-Hant

BH01313NAM

*“ಉಪಶಮನಕಕಾಗಿ ಕೋರಿ ಸಾಕಷಾತಕರಿಸಲಪಟಿಟ ಪರಾರಥನೆಗಳು ಶಾರೀರಿಕ ಹಾಗೂ ಆಧಯಾತಮೇಕ ಉಪಶಮನಗಳೆರಡಕಕೂ ಅನವಯವಾಗುತವೆ. ಆಡೆದರೆಂದ, ಆತಮ ಹಾಗೂ ಶರೀರ ಎರಡರ ಉಪಶಮನಕಕಾಗಿ ಅಮಗಳನನು ಪರಿಸೆರೆ. . . .”

ನಿನನ ಹೆಸರೇ ನನನ ಗುಣಕಾರೆ, ಓ ನನನ ದೇವರೇ, ಮತತು ನಿನನ ಸಮರಣಿಯೇ ನನನ ಚಿಕಿತಸೆ, ನಿನನ ಸಾಮೇಪೆಯವೇ ನನನ ಭರವಸೆ, ಮತತು ನಿನನ ಬಗೆಗೆ ಪರೀತಿಯೇ ನನನ ಒಡನಾಡೆ. ನಿನನ ಕರುಣೆ ನನನ ರೋಗ ನೆವಾರಕ ಮತತು ಈ ಜಗತತು ಹಾಗೂ ಮುಂಬರುವ ಜಗತತುಗಳೆರಡರಲಲಿಯೂ ನನನ ಕಷೆಟರಲಲಿ ಸಹಾಯಕಾರೆ. ನೀನು ಸತಯವಾಗಿಯೂ, ಸರವ ಉದಾರೆ, ಸರವಶರುತ, ಸರವಜಇ.

Also in: af, ar, az, bg, bi, bla, bla, bn, bs, ca, ceb, ch, chn, cnr, co, cs, cy, da, dak, de, dgz, dih, diu, en, eo, es, et, eu, fa, fi, fj, fo, fr, fy, ha, haw, hr, ht, hu, hu, hur, hur, hy, hz, hz, iba, id, ik, is, it, ja, kgf, kl, ko, ksd, ky, lb, lg, lkt, lo, lt, lv, med, meu, mg, mi, ml, mn, moh, moh, mr, ms, mt, nal, naq, naq, ne, nl, no, nv, nv, ny, pl, pt, ro, ru, sk, sl, sq, sr, srn, srn, srn, st, sv, sw, ta, th, th, th, th, th, th, th, tk, tl, uk, ur, zh-Hans

Tablets of the Divine Plan

AB00094WEA

ಓ ಸವಾಮೆಯೇ, ಇದೊಂದು ರೆಕಕೆ ಮುರಿದಹಕಕೆ, ಅದರ ಹಾರಾಟ ಬಲು ನೆಧಾನ. ಸುಖ ಸಂಪತತಿನ ಶೆಖರ ಮತತು ಮುಕತಿಯತತ ಹಾರಾಡಲು ಸಹಾಯ ನೀಡು. ಅತಯಂತ ಆನಂದ ಹಾಗೂ ನೆವಮದೆಯೆಂದ ವೆಶಾಲವಾದ ಅಕಾಶದಲಲಿ ಹಾರಾಡಲು ಅವಕಾಶವನನು ಕಲಪಿಸು. ನಿನನ ಹೆಸರಿನ ವ್ಯಭವದಲಲಿ ಎಲೆಡೆಯಲಲಿಯೂ ಇಂಪಾದ ಧವನೆ ಮೂಡುವಂತೆ ಎಸಗು. ನಿನನ ಕರೆಯು ಪರತೆಧವನಿಸೆ ಕಿವಿಗಳನನು ತಣಿಸಲೆ. ನಿನನ ಮಾರಗವನನು ವೇಕಷಿಸೆ ಕಣಣುಗಳು ಪರಜವಲಿಸುವಂತೆ ಮಾಡು. ಓ ಪರಮಾತಮನೇ, ನಾನು ಒಬಿಬೊಂಟಿಗ, ಒಡನಾಡೆಗರೆಲಲ. ಪತಿತ ನೀನಲಲದೆ ನನಗೆ ಬೇರೆ ಯಾರ ಬೆಂಬಲವೂ ಇಲಲ. ನೀನಲಲದೆ ಬೇರೆ ಸಹಾಯಕರೆಲಲ, ಪೋಷಕರೆಲಲ, ನಿನನ ಸೇವೆಗಾಗಿ ನನನನನು ದೂಡು. ನಿನನ ದೂತ ಗುಂಪಿನ ಮೂಲಕ ನನಗೆ ಸಹಾಯ ನೀಡು. ನಿನನ ಸಂದೇಶವನನು ಸಾರುವಲಲಿ ನನಗೆ ಯಶಸೆಸು ದಯಪಾಲಿಸು. ನಿನನ ಜೀವಿಗಳಲಲಿ ನಿನನ ಸುಗುಣಗಳ ಪರಚಾರಕಕೆ ಒತತುಸೆ ಕಲಪಿಸು. ವಾಸತವಕಕೂ ಬಡವರ ಆಧಾರೆ ನೀನು. ಅಲಪರ ಹೆತರಕಷಕ, ಪರಬಲ, ಬಲಾಡೆಯ ಹಾಗೂ ಅನಿರಬಂಧಿತ.

Also in: ar, ar, bg, ca, co, da, de, el, en, en, es, fa, hu, id, kl, lv, nl, pl, pt, ro, sl, sv

AB00209UND

ಓ ಪರಮಾತಮನೇ, ಸವಾಮೆಯೇ, ನಿನನ ಕರುಣೆ ಈ ಆತಮಗಳ ಮೇಲೆ ಬಂದೆಳೆಯಲೆ ಎಂದು ಕೋರುವೆ. ಸೆರಗೊಡೆಡೆ

ಬೇಡುವೆ. ನೆನನ ಉಪಕಾರ ಹಾಗೂ ಸತಯ ಸಾಕಷಾತಕಾರಕೆ ಅವರನನು ಅರಹರನನಾಗಿ ಮಾಡು. ಹೃದಯಗಳನನು ಒಂದುಗೂಡಿಸು ಎಲಲ ಆತಮಗಳನನು ಏಕತರಗೊಳಿಸು. ನೆನನ ಪವಿತರ ಹಾಗೂ ಏಕೇಭಾವದ ಮೂಲಕ ಚಿತತವನನು ಆನಂದಮಯವನನಾಗಿ ಮಾಡು, ನೆನನ ಏಕಮೂಲತೆ ಸವರೂಪದ ಜಯೋತಿಯೆಂದ ಈ ಮುಖಗಳನನು ಬೆಳಗಿಸು. ನೆನನ ಪರಿಸರದ ಸೇವೆಗಾಗಿ ನೆನನ ಸೇವಕರ ಬಲವನನು ಹೆಚ್ಚಿಸು ಪರಭುವೇ. ಅಪಾರ ದಯಾಮಯನಾದವನೂ ನೇನು. ಕಷಮೆಸುವವನೂ ಮತತು ಮುನನಿಸುವವನೂ ನೇನೇ. ನಮಮ ಪಾಪಗಳನನು ಕಷಮೆಸು. ನಮಮ ಲೋಪದೋಷಗಳನನು ಮನನಿಸು. ನೆನನ ಕರುಣಿಯ ಸಾಮಾಜಯದತತ ನಮಮ ಗಮನವನನು ಹರಿಯಿಸುವಂತೆ ಮಾಡೆ, ನೆನನ ಬಲ ಹಾಗೂ ಅಧಿಕಾರಕೆ ತಲಿಬಾಗಿಸೆ, ನೆನನ ಕೇರತೆ ಮತತು ಪರಸನನತೆಗೆ ನಮರತೆಯೆಂದ ಶರಣಾಗುವಂತೆ ನನನನನು ಅನುಗರಹೆಸು. ಭಗವಂತನೇ, ಸಮುದರದ ಆಲಿಗಳಂತೆ ನಮಮನನು ಮಾಡು. ಉಡೆಯಾನವನದ ಪುಷ್ಪಗಳಂತೆ ಪರಿವರತಿಸು. ನೆನನ ಪರೋಮದ ಅಪಾರ ಉದಾರತೆಯ ಮೂಲಕ ಐಕಿಯತೆ ಹಾಗೂ ಸಮಮತಿಗಾಗಿ ಏಸಗು. ನೆನನ ಏಕತವ ಸವರೂಪದ ಸೂಚನೆಯ ಮೂಲಕ ನಮಮ ಹೃದಯಗಳನನು ವೆಶಾಲಗೊಳಿಸು. ಎಲಲ ಮಾನವ ವರಗದವರೂ ಕೇರತೆಯ ಉತತುಂಗ ಶಿಖರದೆಂದ ಪರಜವಲಿಸುವ ನಕಷತರಗಳಂತೆ ನೆನನ ಜೀವಿತ ಸೌರಭದ ಮರದಲಲಿ ಬೆಳೆದ ಶರೋಷರ ಹಣಣುಗಳೋಪಾದಿಯಲಲಿ ನೆರವೆಸು. ಸತಯವಾಗಿಯೂ ನೇನು ಸರವಶಕತ, ಸವಯಂಪರಿಪೂರ್ಣ, ದಾನೆ, ಮನನಿಸುವಾತ, ಕಷಮೆಸುವವ ಸರವಾಂತರೆಯಾಮೆ ಸೃಷ್ಠಿಕರತ

Also in: az, bg, ca, da, de, el, en, es, fa, it, kl, kl, lv, mg, nl, pl, ro, sv, tl

Children

AB09794CHI

. ಓ ದಯಾಮಯಿಯಾದ ಪರಭುವೇ! ನಾನೊಂದು ಚಿಕಕ ಮಗು. ದೈವೇ ಸಾಮಾಜಯದಲಲಿ ನನನನನು ಸೇರಿಸಿಕೊಂಡು ನನನನನು ಉನನತೆಗೇರಿಸು. ನಾನು ಪರಾಪಂಚಿಕದವನಾಗಿರುವೆ. ನನನನನು ಸವರಗಿಯದವನನನಾಗಿಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗಿರುವಂತೆ ಮಾಡು; ಮಜಿಬಾಗಿರುವೆ, ನಾನು ಪರಕಾಶಮಾನವಾಗಲು ಶರಮೆಸುವಂತೆ ಮಾಡುಅ; ಭೌತಿಕ, ನನನನನು ಧಾರಮೆಕನನನಾಗಿಸು ಹಾಗೂ ನಾನು ನೆನನ ಅಪರಿಮಿತ ಔದಾರಯಗಳನನು ಪರಕಟಿಸುವಂತೆ ದಯಪಾಲಿಸು, ನೇನು ಬಲಾಡಯ, ಎಲಲವನನೂ ಪರೇತಿಸುವವ.

Also in: af, az, ca, cs, de, el, el, en, en, en, es, et, fa, fj, fr, fy, ht, hu, hz, id, it, kl, ksd, lv, mg, ml, mt, nl, no, pl, pt, pt, ro, ru, sk, srn, vi

AB10701

ನೇನು ಪರಶಂಸಿಸಲಪಡಲೆ, ಓ ಪರಭುವೇ ನನನ ದೇವರೇ ಈ ಶಿಶುಮ ನೆನನ ಕೋಮಲವಾದ ಕರುಣೆ ಹಾಗೂ ಪರೋಮಾನುಗರಹದ ವಕಷ ಸಧಳದೆಂದ ಪೋಷಿಸಲಪಡುವಂತೆಯೂ ಮತತು ನೆನನ ದೇವಯ ವ್ಯಕಷಗಳ ಫಲಗಳೆಂದ ಪುಷ್ಪೀಕರಿಸಲಪಡುವಂತೆಯೂ ಅನುಗರಹೆಸು. ಅವನನನು ನೆನನನಲಲದೆ ಬೇರೊಬರ ರಕಷಣೆಗೆ ಒಳಗಾಗುವ ತೊಂದರೆಯೆಂದ ತಪೆಸು. ಏಕೆಂದರೆ, ನೇನೇ, ನೆನನ ಸಾರವಭೌಮತೆಯ ಇಚ್ಛಾಶಕತೆ ಮತತು ಸಾಮಥರೆಯದ ಮೂಲಕ, ಅವನನನು ಸೃಜಿಸಿ ಅಸತತವಕಕೆ ತಂದಿರುವೆ. ಸರವ ಸಮರಥನೂ, ಸರವಜ್ಞನೂ ಆಗಿರುವ ನೇನಲಲದೆ ಬೇರೆ ದೇವರಲಲ. ನೇನು ಸತುತಯಾರಹನು, ಓ ನನನ ಪರಮ ಶರೋಷಧ ಪರಿಯತಮನೇ, ಅವನ ಮೇಲೆ ನೆನನ ಮಧುರವಾದ ಪರಿಮಳದ ಉತಕೃಷ್ಣಟ ಔದಾರಯ ಹಾಗೂ ಪವಿತರ ಕೊಡುಗೆಯ ಕಂಪನನು ಬೀರು. ನಂತರ ಎಲಲಾ ನಾಮ ಮತತು ಗುಣಗಳ ಸಾಮಾಜಯವನನೇ ತನನ ವಶದಲಲಿಟಿಟುಕೊಂಡಿರುವ, ನೆನನ ಪರಮೋನತ ನಾಮದ ನೆರಳಿನಡಿಯಲಲಿ ಆಶರಯವನನು ಕೋರುವಂತೆ ಮಾಡು. ಸತಯವಾಗಿಯೂ, ನೇನು ಏನನನು ಮಾಡಲು ಇಚ್ಛಿಸುವೆಯೋ ಅದನನು ಮಾಡಲು ನೇನು ಸಮರಥನು. ನಿಶಿಚಯವಾಗಿಯೂ ನೇನು ಮಹಿಮಾನವಿತನೂ, ಉನನತನೂ, ಸರವದಾ ಕಷಮಾದಾತನೂ, ದಯಾಪರನೂ, ಕೊಡುಗೈ, ದಾನಿಯೂ, ಕೃಪಾಳುಮೂ ಆಗಿರುವೆ.

Also in: bg, bs, ca, cy, da, de, el, en, eo, es, fa, gu, ht, hy, iba, it, ja, ja, lb, lo, lv, meu, mh, mi, ml, ne, nl, pl, ro, sk, sm, sq, st, sv, sv, ta, th, tl, uk, ur, zh-Hans, zh-Hant

ABU0129EDU

ಓ ದೇವರೇ! ಈ ಮಕಳನನ್ನು ವೆಡೆಯಾವಂತರನಾಗಿ ಮಾಡು ಈ ಮಕಳು ನಿನ ಹಣೆನ ತೋಟದಲಿನ ಸಸಿಗಳು; ನಿನ ಹುಲಿಗುವಲಿನಲಿಯ ಹೂಗಳು, ನಿನ ಉಡೆಯಾನದ ಗುಲಾಬಿಗಳು, ನಿನ ವರಷಧಾರೆ ಅಮಗಳ ಮೇಲೆ ಬೀಳಲಿ; ನೈಜತೆಯ ಸೂರೆಯ ನಿನ ಪರೋಮದೊಡನೆ ಅಮಗಳ ಮೇಲೆ ಪರಕಾಶವನನು ಬೀರಲಿ. ಅಮ ತರಬೇತಿಗೊಂಡು, ಸಮೃದ್ಧವಾಗಿ ಬೆಳೆದು, ಅತಿಯಂತ ರವೆಯತೆಯೆಂದ ಕಾಣುವಂತಾಗಲೂ ನಿನ ತಂಪುಗಾಳಿ ಅಮಗಳ ಮೇಲೆ ಬೀಸಲಿ. ನೀನು ಪರದಾಯಕ, ನೀನು ಕರುಣಾಶಾಲಿ. - ಅಬ್ದುಲ ಬಹಾ ಓ ಕರುಣಾಳು ಪರಭುವೇ! ಈ ಸುಂದರ ಮಕಳು ನಿನ ಬಲಿಷ್ಠವಾದ ಬೆರಳುಗಳಿಂದ ಸೃಷ್ಟಿಯಾಗಿವೆ. ಹಾಗೂ ನಿನ ಶರೋಷ್ಠಿತಿಯ ಅಡ್ಡುತವಾದ ಚಿಹನೆಗಳಾಗಿವೆ. ಓ ದೇವರೇ! ಈ ಮಕಳನನ್ನು ರಕ್ಷಿಸು, ಅವರು ಶಿಕ್ಷಣ ಪಡೆಯುವಂತೆ ಉದಾರವಾಗಿ ಸಹಕರಿಸು. ಮತತು ಮಾನವ ಪರಪಂಚಕೆ ಸೆವೆ ಸಲಿಸುವಂತೆ ಅವರನನ್ನು ಶಕತಗೊಳಿಸು. ಓ ದೇವರೇ! ಈ ಮಕಳು ಮುತತುಗಳು, ಅವರು ನಿನ ಪರೋಮಭರಿತ ದಯೆಯೆಂಬ ಚಿಹನಿನಲಿ ರಕ್ಷಿಸಲಪಡುವಂತೆ ಮಾಡು. ನೀನು ಉದಾರಿಯೂ, ಸರವಪರೋಮೆಯೂ ಆಗಿರುವೆ. - ಅಬ್ದುಲಬಹಾ ಓ ನನ ಪರಭುವೇ! ಓ ನನ ಪರಭುವೇ! ನಾನೊಂದು ಏಳಿವಯಸಿನ ಮಗು, ನಿನ ಕರುಣಿಯ ಮೂಲೆಯಿಂದ ನನನನು ಪೋಷಿಸು, ನಿನ ಪರೀತಿಯ ವಕಷ ಸೆಧಳದಲಿ ನನನನು ತರಬೇತಿಗೊಳಿಸು, ನಿನ ಮಾರಗದರಶನದ ಶಾಲೆಯಲಿ ನನಗೆ ಶಿಕ್ಷಣ ನೀಡು ಮತತು ನಿನ ಔದಾರಿಯದ ನೆರಳಿನಾಶರಯದಲಿ ನನನನು ವಕಸಿಸು, ಕತತಲಿಗಳಿಂದ ನನನನು ಮುಕತಿಗೊಳಿಸು, ನನನನು ಪರಕಾಶಮಾನವಾದ ದೇವನನಾಗಿ ಮಾಡು; ನನನನು ದುಃಖದಿಂದ ಬಿಡುಗಡೆಗೊಳಿಸು, ನನನನು ಗುಲಾಬಿ ತೋಟದಲಿನ ಒಂದು ಹೂವೆಂತೆ ಮಾಡು; ನಿನ ಹೊಸತೆಲಲಿ ಸೇವಕನಾಗುವಂತೆ ಕಷಟವನು ದಯಪಾಲಿಸು ಹಾಗೂ ಧರಮಶೀಲರ ಸೆವಭಾವ ಮತತು ಗುಣಲಕ್ಷಣವನು ನನನ ಮೇಲೆ ಕರುಣಿಸು; ಮಾನವ ಪರಪಂಚಕೆ ಔದಾರಿಯದ ಕಾರಣವನಾಗಿ ಮಾಡು ಮತತು ಅಮರ ಜೀವನದ ಮುಕುಟದೊಡ ನನನ ಶಿರಸನನು ಅಲಂಕರಿಸು. ಸತಯವಾಗಿಯೂ, ನೇನೇ ಶಕತಶಾಲಿ, ಪರಾಕರಮೆ, ದಿವೆಯ ಜಿಜ್ಞಾಸೆ, ಶರೋಕ್ತ

Also in: af, az, bg, bi, bs, ceb, ch, cnr, co, cy, da, de, diu, el, en, eo, es, et, eu, fa, fi, fo, fr, gil, haw, ht, hu, hy, hz, is, it, kj, kl, ky, lg, lv, mg, mh, mn, mr, nal, nl, no, pap, pl, pt, ro, se, sk, sm, sq, st, sv, ta, te, tet, tl, tpi, uk, zh-Hant

AB04427GUI

ಓ ಭಗವಂತ, ನನಗೆ ಮಾರಗದರಶನ ನೀಡು. ನನನನು ರಕ್ಷಿಸು, ನನನ ಹೃದಯ ದೇವಿಗಿಯನನು ಪರಜವಲಿಸು, ನನನನು ದೇವೀಷಯಮಾನವಾದ ನಕಷತರದಂತೆ ಮಾಡು. ನೀನು ಅಪಾರ ಶಕತ ಹಾಗೂ ಬಲಾಡಿಯ.

Also in: af, az, be, bg, bi, bn, bs, ca, ch, cnr, co, da, de, diu, el, en, es, et, eu, fi, fj, fr, fy, hai, hr, ht, hu, hur, hz, id, ik, is, it, lkt, lkt, lkt, lkt, lkt, lkt, lo, lv, ml, mt, ne, nl, no, pap, pl, pt, ro, ru, shs, shs, shs, shs, sk, sl, sq, srn, sv, sw, tl, tsm, tsm, ur, vi, zh-Hant

AB11356

ಓ ಅಪರತಮ ಪರಭುವೇ! ಈ ಹಾಲುಾಡುವ ಹಸುಗೂಸು ನಿನ ಪರೋಮಪೂರಿತ ದಯೆಯ ಎದೆ ಹಾಲಿನಿಂದ ಪೋಷಿಸಲಪಡಲಿ, ನಿನ ಸುರಕಷತೆ, ಮತತು ರಕ್ಷಣಿಯ ತೊಟಲಿನಲಿ ಅದನನು ಕಾಪಾಡು ಹಾಗೂ ಅದು ನಿನ ಸುಕೋಮಲ ಮಮತೆಯ ತೋಳುಗಳಲಿ ಬೆಳೆಯುವಂತೆ ಅನುಗರಹಿಸಿ.

Also in: ar, az, bg, bs, ca, cy, da, de, el, en, es, fa, fr, ht, hu, id, is, lg, ml, mt, mt, nl, pl, pt, ro, sk, sq, srn, sv, tl, vi

AB04004BAB

ಓ ಭಗವಂತನೇ! ನಿನ ಪರೀತಿಯ ಹೃದಯಾಂತರಾಳದಲಿ ಈ ಶಿಶುವನನು ಬೆಳೆಸು ಮತತು ನಿನ ಅನುಗರಹದ ಎದೆ ಹಾಲನನುಣಿಸಿ. ನಿನ ಪರೋಮದ ಗುಲಾಬಿ ಹೂ ತೋಟದಲಿ ಈ ಹೊಸ ಸಸಿಯನನು ಹಸನುಮಾಡು ಮತತು ನಿನ ಉದಾರತೆಯ ಸುರಮಳೆಯಿಂದ ಅದು ಬಲಿಯುವಂತೆ ನೆರವಾಗು. ಅದನನು ನಿನ ಸಾಮರಾಜಿಯದ ಶಿಶುವಂತೆ ಮಾಡು ಮತತು ನಿನ ದಿವೆಯಲೋಕಕೆ ಅದನನು ಕರೆದೊಯ್ಯು, ನೀನು ಬಲಶಾಲಿ ಹಾಗೂ ದಯಾಮಯ ಆಗಿರುವೆ. ನೀನು ದಾನಿ, ಉದಾರಿ ಅತೀಶಯ ಉದಾರತೆಯ ಪರಭುವು.

Also in: bg, bi, bn, bs, ca, ch, co, cy, da, de, el, en, eo, es, es, eu, ht, is, it, kl, kl, meu, mg, nl, pl, pt, ro, ru, sk, sv, tl

AB01490

ಓ ದಯಾಮಯನಾದ ಪರಭುವೇ, ನನನನನು ಚೆನನಾಗಿ ತೆಳೆ. ನಾನು ದೇನ ಹಾಗೂ ಅಶಕತ.
ಅಸಾಮಥೇಯನಾಗಿದ್ದರೂ, ಮಾನವ ಕೋಟಿಯಲೆ ನೆನನ ಉಪದೇಶವನನು ಪರಚಾರ ಮಾಡಲು
ಸಂಕಲಪಿಸಿರುವೆನು. ಇದಕೆ ನೆನನ ಪವಿತರವಾದ ಅನುಗರಹವೆರಲೆ. ನೆನನ ಉನನತ ಸಾಮರಾಜ್ಯದ ಸೇನೆಯ
ಮೂಲಕ ನಾನು ವೆಜಯಯಾಗುವಂತೆ ಮಾಡು. ನೆನನ ಒಪೆಗೆ ನನನನನು ಅವರೆಸಲೆ. ನೆನನ ಅಶಯದೆಂದ ಪತಂಗಮ
ಹಡೆದಾಗುಮದು. ಹನೆ ನದೆಯಾಗುಮದು, ಸಮುದೇರವಾಗುಮದು, ಕೆಡೆಗಳು ಸೂರೆಯ ಹಾಗೂ ಚಂಡೆರಗಳಾಗುಮದು. ಓ
ದೇವರೇ, ನನಗೆ ನೆನನ ಅಸಾಧಯವಾದ ಶಕತಿಯನನು ಕರುಣಿಸು. ಸೂಕಷಮ ಬುಡೆಥೆಯ ಬಲಶಾಲೆಯನನಾಗಿ ಮಾಡು.
ಇದರೆಂದ ನೆನನ ಮಹೆಮೆಯನನು ಕುರೆತು ನನನ ನಾಲಿಗೆ ಪಾಡುವಂತಾಗಲೆ. ನೆನನ ಜೀವಿತಗಳಲೆ ಘನತೆಯನನು
ಕೊಂಡಾಡುವಂತಾಗಲೆ. ನೆನನ ಪೇರೀತಿ ಹಾಗೂ ಜ್ಞಾನದ ದೇರಾಕಷಾರಸಮ ನನನ ಅಂತರಂಗದ ಮೇಲೆ ಉಕೆಕೆ
ಹರೆಯಲೆ. ನೇನು ಇಷೆಟಪಟೆಟೆಡೆದು ಯತಾರಥವಾಗುವಂತೆ ಮಾಡುವ ಸಾಮಥೇಯಶಾಲೆ. ಸಮಸತ ವಸತುಗಳ
ಮೇಲೂ ನೇನು ಅತಯಂತ ಪರಭಾವಶಾಲೆ.

Also in: en, mi, ms, ny

AB10685

ಓ ಅತಯಂತ ಮಹೆಮಾನವಿತನಾದ ಪರಭುವೇ! ಈ ನೆನನ ಪುಟೆಟೆ ಸೇವಕಿಯನನು ಅನುಗರಹತಳನನಾಗಿ ಮತತು
ಸಂತುಷೆಟಳನನಾಗಿ ಮಾಡು; ನೆನನ ಏಕತೆಯ ಹೊಸೆತೆಲಲೆ ಸಾಕಲಪಡುವಂತೆ ಮಾಡು ಹಾಗೂ ನೆನನ ಪೇರೀತಿಯ
ಬಟೆಟೆಲಾಳದೆಂದ ಅವಳು ಪಾನ ಮಾಡುವಂತೆ ಮಾಡು. ಅದರೆಂದ ಅವಳು ಭಾವಾವೇಶ ಮತತು
ಅತಯಾನಂದಭರೆತಳಾಗಿ ಸುಮಧುರ ಸುಗಂಧವನನು ಬೇರಬಹುದು. ನೇನೇ ಬಲೆಷೆರ ಹಾಗೂ ಪರಬಲ ಮತತು ನೇನೇ
ಸರವಜ್ಞ ಹಾಗೂ ಸರವದರೆಶಿ ಆಗಿರುವೆ.

Also in: ar, az, bs, ca, ca, el, en, es, fa, fi, ht, hu, iba, iba, iba, is, it, ko, ml, mn, nl, pl, pt, ro, sk, sq, ta, tvl, uk, zh-Hant

AB01023

*(ಸಮಾಲೋಚನಾ ಸಭೆಯನನು ಪರವೇಶಿಸಿದಾಗಲೆತಲಾ ಭಗವಂತನಲೆ ತಲಲೇನರಾಗಿ, ಅವನ ಪೇರೀತಿಗೆ ಪಾತರರಾಗಿ,
ಈ ಪರಾರಥನೆಯನನು ಸತಲೆಸೆ) ಓ ದೇವರೇ, ನನನ ದೇವರೇ! ನೆನನಲೆ ಭಕತೆಪರವಶರಾಗಿ ನೆನನತತ ನಿರೇಕೆಷಿಸುವ
ನೆನನ ಸೇವಕರು ನಾಮ. ಈ ಮಹಾದೆನದಲೆ ನೆನನನನು ಮಾತರ ಬೆಟೆಟು ಮೆಕೆಕೆಲದರೆಂದಲೂ
ಅಲೆಷತರಾಗಿದ್ದೇವೆ. ನಮಮ ಅಭೆಷರಾಯಗಳಲೆ, ಭಾವನೆಗಳಲೆ ಒಮಮತಗೊಂಡು. ಈ ಆಧಯಾತಮೆಕ
ಸಭೆಯಲೆ ಸೇರಿದೇವೆ. ಮಾನವ ಪರಪಂಚದಲೆ ನೆನನ ಉಪದೇಶವನನು ಉನನತ ಮಟೆಟೆದಲೆರೆಸಲು
ಏಕಮುಖ ಉಡೆದಿಶೆಯದೆಂದ ಕೂಡೆಡೆದೇವೆ. ಓ ಪರಭುವೇ, ಭಗವಂತನೇ, ನಮಮನನು ದೈವಿಕ ಮಾರೆಗದರೆಶಕತವದ
ಚೆಹನೆಯನನಾಗಿಸು. ಮಾನವರಲೆ ನೆನನ ಶರೇಷೆರ ಧರಮದ ಪರಮಾಣಕರತರನನಾಗಿ ಅನುಗೊಳಿಸು.
ಶಕತಿಯುತವಾದ ನೆನನ ನೆರಧಾರದ ಪರಸಾರದಲೆ ನೆನನ ಸೇವಕರನನಾಗಿ ಮಾಡು. ಮಹೆಮಾವಂತ ಸೆವಾಮೆಯೇ,
ನೆನನ ಆಭಾ ಸಾಮರಾಜ್ಯದಲೆ ದೈವಿಕ ಏಕತೆಯ ಸಾಕಷಾತಕರನೂ ನೇನು. ಎಲಲ ಪರದೇಶಗಳ ಮೇಲು
ಬೆಳಗುತೆರೆವ ನಕಷತರನೂ ಹೌದು. ನೆನನ ಅಸಾಧಾರಣವಾದ ಘನತೆಯ ಅಲೆಗಳೆಂದ ನಾಮ ಸಾಗರದಂತಾಗಲು
ಸಹಾಯ ಮಾಡು. ನೆನನ ಮಹೆಮೆಯ ಶೆಖರದೆಂದ ಹರೆದು ಬರುವ ಹೊಳೆಯಂತೆಯೂ ಮಾಡು. ನೆನನ ಸೆವರೆಗ
ತೇಜಃಪುಂಜವಾದ ಉಡೆದಿಶೆಯದ ಮರದಲೆ ಬೆಳೆವ ಉತತಮ ಹಣಣುಗಳಂತೆ ಏರೆಪಡೆಸು. ಓ ಪರಮಾತಮನೇ,
ನೆನನ ದೈವಿಕ ಏಕತೆಯ ಮಾತುಗಳ ಆಧಾರದ ಮೇಲೆ ನಮಮ ಆತಮಗಳು ನೆಲುವಂತೆ ನೋಡು. ನೆನನ
ದಯಾಮಯವಾದ ಭಾವನೆಗಳೆಂದ ನಮಮ ಹೃದಯಗಳು ಸಂತಸಗೊಳೆಳುವಂತೆ ಮಾಡು. ಇದರೆಂದ ಒಂದೇ ಸಾಗರದ
ಅಲೆಗಳಂತಾದರೂ ನಾಮ ಏಕೆಯವಂತರಾಗಿ ನೆನನ ಪರಕಾಶದ ಜಯೋತಿಯ ಕೆರಣಗಳೋಪಾದಿಯಲೆ ಒತೆಟೆಟೆಗೆ
ಮೆಲನವಾಗಲೆ. ನಮಮ ಭಾವನೆಗಳು, ನಮಮ ಅಭೆಷರಾಯಗಳು, ನಮಮ ಅಂತರಂಗ ಇವೆಲಲ ಒಂದು ವಾಸತವೆಕ
ಸೆಥೆತಿಯಾಗಲೆ, ಇಡೀ ಪರಪಂಚದಲೆ ಏಕೆಯತೆಯ ಭಾವದ ಪರತಿಬಿಂಬವಾಗಲೆ ನೇನು ಘನವಂತ, ದಯಾಮಯ, ದಾತ,
ಸರವಶಕತ, ಕರುಣಾಶಾಲೆ, ಅಷೆಟೇ ಅಲಲ, ಕರುಣಾಳು.

Also in: es, fi, fj, hi, ja, ko, ko, th, zh-Hans

Departed

BH09085

ಈ ಪರಾರ್ಥನೆಗಳನ್ನು ಹದಿನೈದು ವರ್ಷ ಮೇಲಪಟ್ಟಿ ಬಹಾಯಿಗಳಿಗಾಗಿ ಉಪಯೋಗಿಸಬೇಕು. “ಧಾರ್ಮಿಕ ಸಮೂಹದಲಿ ಪರಿಸುವಂತಹ ಏಕೈಕ ಬಹಾಯಿ ಅನಿವಾರ್ಯ ಪರಾರ್ಥನೆ ಇದಾಗಿದೆ, ಇದನ್ನು ಒಬ್ಬರು ಪರಿಸುತೆರುವಾಗ ಉಪಸೃಷ್ಟಿರಲರೂ ನೆಂತುಕೊಳ್ಳಬೇಕು. ಈ ಪರಾರ್ಥನೆಯನ್ನು ಹೇಳುವಾಗ ಸಂಪೂಜನಾ ಸ್ಥಳದಡೆ ಮುಖ ತೆರುಗಿಸುವ ಅವಶ್ಯಕತೆಯಿರುವುದಿಲ್ಲ.” ಓ ನನನ ದೇವರೇ! ನಿನನ ಹೊರತು ಉಳಿದೆಲಮಗಳಿಂದ ಅಲಿಷತನಾಗಿ ತನನ ಮುಖವನನು ನಿನನೆಡೆಗೆ ತೆರುಗಿಸಿರುವ, ನಿನನನನು ಮತತು ನಿನನ ಸಂಕೇತಗಳನನು ನಂಬಿರುವ ಈತ ನಿನನ ಸೇವಕ. ನಿನನ ಸೇವಕನ ಮಗ ನೆಜವಾಗಿಯೂ ನೇನೇ ಕರುಣಿ ತೋರುವವರಲಿ ಮಹಾ ಕರುಣಾಶಾಲಿಯಾಗಿದೆಯೆ. ಮಾನವರ ತಪ್ಪುಗಳನನು ಮರೆಯಾಗಿಟ್ಟು ಅವರ ಪಾಪಗಳನನು ಮನೆಸಿವಾತನೇ, ನಿನನ ಔದಾರ್ಯದ ಸವರೆಗಕೆ ಮತತು ನಿನನ ಅನುಗ್ರಹದ ಸಾಗರಕೆ ಯೋಗಿಯವಾಗಿರುವಂತೆ ಇವನೊಡನೆಯೂ ಷೆಯವಹರಿಸು. ಭೂ ಸವರೆಗಳ ಮೂಲಕಕೆಂತಲೂ ಮೊದಲಿನ ನಿನ ಸರವಶೇಷೇ ದಯೆಯ ಅವರಣದೊಳಗೆ ಅವನಿಗೆ ಪರವೇಶ ನೀಡು. ಎಂದೆಂದೆಗೂ ಕಷ್ಟಮಾಶೀಲನಾಗಿರುವ, ಮಹಾ ಉದಾರಿಯಾಗಿರುವ ನೇನಲದೆ ಬೇರೆ ದೇವರಲಿಲ್ಲ. (ಆ ತರುವಾಯ ‘ಅಭಾ ಓ ಅಭಾ’ ಎಂಬ ಶುಭಾಶಯವನನು ಆತ ಆರು ಸಲ ಪುನರುಚ್ಚರಿಸಲಿ ನಂತರ ಈ ಕೆಳಗಿನ ಪರತಿಯೊಂದು ಶಲೋಕವನನು ಹತತೊಂಬತತು ಸಲ ಪುನರುಚ್ಚರಿಸಲಿ) ನಾವೆಲರೂ, ನೆಜವಾಗಿಯೂ, ದೇವರನನು ಆರಾಧಿಸುವೆಮ. ನಾವೆಲರೂ, ನೆಜವಾಗಿಯೂ, ದೇವರ ಮುಂದೆ ತಲಿಬಾಗಿಸುವೆಮ ನಾವೆಲರೂ, ನೆಜವಾಗಿಯೂ, ದೇವರಲಿ ಭಕತಿಯುಳವರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಸತುತಿಯನನು ಸಲಿಸುತೆರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಕೃತಜ್ಞತೆಯನನು ಅರಪಿಸಲು ಶರಣಾಗತರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರಲಿ ತಾಳಮೆಯುಳವರಾಗಿರುವೆಮ. (ಮೃತರು ಸತೇ ಅಗಿದರೆ ಹೇಗೆ ಹೇಳಲಿ : ಈಕೆ ನಿನನ ಸೇವಕೆ, ಸೇವಕಿಯ ಮಗಳು ಇತಯಾದೆ)

Also in: af, am, ar, ar, az, bg, bi, bn, ca, ch, cy, da, de, dgz, diu, el, en, eo, es, fa, fi, fj, fr, gil, haw, hi, ht, hu, hy, hz, hz, iba, id, ik, is, it, ja, kgf, kiw, kiw, kj, ksd, ky, ky, lb, med, meu, mg, ml, ml, mn, mr, nal, naq, naq, ne, nl, pl, pt, ro, ru, sk, sq, srn, sv, sw, ta, th, th, tk, tk, tl, tpi, tvl

AB11094

ಓ ನನನ ಸಮಾಮೆಯೇ, ಪಾಪಗಳಿಂದ ಮುಕತಿಗೊಳಿಸುವ ಕರುಣಾನಿಧಿಯೇ, ವರಪರದಾತನೇ, ಸಂಕಟ ನೆವಾರಕನೆ, ಇಹ ಶರೀರವನನು ತಯಜಿಸಿ ಆಧ್ಯಾತ್ಮಿಕ ಜಗತನನು ಏರೆದವರ ಪಾಪಗಳನನು ಕಷ್ಟಮೆಸೆಂದು ಸತಯವಾಗಿ ನಿನನಲಿ ಪರಾರ್ಥಿಸುವೆ. ಭಗವಂತನೇ, ಅವರನನು ಆಕರಮಗಳಿಂದ ಪಾರುಗಾಣಿಸಿ ಪರಿಶುದ್ಧರನನಾಗಿ ಮಾಡು. ಅವರ ದುಃಖಗಳನನು ಪರಿಹರಿಸು. ಅವರಲಿ ಕವಿದಿರುವ ಕತಲಿಯನನು ಬೆಳಕನನಾಗಿ ಪರಿವರತಿಸು. ಸೌಖ್ಯದ ಉಡಿಯಾನವನನನು ಪರವೇಶಿಸುವಂತೆ ಮಾಡು. ಪರಿಶುದ್ಧವಾದ ಜಲದಿಂದ ಅವರನನು ಶುಚಿಗೊಳಿಸು. ನಿನನ ಅನುಪಮ ತೇಜಸನನು ಕಾಣುವಂತೆ ಅನುಗ್ರಹಿಸು.

Also in: af, az, bg, bi, bn, bs, ca, ch, cy, da, de, diu, diu, el, en, eo, es, et, eu, fi, fr, fy, gil, hr, hu, hz, id, ik, is, it, ja, kgf, kj, kl, ko, ky, lg, lg, lv, mg, mh, ml, mr, mt, naq, naq, ne, nl, no, pl, pt, ro, se, sk, sl, sq, srn, st, sv, ta, te, tet, tl, ur

BH03262

ಓ ನನನ ದೇವರೇ, ಯಾರು ಎಲಿಲ ವೈಭವ ಮತತು ಭವಯತೆಯ, ಮಹತವ ಮತತು ಗೌರವದ, ಸೌರವಭೌಮತವ ಮತತು ಪರಭುತವದ, ಔನತಯ ಮತತು ದಯೆಯ, ಗಂಭೀರತೆ ಮತತು ಶಕತಿಯ ಮೂಲನಾಗಿರುವನೋ, ಅವನ ಸರವ ಪರಶಂಸೆಯಾಗಲಿ. ನೀನು ಯಾರನನು ಇಚ್ಛಿಸುವೆಯೋ ಅವರನನು ಅತಯಂತ ಮಹಾಸಾಗರದ ಬಳಿಗೆ ಕರೆದೊಯ್ಯುವಂತೆ ಮಾಡುವೆ, ಹಾಗೂ ಯಾರನನು ನೀನು ಇಚ್ಛಿಸುವೆಯೋ ಅವರ ಮೇಲೆ ನಿನನ ಅತಿ ಪುರಾತನ ನಾಮವನನು ಗುರುತಿಸುವ ಗೌರವವನನು ನೀನು ಅನುಗ್ರಹಿಸುವೆ. ಸವರೆಗದಲಿರುವವರಾಗಲೀ ಮತತು ಭೂಮೆಯಲಿರುವವರಾಗಲೀ, ಯಾರು ನಿನನ ಸಾರವಭೌಮ ಇಚ್ಛಿಯನನು ಪೂರೈಸುಮದನನು ತಡೆಹಡಿಯಲಾರರು.

ಚಿರಂತನ ಸಮಯದಿಂದಲೂ ಸಮಸೌತ ಸೃಷ್ಟಿಯನು ನೇನು ಆಳುತೆತೆರುವೆ ಹಾಗೂ ಎಂದೆಂದೆಗೂ ಎಲಲಾ ಸೃಷ್ಟಿಯ ಮೇಲೂ ನೆನನ ಪರಭುತವವನು ಚಲಾಯಿಸುವೆ. ಸರವಶಕತನೂ, ಮಹೋನತನೂ, ಸರವಪರಬಲನೂ, ಸರವವೇಕೆಯೂ ಆದ ನೇನಲದೆ ಅನೆಯ ದೇವರೆಲಲ. ಓ ಪರಭುವೇ, ನೆನನನು ನೋಡುವಂತೆ ನನನ ಸೇವಕರ ಮುಖಗಳನು ಬೆಳಗಿಸು ನೆನನ ಸೇವರೇಯವಾದ ಕೃಪೆಗಳತತ ಅವರು ತೆರುಗುವಂತೆ ಹಾಗೂ ಸೇವಯಂ ನೆನನ ಪರಕಟಣಿ ಹಾಗೂ ನೆನನ ಸಾರಸತವದ ದಿನ ಚೆಲುವೆಯಾಗಿರುವವನನು ಗುರುತಿಸುವಂತೆ ಅವರ ಹೃದಯಗಳನು ಸೇವಚೆಲಗೊಳಿಸು. ಸತೆಯವಾಗಿಯೂ, ಎಲಲಾ ಪರಪಂಚಗಳ ಪರಭು ನೇನಾಗಿರುವೆ. ಅನಿರಬಂಧಿತನೂ, ಸರವನೆಗರಹೆಯೂ ಆದ ನೇನಲದೆ ಬೇರೆ ದೇವರೆಲಲ.

Also in: bi, bn, fi, hy, ko, ky, lg, ta

ABU2174

ಓ ದಯಾಮಯನಾದ ಪರಮಾತಮನೆ! ನನನನು ಎಚೆಚರಗೊಳಿಸಿ ಜಾಗೃತನನಾಗಿ ಮಾಡೆಡೆದಕೆ ನೆನಗೆ ಆಭಾರಿಯಾಗಿದೆದೇನೆ. ನೇನು ಕಾಣುವ ಕಣನನು ದಯಪಾಲಿಸೆಡೆದೇಯೆ. ಕೇಳುವ ಕೆವೆಗಳನು ನೇಡೆಡೆದೇಯೆ. ನೆನನ ಸಾಮರಾಜಯಕೆ ಒಯೆಡೆಡೆದೇಯೆ. ಅಲದೆ ನನನ ಮಾರೆಗಳಕೆ ದಾರಿದೇಪವಾಗೆಡೆದೇಯೆ. ನೇನು ನನಗೆ ಸನೇಮಾರೆಗವನನು ತೋರೆರುವೆ ಮುಕತಿಯ ನಾವೆಯನು ಪರವೇಶಿಸುವಂತೆ ಮಾಡೆರುವೆ. ಓ ದೇವರೇ, ನನನನು ನೆಶಚಲ ಮನಸಿನವನಂತೆ ಮಾಡು. ಅಚಲನಾಗಿರಲು ಒತತಾಸೆ ನೇಡು, ನೆಷೆರಾವಂತನಾಗಿರುವಂತೆಯೂ ಕರುಣಿಸು. ಉಗರವಾದ ಸತವ ಪರೇಕೆಗಳಿಂದ ಕಾಪಾಡು. ನೆನನ ಒಡಂಬಡೆಕೆ ಹಾಗೂ ಶಾಸನವೆಂಬ ಪರಬಲವಾದ ದುರಗಮವಾದ ಕೋಟಿಯೊಳಗೆಟೆಟು ನನನನು ರಕೆಷಿಸು. ನೇನೇ ನನನ ಕಣಣು, ಕಿವೆ, ನೇನೇ ಶಕತೆಶಾಲೆ. ಓ ಕರುಣಾಮಯಿಯಾದ ಭಗವಂತನೇ, ನೆನನ ಪರೇಮದ ಜಯೋತಿಯಿಂದ ಬೆಳಗುವ ಕನಡೆಯಂಥ ಹೃದಯವನನು ಕೊಡು. ಆಡೆಯಾತವೆಕ ಪರಸಾದದ ಮೂಲಕ ಈ ಜಗತನೇ ಒಂದು ಗುಲಾಬೆ ತೋಟದಂತೆ ಮಾರಪಡೆಸುವ ಸೂಚನೆಯೊಂದನನು ಕರುಣಿಸುವವನಾಗು. ನೇನು ಕಾರುಣಯಮೂರತೆ, ದಯಾನೆಧೆ, ನೇನೇ ಅಪಾರ ಸೌಭಾಗೆಯದ ಸಾಕಾರ ಪರಮಾತಮ.

Detachment

BH09024

ಓ ಪರಭು, ನನನ ಭಗವಂತನೇ, ನೇನು ಪರಶಂಸಾರಹ ನೆನನ ಕೋಮಲ ಕರುಣಿಯತತ ನನನ ದೃಷ್ಟಿ ನೆಟೆಟಿರುಮದನನು ನೇನು ಗವೆನಿಸೆರುವೆ. ನೆನನ ದೆವೆಯ ದೆಗಂತದತತ ನನನ ಕಣಣುಗಳು ಬಾಗಿರುಮದನನೂ ತೆಳೆದಿರುವೆ. ಅಷೆಟೇ ಅಲಲ, ನೆನನ ಕೊಡುಗೈ ಸೇವರಗದತತ ನನನ ಕೈಗಳು ಹೇಗೆ ಚಾಚಿವೆ ಎಂಬುದನನೂ ಬಲೆಲೆ. ನೇನೇ ನನಗೆ ಸಾಕೆಷೆ ನನನ ಶರೀರದ ಪರತಿಯೊಂದೂ ಅವಯವಮೂ ನೆನನಲಲೆ ಗೋಳಿತತತಾ ಹೇಗೆ ಹೇಳುಮದು: “ವೆಶವದ ಪರೇತೆ ಪಾತರನಾದ ಹಾಗೂ ಸೇವರಗ ಮತತು ಭೂಮೆಯಲೆಲಿರುವ ಎಲಲ ವಸತುಗಳ ಮೇಲೂ ಪರಭುವಾಗಿರುವೆ ಮತತು ಭಕತರಾಗಿರುವವರ ಅಂತರಂಗದ ಆಶೋತತರದ ಪರತೆಬೆಂಬಮೂ ನೇನಾಗಿರುವೆ. ಸೇವರಗ ಮತತು ಭೂಮೆಯಲೆಲಿ ವಾಸಿಸುವ ಎಲಲರನನೂ ನೆನನ ಸಾಗರ ಸದೃಶಿಯವಾದ ಕರುಣಾಕಟಾಕೆಷಕೆ ಆಹವಾನಿಸೆ ಈ ಕರುಣಿಯ ಬೇಡೆಗೆ ದೂರವಾಗಿರೆಸಲಪಟೆಟು ದಡವನನು ಮುಟೆಟಲು ಆಸೆವದವೆಲಲದಂಟೆ ಮಾಡಲಾಗಿರುವ ನೆನನ ಸೇವಕರೆಗೆ ಸಹಾಯವೆಸಗು. ಓ ಪರಮಾತಮನೇ, ಅವರನನು ನೆನನ ಸಂಪರಕವಲದೆ ಬೇರಾಮದರಿಂದಲೂ ಬೇರಪಡೆಸು. ನೆನನ ಗುಣಗಾನ ಹಾಗೂ ಪರಶಂಸೆ ಮಾಡುವಂತೆ ನೋಡು. ಅಲದೆ, ಓ ದೇವರೇ, ಅವರಿಗೆ ನೆನನ ಕರುಣಿಯೆಂಬ ದೆರಾಕಷಾರಸವನನು ಒದಗಿಸೆ ಆ ಮೂಲಕ ನೆನನನಲದೆ ಮೆಕೆಕವರನನು ಮರೆಯುವಂತೆಯೂ, ನೆನನ ಧೆಯೇಯೋಡೆದೇಶಗಳನು ಕುರೆತು ಸೇವೆ ಸಲಿಸುವಂತೆಯೂ ಮತತು ನೆನನ ಬಗೆಗೆ ಅವರು ಪರೇತೆ, ನೆಷೆಲೆಯೆಂದಿರುವಂತೆಯೂ ಅನುಗರಹೆಸು. ನೆಜಕಕೂ ಅವರ ಜೇವೆತಗಳ ಮೇಲೆ ಅಧಿಪತೆ ನೇನಾಗೆಡೆದೇಯೆ. ಅವರು ನೆನನಿಂದ ತಯಜೆಸಲಪಟೆಟೆರೆ ಅವರನನು ನೋಡುವವರಾರು? ನೆನನಿಂದ ದೂರಕೆ ಸರೆಸಲಪಟೆಟೆರೆ ನೆನನ ಸಾಮೇಷಯಕೆ ಬರಲು ಅವರಿಗೆ ಸಹಾಯ ನೇಡುವವರಾರು? ನೆನನ ಶಕತಿಯ ಬಗೆಗೆ ನನಗೆ ಅಪಾರ ನಂಬಿಕೆಯೆದೆ. ನೆನನ ಬಳಿಯಲದೆ ಬೇರೆಲೆಯೂ ಸುಳಿಲಯುವ ನೆರಾಶರೆತನನು ನಾಕಾಣೆ. ನೆನನ ರಕೆಷಣಿಯಲದೆ ಬೇರೆ

ರಕಷಣಿಯನು ಅರಸಲು ಶಕೆಯವೆಲ. ನೆನನ ಸುರಕಷತೆಯಲದೆ ಬೀರೆ ಯಾವ ಸುರಕಷತೆಯೂ ಇಲ.
ನೆನನನಲದೆ ಬೀರೆ ಯಾರನನೇ ಆಗಲೆ ತನನ ಪರಭುವೆಂದು ಸೇವೇಕರೆಸಿದವನೆಗೆ ಸಂಕಟಿ ಪರಾಪತವಾಗಲೆ, ಭೂಮೆಯ
ನೆವಾಸಿಗಳ ಮೇಲಿನ ಎಲಲ ಮಮತೆಯನು ನೇಗಿದವರು ಪಾವನರು. ನೆನನ ದಯಾಪರತೆಯ ಅಂಚನು
ಅಂಟಿಕೊಂಡಿರುವವರು ಧನೆಯರು. ಬಹಾರ ಈ ಜನರೇ ಸೇವರಗದಲಾಗಲೇ, ಭೂಮೆಯಲಾಗಲೇ ವಾಸಿಸುವ ಜನರ
ಮೇಲಿನವರು. ನೇನಲದೆ ಇನನಾವ ದೇವರೆಲಲ ನೇನು ಅನಂತ, ಸರವ ಸಂಪನನ” ವೆಶವಗಳೆಲದರ ಪರಭುವಾಗೆರುವ
ನೆನಗೆ ವಂದನೆ.

Also in: af, az, bg, ca, da, de, el, en, eo, es, fj, fr, hr, hy, is, it, kl, lv, mg, ml, mt, nl, pl, pt, ro, ru, sm, sne, sv, ta, tl, uk, vi

BB00015SUF

*“ಯಾರು ತನನ ನಂಬಿಕೆಯನು ದೇವರಲೆರೆಸುವನೋ, ದೇವರು ಆತನೆಗೆ ಅವಶಯವಾದುದೆನನು ಒದಗಿಸುವನು
ಮತತು ಯಾರು ದೇವರೆಗೆ ಭಯಪಡುವನೋ, ದೇವರು ಆತನೆಗೆ ಪರಿಹಾರ ಕಳುಹಿಸುವನು.”

Also in: af, ar, az, bg, bn, bs, ca, co, cy, da, de, el, en, eo, eu, fi, fr, hr, ht, id, ik, is, it, lg, mg, ml, nl, no, pap, pl, pt, ro, sk, sl, sr, sv, tet, tvl, wam

AB05933

ಓ ಪರಭುವೇ! ನೆನನ ಧರಮಕಕಾಗಿ ಸಜಜಾಗಿರುವ ಹೃದಯಗಳೆಲ ಆತಮಗಳೆಡೆ ನಾಮ ಮಾರಗದರಶಿಸುವಂತೆ ನೇನು
ಬಾಗಲೆರೆ, ಸವಲತತುಗಳನು ಒದಗಿಸು, ದಾರಿಯು ಸುಸಜಜಿತಗೊಳಿಸು, ಹಾದಿಯು ಸುರಕಷಿತಗೊಳಿಸು.
ಸತಯವಾಗಿಯೂ ನೇನು ಕೃಪಾಳುಮೂ, ಮಹಾ ಉದಾರಿಯೂ, ಸರವಸಕತನೂ ಆಗಿರುವೆ.

Evening

BH00009SER

ಓ ನನನ ಪರಮಾತಮನೇ, ಒಡೆಯನೇ, ನನನ ಆಕಾಂಕ್ಷೆಯನು ಪೂರೈಸಬಲವನೇ, ಈ ನೆನನ ಸೇವಕ ನೆನನ
ಕರುಣಿಯ ರಕಷಣಿಯಲಲೆ ನೆಡರೆ ಮಾಡಬಯಸುತಾನೆ. ನೆನನ ಘನತೆಯ ಆಶರಯದ ಕೆಳಗೆ ವೆಶರಾಂತಿ ಪಡೆಯಲು
ಇಚ್ಛಿಸುತಾನೆ. ನೆನನ ಪೋಶಣಿ ಹಾಗೂ ಸಂರಕಷಣಿಗಾಗಿ ಮೂರೆಯೆಡುತಾನೆ. ಓ ಪರಭುವೇ, ಎವೆಯೆಕಕದೆ ನೆನನ
ಕಣಣುಗಳಿಂದ ನೆನನನಲಲದೆ ಬೀರೆ ಯಾರನನೂ ನೋಡದಂತೆರಲು ನನನ ಕಣಣನು ರಕಷಿಸಬೇಕೆಂದು ಬೇಡುವೆ.
ನೆನನ ಸಂಜೆಗಳನು ಅಲಲದೆ ನೆನನ ಸಾಕಷಾತಕಾರವನನು ಗುರುತಿಸುವಂತೆ ನನನ ದೃಷ್ಟಿಯನು ದೃಢಪಡಿಸು.
ಯಾರ ಅಖಂಡ ಸಾಕಷಾತಕಾರದ ಮುಂದೆ ಬಲದ ಪರಭುವಮೂ ಕೂಡ ಬೆದರೆಬಿಚಿಬಿಡದೇತೋ ಅಂಥಾ ಪರಮ
ಪರಭುವಶಾಲಿಯೂ ನೇನೇ. ಸರವಶಕತ, ಸರವವಿಜಯೆ, ನಿಯಮಾತೇತನಾದ ನೇನಲಲದೆ ಬೀರೆ ದೇವರೆಲಲ.

Also in: af, az, be, bg, bi, bn, ca, ch, cnr, cy, da, de, diu, el, en, eo, es, et, fi, fr, fy, haw, hr, ht, hu, is, it, kj, kl, ky, lt, lv, med, mg, mn, naq, naq, nl, no, pl, pt, ro, se, sk, sq, sv, ta, tl, tpi, tvl, ur

BH00009HOW

ಓ ದೇವರೇ, ನನನ ದೇವರೇ, ನೆನನಿಂದ ಅಗಲಿರುವ ಕಾರಣದಿಂದಾಗಿ ನೆನನನನು ಹಂಬಲಿಸುವವರ ಕಣಣುಗಳು
ಎಚ್ಚಿತೆತೆರುವಾಗ ನಾನು ಹೇಗೆ ನೆಡರೆಸಲು ಆಯ್ದುಕೊಳಲೆ, ನೆನನ ಪರೇಮೆಗಳ ಆತಮಗಳು ನೆನನ
ಸಮಮುಖದಿಂದ ದೂರ ಸರಿದಿರುವುದರಿಂದ ದುಃಖ ಪೇಡಿತರಾಗಿರುವಾಗ ನಾನು ಹೇಗೆ ವೆಶರಾಂತಿ ಪಡೆಯಲೆ? ಓ ನನನ
ಪರಭುವೇ, ನೆನನ ಸಾಮಥರೆಯ ಹಾಗೂ ನೆನನ ರಕಷಣಿಯು ಬಲಗೈಯಲಲೆ ನನನ ಚೈತನೆಯ ಹಾಗೂ ನನನ
ಸಂಪೂರ್ಣ ಅಸಿತೆವವನೇನೇ ಒಪ್ಪಿಸಿದೇನೇ ಮತತು ನನನ ಶರಸನನು ನೆನನ ಶಕತಿಯ ಮೂಲಕ ನನನ ದೆಂಬಿನ
ಮೇಲೆರೆಸುತೇನೆ ಮತತು ನೆನನ ಇಚ್ಛೆ ಹಾಗೂ ನೆನನ ಸಂತ್ಯಜತೆಗೆ ತಕಕಂತೆ ಮೇಲೆತತುತೇನೆ. ನೇನು
ಸತಯವಾಗಿಯೂ, ಸಂರಕಷಕ, ಕಾಪಾಡತಕಕವ, ಸರವಸಮರಥ, ಪರಮ ಬಲಶಾಲೆ. ನೆನನ ಸರವಶಕತಿಯ
ಪರಮಾಣವಾಗಿ! ನಾನು ನೆಡರೆಸುತೆರಲೆ ಅಥವಾ ಎಚ್ಚಿತೆತೆರಲೆ, ನೇನು ಇಚ್ಛಿಸುಮದನನಲಲದೆ ಬೇರೇನನನೂ
ಬೇಡೆನು. ನಾನು ನೆನನ ಸೇವಕ ಹಾಗೂ ನೆನನ ಕೈಯಾಳಾಗಿರುವೆ. ನೆನನ ಸಂತ್ಯಜತಿಯ ಸುಗಂಧವನನು ಯಾಮದು

ಬೇರುಮದೋ ಅದನನು ನಾನು ಮಾಡುವಂತೆ ನನನನನು ಉದಾರತೆಯಿಂದ ಸಹಾಯ ಮಾಡು. ನೆಜವಾಗಿಯೂ, ಇದು ನನನ ಹಾರೈಕೆಯಾಗಿದೆ ಹಾಗೂ ನೆನನ ಸಾಮೇಷೆಯವನನು ಆನಂದಿಸುವವರ ಹಾರೈಕೆಯೂ ಆಗಿದೆ. ಓ ಪರಪಂಚಗಳ ಪರಭುವಾಗೆರುವ ನೆನಗೆ ಸೇತೋತರವಾಗಲಿ.

Also in: af, ar, az, bg, bi, bs, ca, ceb, cnr, cy, da, de, el, en, es, et, fi, fj, fr, gil, ha, hi, hr, ht, hu, id, is, it, kl, ko, lb, lg, lv, mg, ml, nl, no, pl, pt, ro, ru, sk, sq, srn, sv, ta, tl, tvl, zh-Hans

Families

BB00018FOR

*“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತತವನನು ಸಮರಿಸುತತನೋ ಅವನು ಧನೆಯನು.” - ಬಾಬಿ ಓ ಪರಭುವೇ, ನಮಮ ದೇನ ಕೈಗಳು ನೆನನ ಕೃಪೆ ಹಾಗೂ ಔದಾರಯದ ಸವರಗದತತ ಚಾಚಿರುಮದನನು ನೇನು ನೋಡುತೆತೆರುವೆ. ನೆನನ ಕೊಡುಗೆ ಹಾಗೂ ಉದಾರತೆಗಳ ನೆಧಿಗಳಿಂದ ಅಮಗಳು ತುಂಬುವಂತೆ ಅನುಗರಹೆಸು. ನಮಮನನೂ ಮತತು ನಮಮ ತಂದೆ ತಾಯಂದಿರನನೂ ಕೆಷಮೆಸು, ಹಾಗೂ ನೆನನ ಮನೋಹರತೆ ಮತತು ದೈವೇ ಉದಾರತೆಯ ಸಾಗರದಿಂದ ನಾಮ ಬಯಸಿದುದೆಲವನನೂ ಈಡೇರಿಸು. ಓ ನಮಮ ಹೃದಯಗಳ ಪೆರೇತಿ ಪಾತರನೇ, ನೆನನ ಪಧದಲಿನ ನಮಮ ಎಲಲಾ ಕಾರೆಯಗಳನನೂ ಸೇವೇಕರಿಸುವನಾಗು ನೇನು, ಸತೆಯವಾಗಿಯೂ, ಅತೆಯಂತ ಪರಬಲನೂ, ಮಹೋನತನೂ, ಅನುಪಮನೂ, ಕೆಷಮಾಶೇಲನೂ, ಕೃಪಾಕರನೂ ಆಗಿರುವೆ.

Also in: ar, az, bg, bs, ca, da, de, el, en, es, et, fa, fr, is, kl, mh, mt, nl, pl, pt, ro, ru, sne, ta, tl

AB02000DIS

ಓ ಪರಭುವೇ! ಈ ಮಹಾ ಶರೇಷರಯುಗದಲಿ, ತಮಮ ಹೆತತವರ ಪರವಾಗಿ ಮಕಕಳ ಮಧಯಸೆಧಿಕೆಯನನು ನೇನು ಸೇವೇಕಾರ ಮಾಡಿರುವೆ. ಇದು ಈ ಯುಗದ ಅಪರಮೆತ, ವೆಶೇಷವಾದ ಕೊಡುಗೆಗಳಲೊಂದಾಗಿದೆ. ಆದದರಿಂದ, ಓ ದಯಾಳು ಪರಭುವೇ, ನೆನನ ಏಕಮೇವ ಹೊಸತೆಲಲಿ ಈ ನೆನನ ಸೇವಕನ ವಿನಂತಿಯನನು ಸೇವೇಕರಿಸು ಹಾಗೂ ಅವನ ತಂದೆಯನನು ನೆನನ ಕೃಪಾಸಾಗರದಲಿ ಮುಳುಗಿಸು. ಏಕೆಂದರೆ, ನೆನನ ಪರೇಮದ ಪಧದಲಿ ನೆನನ ಸೇವೆ ಮಾಡಲು ಹಾಗೂ ಎಲಲಾ ಸಮಯದಲಿ ಅವೆರತವಾಗಿ ಶರಮೆಸಲು ಈ ಪುತರನು ಎದೆದಿರುವನು. ಸತೆಯವಾಗಿಯೂ, ಕೊಡುವವನೂ, ಕೆಷಮಾದಾತನೂ, ಹಾಗೂ ದಯಾಳುವೂ ನೇನೇ ಆಗಿರುವೆ.

Also in: az, bg, bs, ca, da, de, el, en, eo, es, fi, fr, hr, ht, hu, iba, is, mi, ml, nl, pl, pt, ro, sk, sne, sq, ta, tl, tvl, vi

AB03017

ಓ ದೇವರೇ, ನನನ ದೇವರೇ! ಈ ನೆನನ ಸೇವಕೆ ನೆನನಲಿ ಭರವಸೆಯನೆನಿಟಿಟು ನೆನನತತ ತನನ ಮುಖವನನು ತೆರುಗಿಸುತತ, ನೆನನ ಸವರಗಿಯ ಔದಾರಯಗಳನನು ತನನ ಮೇಲೆ ಸುರಿಸುವಂತೆ, ನೆನನ ಆಧಯಾತಮೆಕ ರಹಸೆಯಗಳನನು ಬಹಿರಂಗಪಡಿಸುವಂತೆ ಹಾಗೂ ನೆನನ ದೈವತವದ ಪರಕಾಶವನನು ತನನ ಮೇಲೆ ಬೇರುವಂತೆ ಮೂರೆಯೆಡುತತ ನೆನನಲಿ ಬೆನನವೆಸುತತೆಡೆಡೆ. ಓ ನನನ ಪರಭುವೇ! ನನನ ಪತೆಯ ಕಣಣುಗಳು ವೇಕೆಷಿಸುವಂತೆ ಮಾಡು. ನೇನು ನೆನನ ಜಿಜ್ಞಾನದ ಬೆಳಕಿನಿಂದ ಅವನ ಹೃದಯವನನು ಆನಂದಗೊಳಿಸು, ನೇನು ನೆನನ ತೇಜೋಮಯ ಸೌಂದರಿಯದತತ ಅವನ ಮನಸಸನನು ಆಕರೇಷಿಸು, ನೇನು ನೆನನ ಸಾಕಷಾತಕಾರದ ಭವಯತೆಯನನು ಅವನಿಗೆ ಪರಕಟಿಸಿ ಅವನ ಚೈತನಯವನನು ಉಲಲಾಸಗೊಳಿಸು. ಓ ನನನ ಪರಭುವೇ! ಅವನ ಕಣಣಿನ ಮುಂದಿರುವ ಪರದೆಯನನು ಮೇಲಿತತು. ನೆನನ ಸಮೃದ್ಧವಾದ ಕೃಪೆಯನನು ಅವನ ಮೇಲೆ ವರೇಷಿಸು, ನೆನನ ಪರೇಮ ಮದಿರೆಯಿಂದ ಅವನನನು ಮತತನನನಾಗಿಸು, ಯಾರ ಪಾದಗಳು ಈ ಭೂಮೆಯ ಮೇಲೆ ನಡೆದಾಡುತೆಡೆದರೂ, ಅವರ ಆತಮಗಳು ಉನನತವಾದ ಸವರಗದಲಿ ತೇಲಾಡುತೆತೆರುವಂತಹ ನೆನನ ದೆವೆಯ ಪುರುಷದಲಿ ಅವನನನೂ ಒಬ್ಬನನನಾಗೆ ಮಾಡು. ಅವನನನು ನೆನನ ಜನರ ಮಧಯೆ ನೆನನ ಜಿಜ್ಞಾನದ ಬೆಳಕಿನಿಂದ ಕಂಗೊಳಿಸುವ ದೇಪದಂತಾಗಲು ಕಾರಣನಾಗು ನೆಜವಾಗಿಯೂ ನೇನು ಅತೆಯಮೂಲಯನೂ, ಸದಾಕೊಡುಗೈದಾನಿಯೂ, ವರದಹಸೆತನೂ ಆಗಿರುವೆ.

Also in: da, hy, is, ko, ml, ta, uk, ur

Fire Tablet

BH00687

##ಅಗ್ನಿನಿಶಾಸನ ಪರಮ ಪೆರಾಚೀನನೂ ಮಹಾಮಹಿಮನೂ ಆದ ದೇವರ ಹೆಸರಿನಲಿ. ನೆಶಚಯವಾಗಿಯೂ ಅಗಲಿಕೆಯ ಅಗ್ನಿಯಲಿ ನೆಷೆರಾವಂತರ ಹೃದಯಗಳು ಧಗಧಗಿಸಿವೆ ಎಲಿಹುದು ನೆನನ ಮುಖಾರವೆಂದದ ಪೆರಭೆ, ಓ ಪೆರಪಂಚಗಳ ಪೆರಿಯತಮನೇ? ನೆನನ ಸಮೇಪದವರೆಲಲಾ ಅವಶೇಷದ ಕತಲಿಯಲಿ ಪೆರಿತಯಕತರಾಗಿಹರು: ಎಲಿಹುದು ಪುನರೆಮೆಲನದ ಸುಪೆರಭಾತದ ಕಾಂತೆ, ಓ ಪೆರಪಂಚಗಳ ಅಪೇಕೆಷೆಯೇ? ನೆನನಿಂದ ಆರೆಸಲಪಟಿಟವರ ಶರೀರಗಳು ದೂರದ ಉಸುಕಿನಲಿ ಕಂಪಿಸುತತಾ ಬೆಡೆವೆ, ಎಲಿಹುದು ನೆನನ ಉಪಸೆಥಿತಿಯ ಸಾಗರ, ಓ ಪೆರಪಂಚಗಳ ಮೋಹಕನೇ? ಹೆಜಬಯಕೆಯ ಕೈಗಳು ನೆನನ ಅನುಗರಹ ಹಾಗೂ ಉದಾರತೆಯ ಸೆವರೆಗದೆಡೆ ಚಾಚೆಹಮ; ಎಲಿಹುದು ನೆನನ ಕೊಡುಗಿಯ ಸುರೆಮಳೆ, ಓ ಪೆರಪಂಚಗಳ ಹೋಣಿಗಾರನೇ? ದೈವ ಪೆರತಿಭಟಕರು ಎಲಿಡೆಯೆಂದಲೂ ಪೆಡೆಸುತೆಹರು; ಎಲಿಹುದು ನೆನನ ಆಜ್ಞಾಕಾರಕ ಲೇಖನಿಯ ನೆರೆಬಂಧಕಶಕೆ ಓ ಪೆರಪಂಚಗಳ ಜಯಶಾಲಿಯೇ? ಎಲಲಾ ದೆಕೆಕುಗಳಲಲೂ ಶೆವಾನಗಳ ಬಿಗಿಗಳಿಕೆಯು ಜೋರಾಗಿಹುದು; ಎಲಿಹುದು ನೆನನ ಪೆರಾಕೆರಮದ ಕಾಡಿನ ಮೃಗರಾಜ, ಓ ಪೆರಪಂಚಗಳ ಶಿಕೆಷಿಸುವವನೇ? ನೆರಾಸಕತಿಯ ಚಳಿಯು ಮಾನವತೆಯನೆನಲೆಲಾ ಬೆಗಿಯಾಗಿ ಹೆಡೆಹುದು: ಎಲಿಹುದು ನೆನನ ಪೆರೇಮದ ಶಾಖ, ಓ ಪೆರಪಂಚಗಳ ಅಗ್ನಿಯೇ? ದುರೆದಶೆಯು ತುತತ ತುದೆಗೇರೆಹುದು: ಎಲಿಹಮ ನೆನನ ನೆರವೆನ ಚೆಹನೆಗಳು, ಓ ಪೆರಪಂಚಗಳ ವೆಮೋಚಕನೇ? ಅಂಧಕಾರಮ, ಬಹಳಷೆಟು ಜನರನೆನಲೆಲಾ ಆವರೆಸೆಹುದು; ಎಲಿಹುದು ನೆನನ ವೈಭವದ ಕಾಂತೆ, ಓ ಪೆರಪಂಚಗಳ ಪೆರಭೆಯೇ? ಮನುಷೆಯರ ಕೊರಳುಗಳು ಡೆವೇಷದೆಂದ ಚಾಚೆಹಮ: ಎಲಿಹಮ ನೆನನ ಪೆರತೇಕಾರದ ಖಡೆಗಗಳು, ಓ ಪೆರಪಂಚಗಳ ವೆನಾಶಕನೇ? ಅಪಮಾನಮ ಪಾತಾಳವನೆನು ಮುಟಿಟೆಹುದು: ಎಲಿಹಮ ನೆನನ ವೈಭವದ ಸಂಕೇತಗಳು, ಓ ಪೆರಪಂಚಗಳ ಮಹಿಮನೇ? ನೆನನ ನಾಮವನೆನು ಸಾಕೆಷಾತಕರೆಸೆದ ಸರೆವಕೃಪಾಳುವನೆನು ದುಃಖಗಳು ಬಾಧಿಸೆಹಮ: ಎಲಿಹುದು ನೆನನ ಸಾಕೆಷಾತಕರೆತ ದೆನ ಚೆಲುಮೆಯ ಆನಂದ, ಓ ಪೆರಪಂಚಗಳ ಸಂತೋಷಕಾರಕನೇ? ಸಂಕಟಮ ಭೂಮೆಯ ಜನರನೆನಲೆಲಾ ಆವರೆಸೆಹುದು: ಎಲಿಹಮ ನೆನನ ಹರುಷದ ಲಾಂಛನಗಳು, ಓ ಪೆರಪಂಚಗಳ ಉಲಾಸವೇ? ನೆನನ ಚೆಹನೆಗಳ ಉದಯ ಸೆಥಳಮ ಅನೆಷೆಟಿ ಸೂಚನೆಗಳಿಂದ ಮುಚೆಚಿರುಮದನೆನು ನೆನು ನೋಡುತೆತೆರುವೆ: ಎಲಿಹಮ ನೆನನ ಬಲೆಷೆರ ಬೆರಳುಗಳು, ಓ ಪೆರಪಂಚಗಳ ಶಕತಿಯೇ? ಭಯಂಕರ ದಾಹಮ ಮನುಷೆಯರನೆನಲೆಲಾ ಆವರೆಸೆಹುದು: ಎಲಿಹುದು ನೆನನ ಅನುಗರಹದ ನದೆ, ಓ ಪೆರಪಂಚಗಳ ಕರುಣಿಯೇ? ದುರಾಶೆಯು ಮಾನವ ಜನಾಂಗವನೆನಲೆಲಾ ಬಂಧಿಸೆಹುದು: ಎಲಿಹಮ ನೆನನ ವೆರಕತಿಯ ಸಶರೀರಗಳು, ಓ ಪೆರಪಂಚಗಳ ಪೆರಭುವೇ? ದಬಿಬಾಳೆಕೆಗೊಳಪಟಿಟೆ ಈತನು ಒಬಿಬಂಟಿಯಾಗಿರುಮದನೆನು ನೆನು ನೋಡುತೆತೆರುವೆ: ಎಲಿಹರು ನೆನನ ಆಜ್ಞೆಯ ಸೆವರೆಗದ ಅತಿಥೇಯರು, ಓ ಪೆರಪಂಚಗಳ ಸಾರವಭೂಮನೇ? ಪರಸೆಥಳದಲಿ ಪೆರಿತಯಜೆಸಲಪಟಿಟಿರುವೆ ನಾನು: ಎಲಿಹಮ ನೆನನ ನಿಷೆರಿಯ ಸಂಕೇತಗಳು, ಓ ಪೆರಪಂಚಗಳ ನಂಬೆಗಸೆತನೇ? ಮೃತೆಯು -ವೇದನೆಗಳು ಮನುಜರನೆನಲೆಲಾ ಹೆಡೆಹಮ: ಎಲಿಹಮ ನೆನನ ಅಮರ ಜೀವನದ ಭೋರೆಗರೆವ ಮಹಾಸಾಗರದಲಿಗಳು ಓ ಪೆರಪಂಚಗಳ ಜೀವವೇ? ಶೈತಾನನ ಪೆಸುಮಾತುಗಳು ಪೆರತಿಯೊಂದು ಜೀವಿಯ ಮೇಲೂ ಪೆಸುಗುಟಿಟೆವೆ: ಎಲಿಹುದು ನೆನನ ಬೆಂಕಿಯ ಉಲಕೆ, ಓ ಪೆರಪಂಚಗಳ ಬೆಳಕೇ? ಉಡೆವೇಗದ ಅಮಲು ಹೆಚೆಚೆನ ಮಾನವ ಜನಾಂಗವನೆನಲೆಲಾ ದುರೆಮಾರೆಗಕೆ ಒಯದೆಹುದು: ಎಲಿಹಮ ನೆನನ ಪೆರಿಶುಡೆಥತೆಯ ದೆನ ಚೆಲುಮೆಗಳು, ಓ ಪೆರಪಂಚಗಳ ಅಭಿಲಾಷೆಯೇ?

ದಬಿಬಾಳೆಕೆಗೊಳಪಟಿಟೆ ಈತನು ಸೆರಿಯನೆನರ ಮಥೆಯೆ ಜುಲುಮೆಯಲಿ ಮರೆಮಾಚಿರುಮದನೆನು ನೆನು ನೋಡುತೆತೆರುವೆ: ಎಲಿಹುದು ನೆನನ ಮುಂಬೆಳಗಿನ ತೇಜಸೆಸು, ಓ ಪೆರಪಂಚಗಳ ಬೆಳಕೇ? ನಾನು ಮಾತನಾಡಲು ನೆಷೆಥೆಸಲಪಟಿಟಿರುಮದನೆನು ನೆನು ನೋಡುತೆತೆರುವೆ: ಎಲಿಿಂದ ಪುಟಿಯುಮದು ನೆನನ ಶರುತೆ, ಓ ಪೆರಪಂಚಗಳ ಕೋಗಿಲಿಯೇ? ಬಹಳಷೆಟು ಜನ ಭೆರಾಂತೆ ಹಾಗೂ ವೆಯರೆಥ ಕಲಪನೆಯಲಿ ಸುತತುವರೆದೆಹರು: ಎಲಿಹರು ನೆನನ ನೆಶಚಯತೆಯ ಪೆರತಿಪಾದಕರು, ಓ ಪೆರಪಂಚಗಳ ಭರವಸೆಗನೇ? ಯಾತನೆಗಳ ಸಾಗರದಲಿ ಮುಳುಗುತೆತೆಹರು ಬಹಾ: ಎಲಿಹುದು ನೆನನ ವೆಮುಕತಿಯ ನೌಕೆ, ಓ ಪೆರಪಂಚಗಳ ಉಡೆಧಾರಕನೇ? ನೆನನ ವಾಣಿಯ ದೆನ ಚೆಲುಮೆಯು ಸೃಷೆಟಿಯ ಕಾರೆಗತಲಲಿರುಮದನೆನು ನೆನು ನೋಡುತೆತೆರುವೆ: ಎಲಿಹುದು ನೆನನ ದೆವೆಯಾನುಗರಹದ ಸೂರೆಯ, ಓ

ಪರಪಂಚಗಳ ಬೆಳಕುಗಾರನೇ? ಸತಯ ಹಾಗೂ ಪರಿಶುದ್ಧತೆ, ನೆಚಿ ಹಾಗೂ ಸನಮಾನದ ದೇವಗಳ ನಂದಿಸಲಪಟಿವೆ:
 ಎಲೆಹುದು ನಿನನ ಸೇಡು ಭರಿತ ಕರೋಧದ ಸುಳಿವು, ಓ ಪರಪಂಚಗಳ ಸಾರಥಿಯೇ? ನಿನಗಾಗಿ ವೇರಾದವರನನು
 ಯಾರನನಾದರೂ, ಅಥವಾ ನಿನನ ಪೇರೇತಿಯ ಪಥದಲೆ ಸಂಭವಿಸಿರುಮದರ ಬಗೆಗೆ ಚಿಂತಿಸುವವರನನಾದರೂ ನೇನು
 ಕಾಣಬಲೆಯೇ? ಈಗ ನನನ ಲೇಖನಿಯು ಸತಬಧವಾಗುತೆಹುದು, ಓ ಪರಪಂಚಗಳ ಪರಿಯಕರನೇ, ದಿವೆಯ
 ಕಲಪವ್ಯಕಶದ ಕೊಂಬೆಗಳು ವೆಧಿಯ ಚಂಡಮಾರುತಗಳಿಗೆ ಸಿಕೆ ಮುರಿದು ಹೋಗಿಹಮ: ಎಲೆಹುದು ನಿನನ
 ಪೋಷಣಿಯ ನೆಶಾನೆ ಓ ಪರಪಂಚಗಳ ವೇರಾಗೇರೇಸರನೇ? ಈ ಮುಖಮ ನಂದಿಯ ಧೂಳಿನಲೆ ಅಡಗಿ ಹೋಗಿಹುದು:
 ಎಲೆಹುದು ನಿನನ ಅನುಕಂಪದ ತಂಗಾಳಿ, ಓ ಪರಪಂಚಗಳ ಕರುಣಾಳೇ? ಪವಿತರತೆಯ ನೆಲುವಂಗಿಯು ಕಪಟಿಗಳಿಂದ
 ಮೈಲಿಗೆಯಾಗಿಹುದು ಎಲೆಹುದು ನಿನನ ಮಡಿಯಾದ ವಸಿತರ, ಓ ಪರಪಂಚಗಳ ಶೃಂಗಾರಕನೇ? ಮನುಷೆಯರ
 ಕೃತಿಯಗಳಿಂದಾಗಿ ಅನುಗರಹದ ಸಮುಡರಮ ಸತಬಧವಾಗಿಹುದು: ಎಲೆಹಮ ನಿನನ ಔದಾರೆಯದ ಅಲೆಗಳು, ಓ
 ಪರಪಂಚಗಳ ಆಕಾಂಕ್ಷೆಯೇ? ನಿನನ ದಿವೆಯ ಸಾನೆನಿಧಿಯಕಕೊಯೆಯುವ ದೇವರಮ ಶತರುಗಳ ಷಡೆಯಂತರ
 ದಿಂದಾಗಿ ಮುಚಿಚಿಹುದು: ಎಲೆಹಮ ನಿನನ ಕೊಡುಗೈಯ ಚಾವೆ, ಓ ಪರಪಂಚಗಳ ಕೇಲಿಕಾರಕನೇ? ವೆಡೆರೋಹದ
 ವೆಷಪೂರಿತ ಗಾಳಿಯಿಂದಾಗಿ ಎಲೆಗಳು ಹಳದಿಯಾಗಿಹಮ: ಎಲೆಹುದು ನಿನನ ಔದಾರೆಯದ ಮೇಘಧಾರೆ, ಓ
 ಪರಪಂಚಗಳ ದಾತನೇ? ಈ ವೆಶವಮ ಪಾಪದ ಧೂಳಿನಿಂದ ಅಂಧಕಾರಮಯವಾಗಿಹುದು: ಎಲೆಹುದು ನಿನನ
 ಕಷಮೆಯ ತಂಗಾಳಿ, ಓ ಪರಪಂಚಗಳ ಕಷಮಾದಾತನೇ? ನೆರಜನ ಸೆಥಳದಲೆ ಈ ಯುವಕನು ಏಕಾಂಗಿಯಾಗಿಹನು:
 ಎಲೆಹುದು ನಿನನ ದಿವೆಯಾನುಗರಹದ ಮಳೆ, ಓ ಪರಪಂಚಗಳ ಕೊಡುಗೈ ದೊರೆಯೇ? ಓ ಪರಮ ಶೇಷೇಶ
 ಲೇಖನಿಯೇ, ಅಮರ ರಾಜಯದಲೆ ಅತಯಂತ ಸುಮಧುರವಾದ ನಿನನ ಕರೆಯನನು ನಾಮ ಆಲಿಸೆಹಮ
 ವೈಭವಯುಕವಾದ ನಾಲಿಗೆಯ ನುಡಿಗೆ ನೇನು ಕೆವೆಗೊಡು, ಓ ಪರಪಂಚಗಳಲೆ ದಬಿಬಾಳಿಕೆಗೊಳಪಟಿವನೇ!
 ಚಳಿಯೆಂದಲಲದರೆ ನಿನನ ನುಡೆಗಳ ಶಾಖಮ ಹೇಗೆ ವೆರಾಜಿಸುತೆತೆತು, ಓ ಪರಪಂಚಗಳ ವೆಯಾಖಯಾಕಾರನೇ?
 ವೆಪತತುಗಳಿಂದಲಲದರೆ ನಿನನ ಸಹನೆಯ ಸೂರೆಯನು ಹೇಗೆ ಪರಕಾಶಿಸುವನು. ಓ ಪರಪಂಚಗಳ ಬೆಳಕೇ?
 ಗೋಳಾಡದರು ದುಷೆಟರಿಂದಾಗಿ, ಸಹಸಲು ಮತತು ತಾಳಮೆಯೆಂದೆರಲು ನೇನು ಸೃಷೆಟಿಸಲಪಟಿವೆಡೆಯೇ, ಓ
 ಪರಪಂಚಗಳ ಸಹನಾಶೇಲನೇ. ದೇರೋಹಗಳ ಮಧೆಯೆ ಒಡಂಬಡಿಕೆಯ ದೆಗಂತದಲೆನ ನಿನನ ಉದಯ ಹಾಗೂ
 ದೇವರೆಗಾಗಿ ನಿನನ ಹಂಬಲಿಕೆ ಎಷೆಟು ಮನೋಹರವಾಗಿತತು. ಓ ಪರಪಂಚಗಳ ಪೇರೇಮವೇ? ಸೇವಾತಂತರೆಯದ ಪತಾಕೆ
 ಉನನತ ಶಿಖರದ ತುತತತುದಿಯಲೆ ನಿನನಿಂದಲೇ ನೆಡಲಾಗಿತತು ಮತತು ಅನುಗರಹದ ಸಮುಡರಮ
 ಭೋರೇಗರೆದಿತತು. ಓ ಪರಪಂಚಗಳ ಆನಂದ ಪರವಶನೇ ನಿನನ ಒಂಟಿತನದಿಂದಲೇ ಏಕೆಯತೆಯ ಸೂರೆಯ ಬೆಳಗಿಹನು,
 ಹಾಗೂ ನಿನನ ಗಡೇಪಾರಿನಿಂದಲೇ ಏಕೆಯತೆಯ ಭೂಮೆಯು ಅಲಂಕೃತಗೊಂಡೆಹುದು ಸಹನೆಯೆಂದೆರು ಓ ಪರಪಂಚಗಳ
 ದೇಶಚರಷೆಟಿನೇ, ನಾಮ ಅಪಮಾನವನನು ವೈಭವದ ಉಡುಗಿಯನನಾಗಿಸೆಹಮ ಹಾಗೂ ಪೆಯಥಿಯನನು ನಿನನ
 ದೇಗುಲದ ಭೂಷಣವನನಾಗಿಸೆಹಮ ಓ ಪರಪಂಚಗಳ ಪರತೆಷೆರೆಯೇ. ಹೃದಯಗಳು ದೇವೇಷಗಳಿಂದ
 ತುಂಬಿರುಮದನನೂ ನೇನು ನೋಡುತೆತೆರುವೆ ಮತತು ಅಮಗಳನನು ಲಕಷಿಸದಿರುಮದು ನಿನಗೆ ಸೇರಿಹುದು, ಓ
 ಪರಪಂಚಗಳ ಪಾಪಗಳನನು ಮರೆಮಾಚುವವನೇ. ಖಡಗಗಳು ಧಳಧಳಿಸಿದಾಗ ಮುನನುಗು! ಈಟಿಗಳು ಹಾರಿದಾಗ
 ಮುಂದಕೆ ಹೋಗು! ಓ ಪರಪಂಚಗಳ ತಯಾಗಮಯೆಯೇ, ನೇನು ರೋದಿಸುವೆಯಾ, ಅಥವಾ ನಾನು ರೋದಿಸಲೇ?
 ಇಲಲಾ, ನಿನನ ಕೆಲವೇ ಕೆಲಮ ಮುಂದಾಳುಗಳನನು ಕಂಡು ನಾನು ಗೋಳಾಡಲೇ, ಓ ಪರಪಂಚಗಳ ರೋದನೆಯ ಕಾರಣ
 ಕರತನೇ? ನೆಶಚಯವಾಗಿಯೂ ನಾನು ನಿನನ ಕರೆಯನನು ಆಲಿಸಿರುವೆ, ಓ ವೈಭವೋಪೇತ ಪರಿಯತಮನೇ ಮತತು
 ಬಹಾರ ಮುಖಾರವೆಂದಮ ಈ ಗ ಕಷೆಟಿಗಳ ಶಾಖದಿಂದ ಮತತು ನಿನನ ಪರಕಾಶಮಾನವಾದ ನುಡೆಗಳ ಜವಾಲೆಗಳಿಂದ
 ಉರಿಯುತೆದಿ ಮತತು ಆತನು ಅಹುತಿಯ ಸೆಥಾನದಲೆ ನೆಷೆರೆಯೆಂದ ಎಡದು ನಿನನ ಇಚೆಫಿಯ ಕಡೆ ನೋಡುತೆಹನು,
 ಓ ಪರಪಂಚಗಳ ಆಚರೂಕಾರಕನೇ, ಓ ಅಲೆ ಅಕಿಬರೆ, ಈ ಶಾಸನದಲೆ ನೇನು ನಿನನ ಪರಭುವನನು ವಂದಿಸು,
 ಅದರಿಂದ ನೇನು ನಿನನ ಸೌಮಯತೆಯ ಸುವಾಸನೆಯನನು ಆಘರಾಣಿಸಬಹುದು ಹಾಗೂ ಸಕಲ ಲೋಕಗಳ
 ಪೂಜಯನಾದ ದೇವರ ಪಥದಲೆ ಎಂಥ ಕಷೆಟಿಗಳು ನಮಮನನಾವರೆಸಿರಬಹುದೆಂದು ತಿಳಿಯಬಹುದು. ಸೇವಕರೆಲಲಾ
 ಇದನನು ಪರಿಸಿ, ವೆಚಾರ ಮಾಡೆಡೆದೇ ಆದರೆ, ಸರವಲೋಕಗಳನೇ ಹತೆತಿ ಉರಿಸುವಂತಹ ಅಗನಿಯು ಅವರ

ನರನಾಡೆಗಳಲೆ ಹೊತೆತೆಸಲಾಗುಮದು.

Also in: ar, az, bg, bn, bs, ca, da, de, el, en, es, fi, fr, fr, gil, hy, it, lv, mg, nl, no, pl, pt, ru, sv, tl, tvl, ur, vi

Firmness in the Covenant

AB00065STE

ಓ ನನನ ಪರಭುವೇ ಹಾಗೂ ನನನ ಭರವಸೆಯೇ! ನನನ ಪರೀತೆಪಾತರರು, ಉನನತವಾದ ನನನ ಒಡಂಬಡೆಕೆಯಲೆ ದೃಢರಾಗಿರುವಂತೆಯೂ, ನನನಿಂದ ಪರಕಟಿತ ಧರಮಕೆ ವೆಧೇಯರಾಗಿರುವಂತೆಯೂ ಹಾಗೂ ನನನ ಭವೆಯತೆಯ ಗರಂಧದಲೆ ಅವರಿಗಾಗಿ ನೀನು ವೆಧಿಸಿರುವ ಅಜ್ಜಿಗಳನು ಪಾಲಿಸುವಲೆ ಅವರಿಗೆ ಸಹಾಯಮಾಡು; ಇದರಿಂದ ಅವರು ದೆವೆಯಲೋಕದ ಒಡನಾಡೆಗಳ ಮಾರಗದರಶನದ ನೆಶಾನೆ ಹಾಗೂ ನನನ ಅನಂತ ವೆವೇಕದ ಕಾರಂಜಿಗಳೂ, ಅಲಾಕಿಕ ಗಗನದಲೆ ಸರಿಯಾದ ಮಾರಗ ತೋರುವ ನಕಷತರಗಾಳೂ ಆಗಬಹುದು. ನೆಜವಾಗಿಯೂ, ಅಜೇಯನೂ, ಸರವಶಕತನೂ, ಬಲೆಷರನೂ ನೀನೇ ಆಗಿರುವೆ.

Also in: az, bg, bs, ca, da, el, en, eo, es, fa, fr, hr, ht, hu, is, kiw, lg, mg, ml, mt, nl, pl, pt, ro, ru, sk, sv, tl, ur

BH02777

ಓ ನನನ ಭಗವಂತನೇ, ನನನ ಸೆವಾಮೆಯೇ! ನಾನು ನನನ ಸೇವಕನು, ನನನ ಸೇವಕನ ಮಗನು, ನನನ ಸಂಕಲಪವೆಂಬ ಅರುಣೋದಯದಿಂದ ನನನ ಏಕತೆಯೆಂಬ ದಿನಮಣಿಯು ಈ ಉಷಃ ಕಾಲದಲೆ ಉದಯಿಸಿ ಪರಕಾಶಿಸುತತ, ಅಲಲದೆ, ಇಡೀ ಜಗತ್ತಿನ ಮೇಲೆ ತನನ ಪರಭೆಯನು ನೆನನಾಜ್ಜಿಯ ಗರಂಧಗಳಲೆ ವೆಧಿಸಿರುವಂತೆಯೇ ಬೀರೆರುವಾಗ, ನಾನು ನನನ ಹಾಸಿಗೆಯಿಂದ ಎಡೆದಿರುವೆನು. ನನನ ಪರಶಂಸೆಯಾಗಲೆ, ಓ ನನನ ಭಗವಂತನೇ! ನನನ ಜ್ಞಾನವೆಂಬ ಬೆಳಕಿನ ಪರಭಿಗೆ ನಾಮ ಬೀರೆಲದರಿಂದಲೂ ನಾಮ ವೆಮುಕತರಾಗುವಂತೆ ಮಾಡುಮದು ಯಾಮದು ಇದೆಯೋ ಅದನನು ನಮಗೆ ಕಳುಹಿಸಿಕೊಂಡು. ಹಾಗೆಯೇ, ನನನ ವಿನಾ ಇತರ ಎಲಲಾ ಮೋಹ ಪಾಶಗಳಿಂದಲೂ ನಾಮ ಬಿಡುಗಡೆ ಹೊಂದುವಂತೆ ಮಾಡು. ಇದಲಲದೆ, ನನಗಾಗಿಯೂ, ನನನ ಪರೀತೆಪಾತರರಿಗಾಗಿಯೂ ಅಲಲದೆ, ಅವರು ಸೆತರೀಯರಾಗಿರಲೆ, ಪುರುಷರಾಗಿರಲೆ ನನನ ಬಾಂಧವರಾದ ಇವರೆಲಲರಿಗೂ ಈ ಪರಪಂಚಕಕೂ ಮತತು ಮುಂದೆ ಬರುವ ಪರಪಂಚಕಕೂ ಯಾಮದು ಒಳೆಯದೋ ಅದನನೆಲ ಬರೆದೆಡು. ಇಡೀ ಸೃಷ್ಟಿಯೇ ಪರೀತಿಸುವ ಮತತು ಇಡೀ ಜಗತ್ತೇ ಆಶೆ ಪಡುತೆತೆವ ಓ ಸೆವಾಮೆಯೇ! ಮಾನವ ಹೃದಯಗಳಲೆ ಪೆಸುಗುಟೆಟುತತ ಮಾತನಾಡುವ ಆ ಕೆಡುಕನು ಏನನನು ನನನ ಸಂಕಲಪದಂತೆಯೇ ವೆಯಕತಪಡಿಸಿದನೋ, ಅಂಧಮಗಳಿಂದ ಎಂದೂ ಅಪಜಯ ಪಡೆಯದ ನನನ ಸಂರಕಷಣಿಯನು ಕೊಟೆಟು ನಮಮನನು ಸುರಕಷಿತವಾಗೆಡು. ನನನ ಸಂತೋಷದಂತೆಯೇ ಏನನನು ಬೇಕಾದರೂ ಮಾಡುವ ಸಾಮಥರೆಯ ನಿನಗಿದೆ. ನೆಜವಾಗಿಯೂ ಸರವಶಕತನೂ, ಕಷೆಟದಲೆ ಸಹಾಯಕನೂ, ಸವಯಮಾಧಾರಿಯೂ ನೀನೇ ಆಗಿರುವೆ. ಯಾವ ವೆಯಕತೆಗೆ ನನನ ಪರಮ ಶರೇಷರವಾದ ಬೆರುದುಗಳನನು ದಯಪಾಲಿಸಿರುವೆಯೋ ಯಾವ ವೆಯಕತೆಯ ಮುಲಕ ಸಚೆಚನರನನು ಮತತು ದುರಜನರನನು ನೀನು ವಿಂಗಡನೆ ಮಾಡಿರುವೆಯೋ ಅಲಲದೆ, ನೀನು ಪರೀತಿಸುಮದನನು ಮತತು ಇಚೆಸುಮದನನು ನಾಮ ಮಾಡುವಂತೆ ನಮಗೆ ಸಹಾಯ ಒದಗಿಸು. ಓ ನನನ ಭಗವಂತನಾದ ನನನ ಸೆವಾಮೆಯೇ, ಅಂತಹವರನನು ಆಶೇವಾದೆಸು ಅದಲಲದೆ, ಓ ನನನ ಸೆವಾಮೆಯೇ, ನನನ ನುಡಿಗಳಲೆಯೂ ಮತತು ನನನ ಅಕಷರಗಳಲೆಯೂ ಇರುವವರನನೂ, ಅಲಲದೆ, ನನನ ಕಡೆಗೆ ಮುಖಮಾದೆ ನೋಡುತೆತೆರುವವರನನೂ, ನನನ ಕರೆಗೆ ಕಿವಿಗೊಟೆಟವರನನೂ ಆಶೇವಾದೆಸು. ನೆಜವಾಗಿಯೂ, ನೀನು ಪರಭುವು ಮತತು ಮಾನವರಿಗಲಲ ದೊರೆಯಾಗಿರುವೆ. ಅಲಲದೆ, ಎಲಲ ವಸೆತುಗಳ ಮೇಲೆಯೂ ನೀನು ನನನ ಸಾಮಥರೆಯವನನು ಉಳವನಾಗಿದೆದೆಯೆ.

Also in: fj, gil, hz, hz, id, ja, lg, lo, ne, sm, uk

Forgiveness

BB00617

ಓ ನನನ ದೇವರೇ, ಓ ನನನ ಪರಭುವೇ, ಓ ನನನ ಒಡೆಯನೇ! ನಾನು, ನಿನನ ಪರೀತಿಯನಲದೆ, ಬೇರಾಮದೋ ಆನಂದ, ಅಥವಾ ನಿನನ ಸಾಮೇಷೆಯವನನಲದೆ ಬೇರಾಮದೋ ಸುಖ ಅಥವಾ ನಿನನ ಸಂತೃಪ್ತಿಯನನಲದೆ ಬೇರಾಮದೋ ಸಂತೋಷ ಅಥವಾ ನಿನನೊಡನೆ ಭಾವೈಕಿಯವನನಲದೆ ಬೇರಾಮದೋ ಬದುಕನನು ಅರಸಿದುದೆದಕೆಕಾಗಿ, ನನನನನು ಮನನಿಸೆಂದು ನಿನನನನು ಬೇಡುವೆ. - ಬಾಬ ಓ ಸವಾಮೆಯೇ, ನೀನೇ ಜನರ ಆಶಾಕರಣ, ಈ ಎಲಲ ನಿನನ ಸೇವಕರ ರಕಷಕ. ರಹಸೆಯ ಹಾಗೂ ಪವಾಡಗಳನನು ನೀನು ಬಲಲೆ. ನಾವೆಲಲ ಪಾಪಿಗಳು ನೀನಾದರೋ ಇಂಥ ಪಾಪಗಳ ನಿವಾರಕ ಕರುಣಾಮಯೆ ಹಾಗೂ ಕೃಪಾಳು ಓ ಪರಭುವೇ ನಮಮ ಲೋಪದೋಷಗಳನನು ಗಮನಿಸಬೇಡ. ದಯೆ ಹಾಗೂ ಕರುಣೆಯೆಂದ ಕಾಣು. ನಮಮ ಲೋಪದೋಷಗಳು ಹಲಮ ಆದರೆ ನಿನನ ಕಷಮಾಗುಣದ ಸಾಗರ ಬಹು ವೆಶಾಲ. ಆಡೆದರೆಂದ ನಮಮನನು ದೃಢಗೊಳಿಸು ಬಲಪಡಿಸು ನಾಮ ನಿನಗೆ ಸಮರಪಣವಾಗುವಂತೆ ಸಹಾಯವೆಸಗು ನಮಮ ಆತಮಗಳನನು ಬೆಳಗಿಸು ಕಣಣುಗಳು ತೆರೆದು ನೋಡುವಂತೆ ಮಾಡು. ಕಿವಿಗಳು ಗಮನಿಸುವಂತೆ ಮಾಡು ಸತತವರನನು ಉಡೆದರೆಸು. ರೋಗಿಗಳನನು ಗುಣಪಡಿಸು ಬಡವರನನು ಸಿರಿವಂತರನನಾಗಿ ಮಾಡು. ನಿರಾಶರಿತರಲಲಿ ವೆಶಿವಾಸವನನು ಮೂಡಿಸು. ನಿನನಲಲಿ ನಮಮನನು ಅರಪಿಸಿಕೊಳಳು. ನಿನನ ಪರೀತಿಯ ಜಿಯೋತಿಯೆಂದ ನಮಮಲಲಿ ಬೆಳಕನನುಂಟುಮಾಡು. ನೀನು ಉದಾರೆ, ಕರುಣಾಶಾಲೆ, ವಾತೆಸಲಯಮಯೆ.

Also in: az, bg, bs, ca, cs, da, de, diu, el, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

BB00617

ಓ ನನನ ದೇವರೇ, ನನನ ಪರಭುವೇ ಮತತು ನನನ ಒಡೆಯನೇ! ನಾನು ನನನ ಬಂಧು ಬಳಗದವರೆಂದ ನಿರಲಿಪತನಾಗಿದೇದೇನೆ ಮತತು ನಿನನ ಮೂಲಕ ಭೂ ನಿವಾಸಿಗಳೆಲಲರೆಂದ ಸವತಂತರನಾಗಲು ಕೋರುತೆತಿದೇದೇನೆ ಹಾಗೂ ನಿನನ ದೃಷ್ಟಿಯಲಲಿ ಶಲಾಘನೇಯವಾದುದನನು ಪಡೆಯಲು ಸದಾ ಸಿದ್ಧನಿದೇದೇನೆ. ನಿನನನನಲದೆ ಬೇರಲಲದೆಂದ ಸವತಂತರನಾಗಿರುವಂತೆ ಒಳೆಯದನನು ಅನುಗರಹೆಸು ಮತತು ನಿನನ ಸೇಮಾತೇತ ಅನುಗರಹಗಳಲಲಿ ಪುಷೆಕಳಪಾಲನನು ನನಗೆ ದಯಪಾಲಿಸು. ನಿಜವಾಗಿಯೂ, ನೀನು ಸಮ್ಯದ್ಧ ಅನುಗರಹದ ಪರಭುವಾಗಿರುವೆ.

Also in: az, bg, bs, ca, cs, da, de, diu, el, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml, mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

ABU0030SHE

ಓ ದೇವರೇ! ಸತಯವಾಗಿಯೂ ನಾವೆಲಲಾ ನಿನನ ಪರೀತಿಯ ಸುಗಂಧದಲಲಿ ಒಂದುಗೂಡೆರುವೆಮ ನಾಮ ನಿನನ ಸಾಮರಾಜಯದತತ ತೆರುಗಿರುವೆಮ. ನಾಮ ನಿನನನನಲಲದೆ ಬೇರೇನನನೂ ಕೋರುಮದೆಲಲ ಹಾಗೂ ನಿನನ ಸಂತೋಷವನನಲಲದೆ ಬೇರಾಮದಕೆಕೂ ಆಸೆಪಡುಮದೆಲಲ. ಓ ದೇವರೇ! ಈ ಆಹಾರಮ ನಿನನ ಸವರಗದ ಆಧಯಾತಮೆಕ ಆಹಾರವಾಗಲೆ. ಈ ಸಭೆಯನನು ನಿನನ ಪರಮ ಶರೇಷ್ಠ ಸಮೂಹವನನಾಗಿಸುವಂತೆ ಸಮಮತಿಸು. ಅವರು ಮಾನವ ಕುಲಕೆ ಸಜೀವ ತುಂಬುವ ಪರೀತಿಯ ಕಾರಣವಾಗಲೆ ಮತತು ಮಾನವ ಜನಾಂಗಕೆ ಪರಕಾಶದ ಮೂಲವಾಗಲೆ, ಭೂಮೆಯ ಮೇಲೆ ಅವರು ನಿನನ ಮಾರಗದರಶನದ ಸಾಧನವಾಗಲೆ, ನಿಜವಾಗಿಯೂ ನೀಣು ಪರಬಲನೂ, ಕೊಡುಗೈದಾನೆಯೂ, ಕಷಮಾದಾತನೂ ಮತತು ಸರವಶಕತನೂ ಆಗಿರುವೆ!

Also in: af, ar, az, bg, bi, ca, da, el, en, eo, es, et, fa, fr, ht, ht, is, it, kl, lv, nl, pl, pt, ro, ru, sq, sv, tl

AB05935

ಓ ಪರಭುವೇ, ನಿನಗೆ ಸತೋತರವಾಗಲೆ! ನಮಮ ಪಾಪಗಳಿಗಾಗಿ ನಮಮನನು ಕಷಮೆಸು. ನನನ ಮೇಲೆ ಕರುಣೆ ತೋರು ಹಾಗೂ ನಾಮ ನಿನನಿಡೆಗೆ ಹೆಂದೆರುಗುವಂತೆ ಮಾಡು. ನಿನನನನಲಲದೆ ಬೇರಾಮದರ ಮೇಲೂ ಅವಲಂಬಿತರಾಗದೆರುವಂತೆ ನಮಮನನು ಕಷಟಪಡಿಸು, ನೀನು ಪರೀತಿಸುಮದನನೂ, ಇಚ್ಚಿಸುಮದನನೂ ನಿನಗೆ ತಕಕುದಾದ ಒಳೆಯದನನೂ ನಮಗೆ ನಿನನ ಔದಾರಯದ ಮೂಲಕ ದಯಪಾಲಿಸು. ನಿಜವಾಗಿಯೂ ನಂಬಿದವರ ಸಧಾನವನನು ಉನನತೆಗೇರಿಸು. ನಿನನ ಕೃಪೆಯೆಂದ, ಕಷಮಾಶೀಲತೆಯೆಂದ ಅವರನನು ಮನನಿಸು. ನೀನು

ನೆಜವಾಗಿಯೂ ಆಪತತೆನಲೆ ಸಹಾಯಕನು, ಸೆವಯಮಾಧಾರನು.

Also in: es

Gatherings

ABU0070GAT

ಓ ಕರುಣಾಮಯಿಯಾದ ದೇವರೇ, ಶಕತಿವಂತನೂ, ಪರಾಕರಮೆಯೂ ಆದ ಪೆರಭುವೇ ನೇನು, ಅತೆಯಂತ ಪೆರೇತಿಯ ತಂದೆಯೇ, ಈ ನೆನನ ಸೇವಕರು ಒತತಟೆಗೆ ಕಲಿತು ನೆನನ ಅಭಿಮುಖರಾಗಿದಾರೆ. ನೆನನಲೆ ವಿನಂತಿ, ಮಾಡಿಕೊಳ್ಳತಡೆದಾರೆ. ನೆನನಿಂದ ಮೆತೆಯೆಲದ ದಯೆಯ ಭರವಸೆ ಬರಲೆಂದು ನೆನನ ಆನಂದವೇ ವಿನಾ ಅವರಿಗೆ ಮತತಯಾವ ಉಡೇಶಿಯವೇ ಇಲ. ಮಾನವ ಕೋಟಿಯ ಸೇವೆಯೊಂದಲದೆ ಬೇರಾವ ಇಚ್ಛೆಯೂ ಅವರಿಗೆಲ. ಈ ಗುಂಪು ತೇಜಸವಿಯಾಗುವಂತೆ ಮಾಡು. ಹೃದಯಗಳನೆಲ ದಯಾಪೂರಿತವನನಾಗಿಸು. ಪವಿತರ ಆತಮದ ಔದಾರೆಯವನನು ಕರುಣಿಸುವವನಾಗು, ಸೆವರಗಸದೃಶವಾದ ಶಕತಿಯನನು ದಯಪಾಲಿಸು, ಶಿರೇಷ್ಠವಾದ ಮನಸಸನನು ನೇಡಿ ಆಶೀರ್ವದಿಸು. ನಮರ ಭಾವನೆಯಿಂದ ಹಾಗೂ ಪಶಿಚಾತಾಪ ಬುಡೆಯಿಂದ ನೆನನತೆ ಗಮನಹರಿಸಿ, ಮಾನವ ಕೋಟಿಯ ಸೇವೆಯಲೆ ಮಗನರಾಗಲು ಅವರ ಪರಾಮಾಣಿಕತೆಯನನು ಹೆಚ್ಚಿಸು. ಪೆರತಿಯೊಬಿಬನೂ ಪೆರಕಾಶಮಾನವಾದ ಮೇಣದ ಬತತಿಯಂತಾಗಲೆ, ಪೆರತಿಯೊಬಿಬನೂ ಜಾಜವಲಯಮಾನವಾದ ನಕಷತರದಂತಾಗಲೆ, ಪೆರತಿಯೊಬಿಬನೂ ರಮೆಯವಾದ ಬಣಿಣದಂತಾಗಲೆ, ದೈವೇ ರಾಜಯದಲೆ ಪೆರತಿಯೊಬಿಬನೂ ಸುಗಂಧದ ಪರಮಾವಧಿಯಾಗಲೆ, ಓ ಪೆರಿಯ ತಂದೆಯೇ, ನೆನನ ಆಶೀರ್ವದವನನು ದಯಪಾಲಿಸು, ನಮಮ ಲೋಪದೋಷಗಳನನು ಗಮನಿಸಬೇಡ. ನೆನನ ರಕಷಣಿಯಲೆ ನಮಮನನು ಕಾಪಾಡು. ನಮಮ ಪಾಪಗಳನನು ಲೆಕಿಸಬೇಡ, ಸೆವರೆಸಬೇಡ, ನೆನನ ಕರುಣಿಯೆಂಡ ನಮಮನನು ಪಾರುಗಾಣಿಸು. ನಾಮ ದರೆಡೆರರು ನೇನು ಶಿರೇಮಂತ ನಾಮ ರೋಗ ಪೇಡೆತರು ನೇನು ವೈಡೆಯ, ನಾಮ ನೆರಗತೆಕರು, ನೇನು ಉದಾರೆ. ಓ ಪೆರಭುವೇ, ನೆನನ ದಯೆ ನಮಮ ಮೇಲೆರಲೆ ನೇನು ಸಮರಥದಾತ ಹಾಗೂ ಉಪಕಾರೆ.

Also in: af, ar, az, bg, bs, ca, de, el, en, eo, fr, gil, gil, gu, gu, hu, hy, hy, iba, is, it, ky, ky, lv, mg, mn, mn, mr, ne, ne, ne, nl, pl, pt, ro, ru, sk, sm, sne, ta, tl, tpi, tvl

AB00388COM

ಓ ದೈವೇ ಅನುಗರಹವೇ! ಈ ಸಭಿಯು ನೆನನ ಸೌಂದರಿಯದತತ ಆಕರಷಿತರಾಗಿರುವ ಹಾಗೂ ನೆನನ ಪೆರೇತಿಯ ಅಗೆನೆಯಿಂದ ಜಾಜವಲಯಮಾನರಾಗಿರುವ ನೆನನ ಮೆತರರಿಂದ ತುಂಬಿಕೊಂಡಿದೆ. ಈ ಆತಮಗಳನನು ಸೆವರೇಯ ದೇವತೆಗಳನನಾಗಿ ರೂಪಿಸು. ನೆನನ ಪವಿತರತಮದ ಉಸೆರಿನ ಮೂಲಕ ಅವರನನು ಪುನರಜೀವಿತಗೊಳಿಸು, ಅವರಿಗೆ ವಾಕೆ ಚತುರತೆಯನನೂ, ದೃಢಸಂಕಲಪದ ಹೃದಯಗಳನನೂ ದಯಪಾಲಿಸು, ಸೆವರೇಯ ಶಕತಿ ಹಾಗೂ ಅಪಾರ ಕರುಣಿಯನನು ಅವರಿಗೆ ಅನುಗರಹಿಸು. ಅವರನನು ಮಾನವ ಜನಾಂಗದ ಏಕತೆಯ ಪೆರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲೆ ಪೆರೇತೆ ಮತತು ಮೈತೆಯ ಕಾರಣರಾಗುವಂತೆ ಮಾಡು, ಇದರಿಂದ ಆಪತಕಾರೆ ಕತಲೆಯಾದ ತೆಳಿಗೇಡಿ ಪೂರವಾಗರಹಗಳು, ಸತಯಸೂರಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪೆರಪಂಚಮ ಪೆರಕಾಶಿತಗೊಳಿಬಹುದು, ಈ ಭೌತಿಕ ಪೆರಪಂಚಮ ಆತಮ ಪೆರಪಂಚದ ಕೆರಣಗಳನನು ಪಡೆಯುವಂತಾಗಬಹುದು, ಈ ವಿವಿಧ ವರಣಗಳು ಒಂದಾಗಿ ಒಂದೇ ಬಣಿಣವಾಗಬಹುದು, ಹಾಗೂ ಸೆತೋತರದ ಸುಮಧುರ ಸೆವರಮ ನೆನನ ಪವಿತರತೆಯ ಸಾಮರಾಜಯಕೇರಬಹುದು. ನೆಜವಾಗಿಯೂ, ನೇನು ಸರವಶಕತನೂ, ಸರವಸಮರಥನೂ ಆಗಿರುವೆ!

Also in: az, bg, ca, da, de, el, en, eo, eo, es, es, fi, fr, gil, ht, hu, hy, is, it, ja, ky, ky, ky, ml, ne, nl, pl, pt, ro, ru, sk, sk, sl, sm, sne, sne, ta, tk, tl, tpi, tpi, tvl, ur

ABU0188

ಓ ಮನನಿಸುವ ಭಗವಂತನೇ, ಈ ಸೇವಕರು ನೆನನತೆ ತಿರುಗೆ ನೆನನ ದಯೆ ಹಾಗೂ ಉದಾರತೆಯನನು ಯಾಚಿಸುತ್ತಿರುವರು. ದೇವರೇ, ಅವರ ಹೃದಯಗಳನನು ನೆನನ ಪೆರೇತಿಗೆ ಆರಹವಾಗಿರುವಂತೆ,

ಉತ್ತಮವಾದುದನನಾಗಿಯೂ, ಪರಿಶುದ್ಧವನನಾಗಿಯೂ ಮಾಡುವವನಾಗು, ಅವರ ಮೂಲಕ ಸೂರೆಯಪರಭೆ ಬೆಳಗಲು ಆತಮಗಳನನು ಶುದ್ಧ ಹಾಗೂ ಪವಿತ್ರಗೊಳಿಸುವವನಾಗು. ನಿನನ ಪರಭೆಯನನು ಕಾಣುವ ಕಣ್ಣುಗಳನನು ಶುದ್ಧಗೊಳಿಸಿ ಶರಣರನನಾಗಿ ಮಾಡು. ನಿನನ ಕರಿಗೆ ಓಗೊಡುವಂತೆ ಕೆವಿಗಳನನು ಒಳಿಯದನನಾಗಿ ಮಾಡು. ಪರಭುವೇ, ನಾಮ ನೆಜಕಕೂ ದುರಬಲರು ಆದರೆ ನೇನು ಪರಬಲ ನಾಮ ಬಡವರು, ನೇನು ಶರೀಮಂತ, ನಾಮ ನಿನನನನು ಅರಸುವವರು. ನೇನಾದರೂ ಆಶರಯ ನೇಡುವವ. ಪರಭುವೇ, ನಮಮ ಮೇಲೆ ಕನಿಕರವೆತತು ಕಷಮೆಸು. ನಿನನ ಉಪಕಾರಕೆ ಅರಹತೆ ಹಾಗೂ ಸಿದ್ಧತೆಯನನು ಕರುಣಿಸು. ನಿನನ ಪರೇಮದ ಕಿಡಿಯೆಂದ ಹೊತತಿದ ಜವಾಲಿಗೆ ಆಕರಷಕನಾಗಿ ನಿನನ ಸಾನೆನಿದೆಯವನನು ಸಮೇಪಿಸಲು ಅವಕಾಶ ದಯಪಾಲಿಸು. ನಿನನ ಪವಿತ್ರಾತಮದ ಶಿವಾಸದ ಮೂಲಕ ಈ ಪರಭಾವಯುತ ಯುಗದಲೆ ಪುನರುಜ್ಜೀವಿಸುವಂತಾಗಲೆ. ನೇನು ಪರಮ ಸತವಶಾಲೆ, ಬಲಾಡಿಯ, ಕರುಣಾಳು, ಅಷ್ಟೇ ಅಲಲ ದಯಾಸಾಗರ.

Also in: da, el, fo, hy, ja, kl, mt, tpi, uk, zh-Hans, zh-Hans, zh-Hant

Hands of the Cause

BH00238

ಯಾರ ಮೂಲಕ ಮನೋಬಲದ ಬೆಳಕು ಕಂಗೊಳಿಸಿತೋ, ಅರಿಸುವ ಅಧಿಕಾರಮ ಪರಾಕರಮಶಾಲಿಯೂ, ಪರಬಲನೂ, ಅನಿರಬಂಧಿತನೂ ಆದ ದೇವರ ಮೇಲಿರುಮದೆಂಬ ಸತಯಮ ಸಧಾಪಿತವಾಗಿತೋ, ಯಾರ ಮೂಲಕ ಉದಾರತೆಯ ಸಾಗರದ ಅಲೆಗಳೆದಿದವೋ, ಮಾನವತೆಯ ಪರಭುವಾಗಿರುವ ದೇವರ ಶೋಭಾಯಮಾನ ಅನುಗರಹದ ಸುಗಂಧಮ ಪಸರೆಸಿತೋ ಅಂತಹ ಭಗವದಧರಮದ ಹಸತಕರ ಮೇಲೆ ಪರಕಾಶ ಹಾಗೂ ವೈಭವ, ನಮನ ಹಾಗೂ ಪರಶಂಸೆಯೆರಲೆ. ಆತನ ಅತಿದೇಯರ ಬಲದ ಮೂಲಕ ಅವರನನು ಕಾಪಾಡೆಂದು, ಅವರನನು ಆತನ ಪರಭುವತವದ ಸಾಮಥರೆಯದ ಮೂಲಕ ರಕಷಿಸೆಂದು ಮತತು ಸೃಷ್ಟಿಸಿರುವ ಎಲಲದರ ಮೇಲೂ ವೆಯಾಪಿಸಿರುವ ಅದನನು ಶಕತಿಯ ಮೂಲಕ ಅವರಿಗೆ ಬೆಂಬಲ ನೇಡೆಂದು ಆತನಲೆ -ಆತನು ಘನತೆವೆತವನು- ನಾಮ ಪರಾರಥಿಸುತೆಡೆದೇವೆ. ಪರಮಾಧಿಕಾರಮ ಸವರಗಳ ಸೃಷ್ಟಿಕರತನೂ ನಾಮಾವಳಿಯ ಸಾಮರಜಯದ ಪರಭುವೋ ಆಗಿರುವ ಭಗವಂತನದೇ ಆಗಿದೆ.

ರವರ ಧರೂಣಾವಸಥೆಯಲಿರುವ ಜಾಗತಿಕ ಪರಜಾಪರಭುವತವದ ಪರಮುಖ ಪಾರುಪತಯಗಾರರಾಗಿರುವ, ಅವರ ಮೇಲೆ ಆತನ ಒಡಂಬಡಿಕೆಯ ಕೇಂದರದ ಸವೆಯಸಾಚಿ ಲೇಖನಿಯೆಂದ, ಆತನ ತಂದೆಯ ಧರಮದ ರಕಷಣಿಯನನು ಕಾಪಾಡುವ ಹಾಗೂ ಅದರ ಪರಸಾರ ಮಾಡುವ ಇಬ್ಬಗೆಯ ಕರತವೆಯವನನು ವೆಧಿಸಲಾಗಿದೆ. - ಶೋಫೆ ಎಫೆಂಡೆ

Also in: cy, en, fi, fr, ht, hu, hy, is, it, mn, nl, no, ro, ru, tl, tvl, ur

Healing

BH04475

ನನನ ಪರಮಾತಮ, ಓ ನನನ ಪರಮಾತಮ, ನೇನೇ ನನನ ಆಶಾದೇವಿಗೆ, ಪರೇಮೆ, ನನನ ಗುರೆ, ಇಚ್ಛಾಪೂರೈಕೆಯ ಮೂರತೆ. ಅತಿ ನಮರತೆಯೆಂದ, ಪೂರಣತನಮಯ ಭಾವದೆಂದ ಪರಾರಥಿಸುಮದೆಷೆಟೆ - ನಿನನ ಆಸರೆಯ ಜಗತತಿನಲೆ ನನನನನು ಪರೇಮದ ಶಿಖರವನನಾಗಿ ನೆರಮೆಸು. ನಿನನ ಸೃಷ್ಟಿಯ ಜೀವಿಗಳಲೆ ನನನನನು ನಿನನ ಜ್ಞಾನದೇವಿಗೆಯಂತೆ ಮಾಡು. ನಿನನ ಕೃಪೆಯ ಧವಜವನನಾಗಿ ಏರಿಸು. ನಿನನ ಹೊರತು ಮತತೆಲಲ ವಸತುಗಳಿಂದಲೂ ದೂರವಿರುವ, ಈ ಪರಪಂಚದ ಎಲಲ ವಸತುಗಳಿಂದಲೂ ಅತೇತರಾಗಿ ಪವಿತ್ರವಾಗಿರುವ ಹಾಗೂ ಶಂಕೆಗೊಳಪಟಿವರ ದೋಷದೆಂದ ಹೊರತಾಗುಳ ನಿನನ ಭಕತರಲೆ ನನನನನು ಒಬ್ಬನನನಾಗಿ ಸೇರಿಸಿಕೋ. ನಿನನ ಜಗತತಿನ ಭಾವನಾತಮಕ ಹೆಗೆಗಳಿಕೆಯ ಮೂಲಕ ಹೃದಯ ಹೆರೆಹೆಗೆಲೆ. ನಿನನ ಸರವಾಂತರೆಯಾಮೆತವದೆಂಡ ಒಂದರ ಮೇಲೊಂದರಂತೆ ಎರಗುವ ಯಶಸಿನ ತರಂಗಗಳನನು ಕಾಣುವಂತೆ ನನನ ದೃಷ್ಟಿಯನನು ಬೆಳಗಿಸು. ನೇನು ಸರವಸಮರಥ, ಪರಬಲ, ಅಜೀಯ

Also in: af, bs, ca, co, de, en, es, fi, ha, hi, iba, it, ja, ko, lg, ms, ms, ne, ne, nl, ny, pt, sv, sv, tl, uk, zh-Hant

##ದೇರಘ ಗುಣಕಾರಿ ಪರಾರಥನೆ

ಅವನೇ ರೋಗ ನೆವಾರಕ, ಪರಿಪೂರಕ, ಸಹಾಯಕ, ಕಷಮಾಶೇಲ, ಕರುಣಾಮಯಿ. ಓ ಘನತೆವೆತವನೇ, ಓ ನೆಷಿತಾವಂತನೆ, ಓ ವೈಭವ ಪೂರಿತನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸಾರವಭೌಮನೇ, ಓ ಉನನತೆದಾತನೇ, ಓ ನೆಯಾಯಾಧೀಶನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಅನುಪಮನೆ, ಓ ಅನಂತನೇ, ಓ ಏಕಮೇವನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಶಲಾಘನೇಯನೇ, ಓ ಪೂಜಯನೇ, ಓ ಸಹಾಯಕನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸರವಜ್ಞನೇ, ಓ ಮಹಾಪರಜ್ಞನೇ, ಓ ಮಹಾಮಹಿಮನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸೌಮ್ಯನೇ, ಓ ಭವೇಯನೇ, ಓ ವೆಧಾಯಕನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಪರಿಯತಮನೇ, ಓ ಪರೀತೆಪಾತರನೇ, ಓ ಸಂತೋಷಕಾರಕನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಮಹಾಬಲನೇ, ಓ ಜೀವಾಧಾರನೇ, ಓ ಸಾಮಥೇಯವಂತನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಅಳುವರಸನೇ, ಓ ಸೇವಯಂ ಜೀವಿಯೇ, ಓ ಸರವಜ್ಞನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಚೈತನೆಯನೇ, ಓ ಪರಕಾಶನೇ, ಓ ಮಹಾಪೆಯಕತನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸರವರೆಂದಲೂ ಸಂದರಶಿಸಲಪಡುವವನೇ, ಓ ಸರವಜ್ಞಾತನನೇ, ಓ ನೆಗೂಡನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಗೋಪೆಯನೇ, ಓ ವೇಜೀತನೇ, ಓ ವರದಾತನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಶಕತಿಶಾಲಿಯೆ, ಓ ಸಹಾಯಕನೇ, ಓ ಅಗೋಚರನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸೇವರೂಪದಾತನೇ, ಓ ತೃಪತೆಕಾರಕನೇ, ಓ ಸಂಹಾರಕರತನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ! ಓ ಉದಯನೇ, ಓ ಏಕತರಕತನನೇ, ಓ ಘನತೆವೆತವನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಪರಿಪೂರಣನೇ, ಓ ಅನಿರಬಂಧಿತನೇ, ಓ ಔದಾರಯ ಮೂರತಿಯೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಪರೋಪಕಾರಿಯೇ, ಓ ತಡೆಹೆಡೆಯುವವನೇ, ಓ ಸೃಷಟಿಕರತನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ! ನೇನೇ ಪರಿಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಪರಮ ಉದಾತನನೇ, ಓ ಸೌಂದರಯ ಮೂರತಿಯೇ, ಓ ಸಮೃಡಧನೇ, ನೆನನಲಲಿ ನಾನು ಬೆನನವೆಸುತೆತೆಡೆದೇನೆ!

ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನೆಯಾಯವಂತನೋ, ಓ ದಯಾಪೂರಿತನೋ, ಓ ಕೊಡುಗೈ ದೊರೆಯೋ, ನಿನನಲಲಿ ನಾನು ಬಿನವವಿಸುತತೆಡೆದೋನೆ!

ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವ ನೆರಬಂಧಕನೋ, ಓ ಚಿರಶಾಶವತನೋ, ಓ ಪರಮ ಜಿಜ್ಞಾಸಿಯೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಭವೆಯನೋ, ಓ ಪರಾಚೀನನೋ, ಓ ಮಹಾನುಭಾವನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸುಸಂರಕ್ಷಿತನೋ, ಓ ಸಚ್ಚಿದಾನಂದನೋ, ಓ ಅಪೇಕ್ಷಿತನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವದಯಾಳುವೋ, ಓ ಸರವಕೃಪಾಳುವೋ, ಓ ಕಲಯಾಣಕಾರಕನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಆಶರಯದಾತನೋ, ಓ ಆಸರೆಯೋ, ಓ ಸರವಸುರಕ್ಷಿತನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವಸಹಾಯಕನೋ, ಓ ಸರವರೆಂದಲೂ ಪರಾರ್ಥಿಸಲಪಡುವವನೋ, ಓ ಸಪೂರತಿದಾಯಕನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಕಟಕರತನೋ, ಓ ರುಡರನೋ, ಓ ಕರುಣಾಶಾಲಿಯೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನನನಾತಮನೋ, ಓ ನನನ ಪರಿಯತಮನೋ, ಓ ನನನ ನಂಬಿಕೆಯೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಬಾಯಾರಿದವರನನು ತಣಿಸುವವನೋ, ಓ ಸರವಾತಶಯ ಪರಭುವೋ, ಓ ಅತಯಮೂಲಯನೆ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಮಹಾಸಮೃತ್ತಿಯೋ, ಓ ಸರವೋತತಮ ನಾಮಾಂಕಿತನೋ, ಓ ಮಹಾಪರಾಚೀನ ಮಾರಗವೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ಪರಶಂಸಾರಕನೋ, ಓ ಪರಮ ಪಾವನನೋ, ಓ ಪರಮ ಪವಿತರನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನೆಬಂಧಕನೋ, ಓ ಸಲಾಹಾದಾರನೋ, ಓ ಮುಕತಿದಾತನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸನೋಹಿತನೋ, ಓ ಚಿಕಿತ್ಸಕನೋ, ಓ ಸಮಮೋಹಕನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವೈಭವನೋ, ಓ ಸುಂದರನೋ, ಓ ಔದಾರಯನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ನಂಬಿಕೆತನೋ, ಓ ಸರವಾಧಿಕ ಪರೋಮೆಯೋ, ಓ ಅದಿತಯನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಜಯೋತೆರದಾನೋ, ಓ ಪರತಿಭಾ ಶಾಲಿಯೋ, ಓ ಆನಂದದಾಯಕನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ದಾನಶೂರ ಪರಭುವೋ, ಓ ಕರುಣಾಮೂರತಿಯೋ, ಓ ಕೃಪಾಕರನೋ, ನಿನನಲಲಿ ನಾನು ಬಿನವವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನೆನಪಿಲ್ಲವೋ, ಓ ಬೇವದಾತನೋ, ಓ ಸರವಾಸತೆತವ ಮೂಲನೋ, ನೆನಪಿಲ್ಲವೆನು ಬೆನವೆನುತೆತೆಡೆದೋನೆ! ನೆನೋ ಪರಿಪೂರಕ, ನೆನೋ ರೋಗನಿವಾರಕ, ನೆನೋ ಚಿರಂತನ ಓ ಚಿರಂತನನೋ!

ಓ ಸರವ ವೆಷಯ ಭೇದಕನೋ, ಓ ಸರವದರಶಿ ದೇವರೋ, ಓ ದಿವೆಯವಾಣಿ ಪರಭುವೋ, ನೆನಪಿಲ್ಲವೆನು ಬೆನವೆನುತೆತೆಡೆದೋನೆ! ನೆನೋ ಪರಿಪೂರಕ, ನೆನೋ ರೋಗನಿವಾರಕ, ನೆನೋ ಚಿರಂತನ ಓ ಚಿರಂತನನೋ!

ಓ ವೆಯಕತನಾದರೂ ನೆಗೂಡನೋ, ಓ ಅದೃಶಯನಾದರೂ ಪರಸೆಡೆಧನೋ, ಓ ಸರವ ಪರತೇಕಷಕನೋ, ನೆನಪಿಲ್ಲವೆನು ಬೆನವೆನುತೆತೆಡೆದೋನೆ! ನೆನೋ ಪರಿಪೂರಕ, ನೆನೋ ರೋಗನಿವಾರಕ, ನೆನೋ ಚಿರಂತನ ಓ ಚಿರಂತನನೋ!

ಓ ಪರೋಮೆಗಳ ಸಂಹಾರಕನೋ, ಓ ದುಷಟರೆಗೂ ದಯಾಳು ಪರಭುವೋ, ನೆನಪಿಲ್ಲವೆನು ಬೆನವೆನುತೆತೆಡೆದೋನೆ! ನೆನೋ ಪರಿಪೂರಕ, ನೆನೋ ರೋಗನಿವಾರಕ, ನೆನೋ ಚಿರಂತನ ಓ ಚಿರಂತನನೋ!

ಓ ಪರಿಪೂರಕನೋ, ನೆನಪಿಲ್ಲವೆನು ಬೆನವೆನುತೆತೆಡೆದೋನೆ, ಓ ಪರಿಪೂರಕನೋ, ಓ ರೋಗ ನಿವಾರಕನೋ, ನೆನಪಿಲ್ಲವೆನು ಬೆನವೆನುತೆತೆಡೆದೋನೆ, ಓ ರೋಗನಿವಾರಕನೋ !

ಓ ಚಿರಂತನನೋ, ನೆನಪಿಲ್ಲವೆನು ಬೆನವೆನುತೆತೆಡೆದೋನೆ, ಓ ಚಿರಂತನನೋ! ನೆನೋ ಚಿರಶಾಶವತ, ಓ ಚಿರಂತನನೋ!

ಓ ನನನ ದೇವರೋ, ನೆನೋ ಪರಮ ಪಾವನ! ಯಾಮದರಿಂದ ನೆನನ ಕೃಪೆ ಮತತು ಉದಾರತೆಯ ಚೌಕಟಿಟುಗಳು ವೆಶಾಲವಾಗಿ ತೆರೆಯಲಪಟಿಟಿದವೋ, ಯಾಮದರಿಂದ ನೆನನ ಪವೆತರತೆಯ ಮಂದಿರಮ ಅನಂತತೆಯ ಸೆಂಹಾಸನದ ಮೇಲೆ ಸೆಧಾಪೆಸಲಪಟಿಟಿತೋ, ಅಂತಹ ನೆನನ ಔದಾರತೆಯದಿಂದ ನೆನನಲೆ ನಾನು ಯಾಚಿಸುತೆತೆಡೆದೋನೆ,

ಯಾಮದರಿಂದ ನೆನನ ಕೃಪೆ ಮತತು ಉದಾರತೆಗಳ ಸಹಭೋಜನಕೆ ಸಮಸತ ಸೃಷ್ಟಿಯೆನು ನೆನು

ಆಮಂತರೆಸೆಡೆದೇಯೋ ಅಂತಹ ನೆನನ ಅನುಗರಹದಿಂದ ನೆನನಲೆ ಯಾಚಿಸುತೆತೆಡೆದೋನೆ, ಯಾಮದರಿಂದ ನೆನನ

ಸಾಮರಾಜ್ಯ ಮತತು ನೆನನ ಭವೆಯತೆಯು ಪರತೆಯಕಷಗೊಂಡೆಡೆ, ನೆನನ ಚಕಿರಾಧಿಪತೆಯದ ಬಲ

ವೆಯಕತವಾಗೆಡೆ ಮುಂಜಾನೆಯಲೆ ಸೆವರೆಗೆ ಮತತು ಭೂಮೆಯಲೆರುವವರ ಪರವಾಗಿ ನೆನು ನೆನನ ಆತಮ

ಸೆವರೂಪದಲೋ, ನೆನನದೇ ವಾಣಿಯಾದ “ಸ್ಯೌ” (ಹಾಗೆಯೇ ಆಗಲಿ) ಎಂದು ನೆನು ಉತತರೆಸೆಡೆದೇಯೋ ಅಂತಹ

ನೆನನ ಕೃಪಾಕಟಾಕಷದಿಂದ ನೆನನಲೆ ನಾನು ಯಾಚಿಸುತೆತೆಡೆದೋನೆ. ಈ ಅನುಗರಹೆತ ಶಾಸನವನು

ಹೊಂದಿರುವವರನೂ, ಇದನು ಪರಿಸುವವರನೂ, ಇದನು ಸಮೇಪಿಸುತೆತೆರುವವರನೂ, ಇದನು ಹೊಂದಿರುವ

ಮನೆಯ ಸುತತಮುತತ ಹಾದು ಹೋಗುವವರನೂ ಪರತೆ ಬೆಳೆಗೆಗೆ ಮತತು ಸಂಜೆ ಕಷಟಿಗಳ ವಸೆತರದೆಡೆ

ಸುತತಲಪಟಿಟಿವರನು ನೆನನ ಈ ಅತೆ ಸುಂದರ ನಾಮಗಳ ಮೂಲಕ, ನೆನನ ಈ ಉದಾತತ ಗುಣಗಳ ಮೂಲಕ ಮತತು

ನೆನನ ಮಹೋನತ ಸಮರಣಿಯ ಮೂಲಕ, ನೆನನ ಪವೆತರ ಹಾಗೂ ನೆರಮಲ ಸೌಂದರಿಯದ ಮೂಲಕ, ನೆನನ ಮಹಾ

ನೆಗೂಡತೆಯ ಗುಡಾರದಲೆ ಮರೆಯಾಗಿರುವ ಪರಕಾಶದ ಮೂಲಕ ಮತತು ನೆನನ ನಾಮದ ಮೂಲಕ ರಕಷಿಸೆಂದು ನಾನು

ಮತತೊಮೆವೆ ನೆನನನು ಯಾಚಿಸುತೆತೆಡೆದೋನೆ. ಇದರ ಮೂಲಕ ಪರತೆಯೊಬ್ಬ ರೋಗಿಯನೂ ಗುಣಪಡೆಸು.

ಪರತೆಯೊಬ್ಬ ರೋಗಗರಸತನನು ಸಂಕಟ ಮತತು ಯಾತನೆಯೆಂದಲೂ, ದುರಬಲನನು ಪರತೆಯೊಂದು ಶೋಕ

ಮತತು ದುಃಖದಿಂದ ಮುಕತಗೊಳಿಸು. ನೆನನ ಮಾರಗದರಶನದ ಪಥದಲೆ ಮತತು ನೆನನ ಕಷಮೆ ಹಾಗೂ ಕೃಪೆಯ

ಹಾದಿಯಲೆ ಪರವೇಶಿಸಲು ಯಾರು ಇಚ್ಛಿಸುವರೋ ಅವರಿಗೆ ಇದರಿಂದ ಮಾರಗದರಶನ ನೆಡು. ನೆಜವಾಗೆಯೂ ನೆನು

ಸರವಶಕತ, ಪರಿಪೂರಕ, ರೋಗ ನಿವಾರಕ, ರಕಷಕ, ದಾನಿ, ಕರುಣಾಳು, ಪರಮ ಉದಾರಿ, ಸರವಕೃಪಾಳು.

Also in: ar, bg, bi, bn, bs, ca, da, de, el, en, eo, es, fa, fi, fr, ht, hu, hy, iba, kl, ky, lt, me, mg, ml, ms, nl, no, pl, pt, ro, sk, sq, sv, ta, tk, tl, vi

Humanity

BB00100

ಓ ದೇವರೋ, ನೆನಗೆ ಕೇರತೆಯುಂಟಾಗಲಿ, ಮಾನವ ವರೆಗಕೆ ನೆನನ ಪರೀತಿಯ ಪರಸನತೆ ದೊರೆಯಲಿ. ನೆನು ನಮಮ

ಜೀವ ಹಾಗೂ ಬೆಳಕು. ಆಡದರಿಂದ ನೆನನ ಮಾರಗದಲೆ ನೆನನ ಸೇವಕರನು ಕರೆದೊಯ್ಯು. ನಮಮನು ನೆನನಲೆ

ಸೆರಿವಂತರನಾಗಿಸು. ನೆನನ ಹೊರತು ಮೆಕೆಕೆಲಮಗಳಿಂದಲೂ ಪಾರುಮಾಡು. ಓ ದೇವರೋ. ನೆನನ ಏಕತವವನು

ನಮಗೆ ಬೋಧಿಸು, ನಿನೆನ ಏಕಯತೆಯ ಸವರೂಪದ ಗೆರಹೆಕೆಯಾಗುವಂತೆ ನೋಡು, ನಿನೆನನಲಲದೆ ಯಾರ ದರಶನವಾಗದಂತೆಯೂ ಮಾಡು. ನೀನು ದಯಾಪರ ಹಾಗೂ ದಾನವೇರ. ಓ ಪರಮಾತಮನೇ, ನಿನೆನ ಪೇರೀತಪಾತರರ ಹೃದಯಗಳಲಲಿ ಪೇರೇಮದ ಕಿಚೆಚನೇಬಿಸು. ನಿನೆನ ಹೊರತಾಗಿ ಬೇರಾವ ಯೋಚನೆಯನು ಈ ಕಿಚೆಚು ದಹಿಸುವಂತಾಗಲಿ. ನಿನೆನ ಉನನತ ಸಥಿತಿಯನು ನಮಗೆ ಸಾಕಷೆಯತಕರೆಸು. ಎಂದಿನಂತೆ ಮುಂದೆಯೂ ನೀನಲಲದೆ ಬೇರೆ ಯಾವ ದೇವರೂ ಇಲಲವೆಂದು ತಿಳಿಯಪಡಿಸು ನಿಜಕಕೂ ನಿನೆನಲಲಿ ನಾಮ ಸಮಾಧಾನ ಪಡುವೆಮ ಹಾಗೂ ಶಕತಿಯನು ಗಳಿಸುವೆಮ.

Also in: hi, hi, hu, hy, ja, ko, ky, lb, lo, ms, ne, ro, ru, sk, sq, sv, sw, uk, uk, zh-Hans

Intercalary Days

BH05849

*(ಅಧಿಕ ಮಾಸದ ದಿವಸಗಳಲಲಿ ಫೆಬ್ರವರಿ 26ರಿಂದ ಮಾರ್ಚ್ 1ರ ತನಕ ಉಪವಾಸ, ದಾನ, ಧರ್ಮ ಹಾಗೂ ಸತಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು) ನನನ ದೇವರೇ, ನನನ ಅಗಿನಿ ಮತತು ಜಿಯೋತಿಯೇ, ನಿನೆನ ಗೆರಂಧವಾದ ಅಯ್ಯಾಮ್ -ಇ-ಹಾ (ಹಾ ದಿವಸಗಳು ಅಧಿಕ ಮಾಸದ ದಿನಗಳು)ದಲಲಿ ಹೇಳಿರುವ ದಿನಗಳು ಆರಂಭವಾಗಿವೆ. ವೈಭವದ ದೊರೆಯನಿಸಿರುವ ಎಲಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನನಿಹಿತವಾಗುತ್ತಿವೆ. ಓ ಪರಭುವೇ, ನಿನೆನಲಲಿ ನಾನು ಬೇಡುಮದಿಷೆಟಿ ಈ ದಿನಗಳಲಲಿ, ನಿನೆನ ಅಜ್ಞಾಧಾರಕರಾಗಿರುವರೆಲಲ. ನಿನೆನ ಮಾರಗಾನುವರೆತಿಗಳಾಗಿ ಇರುವರೆಲಲ ನಿನೆನ ವೇಯಾಪೆತಿಗೆ ಒಳಪಡುವಂತೆ ಅವರ ಆತಮಗಳಿಗೆ ಸಧಾನ ಕಲಪಿಸು. ನಿನೆನ ದಿವೆಯ ಜಿಯೋತಿಯ ಪರಭಾವವನು ಅವರಿಗೆ ಕರುಣಿಸು. ಓ ಸವಾಮೇಯೇ, ಇವರೆಲಲ ನಿನೆನ ಸೇವಕರು ನಿನೆನ ಉಪದೇಶಗಳನು ತಯಜಿಸುವಂಥ ಯಾವ ಕೆಟಿಟಿ ಯೋಚನೆಯೂ ಇವರ ಬಳಿ ಸುಳಿದಿಲಲ. ನಿನೆನ ಧೇಯೇಯಕಕಾಗಿ ಶರಣಾಗಿರುವರು. ನಿನೆನ ಆದೇಶಗಳನು ಮನಸಾರೆ ಅಂಗೀಕರಿಸಿರುವರು. ನಿನೆನ ಗುಣಕನುಸಾರವಾಗಿ ನೆರಧಾರ ಕೈಗೊಂಡಿರುವರು. ಅವರ ಮುಂದೆಟಿಟಿರುವ ವೆಧಿಗಳನು ಅಚರಿಸುತ್ತಿರುವರು. ನೀನು ವೆಧಾಯಕಗೊಳಿಸಿರುವ ನೀತಿಯನು ಪಾಲಿಸುತ್ತಿರುವರು. ಓ ದೇವರೇ, ನಿನೆನ ಧರ್ಮಗೆರಂಧದಲಲಿ ನೆರೂಪಿಸಿರುವದನನಿಲಲ ಅವರು ಒಪೆವಿರುವದಲಲದೆ, ಮಾನೆಯ ಮಾಡಿರುವದನನೂ ನೀನು ಕಂಡಿರುವೆ. ಪರಭುವೇ, ನಿನೆನ ಅಮೃತ ಹಸೆತದಿಂಡ ನಿನೆನ ಅನಂತಕಾರಕ ಜಲವನು ನೀಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವೆಧಿಸಿರುವ ಪರತಿಫಲವನು ಸಪಷೆಟಿಪಡಿಸು. ನಿನೆನ ಸಮಕಷಮದಿಂದ ಹಾಗೂ ಸಮಾಗಮದಿಂದ ಅವರು ಹರಷೋನಮಾದರಾಗಲಿ. ಓ ದೊರೆಗಳ ದೊರೆಯೇ, ದೀನದಲಿತರ ಸಹಾನುಭೂತಿಪರನೇ, ಅವರಿಗೆ ಈ ಪರಪಂಚದ ಹಾಗೂ ಮುಂದಿನ ಪರಪಂಚದ ಒಳೆಯದಲಲವನನೂ ಕರುಣಿಸೆಂದು ಸೆರಗೊಡೆಡಿ ಬೇಡುವೆ. ನಿನೆನ ಸುತತ ಯಾರು ಇಡೆದು ಅನಸರಿಸುವರೋ ಅಂಥವರೊಡನೆ ನಿನೆನ ಜೀವಿಗಳು ಬಿರೆಯುವಂತೆ ಮಾಡು. ನಿಜಕಕೂ ನೀನು ಮಹಾಶಕತೆವಂತ, ಸರವಜ್ಞಾನಿ, ಎಲಲ ಬಲಲವನು.

Also in: ar, az, bg, bi, ca, cy, da, de, el, en, eo, es, fa, fi, fr, hi, hi, ht, hu, hy, iba, id, is, it, ja, kl, ko, lv, mg, ml, mt, ne, nl, nl, pl, pt, ro, ru, sk, sm, sq, sv, ta, tl, uk, ur, vi, zh-Hans, zh-Hant

Journey

BH10688

ಓ ದೇವರೇ, ನನನ ದೇವರೇ, ನಿನೆನ ಪೇರೇಮಪಾಶವನನು ಬಿಗದಪಿಪೆಕೊಂಡು ನನನ ಮನೆಯಿಂದ ಹೊರಟಿರುವೆ. ನಿನೆನ ರಕಷಣಿಗೆ ಹಾಗೂ ಲಕಷೆಯಕೆ ಪೂರಣವಾಗಿ ಒಳಗಾಗಿರುವೆ. ನಿನೆನ ಪೇರೇತಿಗೆ ಪಾತರರಾದವರನು ಯಾವ ಬಗೆಯಿಂದ ರಕಷಿಸುತ್ತಿರುವೆಯೋ ಅದೇ ಪೇರೇತಿಯಿಂದ ನಾನು ದುರಮಾರಗಿಯಾಗದಂತೆ, ನೆಷೆಡೆಧ ನಡತೆಗಳಿಂದ ಕಾಪಾಡು, ತಿಳಿಗೇಡಿಗಳ ದುಷೆಟಿತನದಿಂದ ಉಳಿಸು, ನಿನೆನಿಂದ ದೂಡಲಪಟಿಟ ಕುಹಕಿಗಳಿಂದ ದೂರವೆಡು. ನಿನೆನ ಔದಾರೆಯ ಹಾಗೂ ಅದರದಿಂದ ನನನನು ಸುಖವಾಗಿರಿಸು, ಆಮೇಲೆ ನನನನು ನಿನೆನ ಪರಭಾವ ಮತತು ಬಲದಿಂದ ನನನ ಮನೆಗೆ

ಹೆಂತೆರುಗುವಂತೆ ಮಾಡು. ನೀನು ಸತಯವಾಗಿಯೂ ಸರವಶಕತ ಸಂಕಟ ನೆವಾರಕ ಸೆವಯಂಪೂರಣ.

Also in: af, az, bg, bi, bn, bs, ca, cy, da, de, dgz, el, en, eo, es, fa, fj, fr, gil, ha, hi, hr, ht, hy, hz, id, is, it, kl, lg, lv, ml, nl, pl, pt, ro, ru, sr, srn, sv, tl, ur, zh-Hant

Long Obligatory Prayer

BH00987

*ದೇರಘ ಅನೇವಾರಯ ಪರಾರಥನೆ (24 ಗಂಟೆಗಳಲೆ ಒಂದು ಸಲ ಹೇಳಬೇಕಾಗಿರುಮದು)

ಯಾರು ಈ ಪರಾರಥನೆಯನು ಪಠಿಸಲು ಇಚ್ಛಿಸುವನೂ, ಅವನು ಎಡೆದು ನೆಲಲೆ ಮತು ದೇವರ ಕಡೆ ತಿರುಗಲೆ, ಹಾಗೂ ಅವನು ತನನ ಜಾಗದಲೆ ನೆಲತತೆಡೆಂತೆ ಕೃಪಾಳುಮೂ, ದಯಾಳುಮೂ ಆದ ಪರಭುವೆನ ಕೃಪೆಯನು ನೆರೀಕೆಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲೆ. ನಂತರ ಅವನು ಹೇಗೆ ಹೇಳಲೆ: ಓ ಸರವ ನಾಮಾಂಕಿತಗಳ ಪರಭುವೇ ಮತು ಸೆವಗಗಳ ಸೃಷಿಟಿಕರತನೇ! ನನನ ಪರಾರಥನೆಯನು ನೆನನ ಸೌಂದರೆಯದೆಂದ ನನನನು ಮರೆ ಮಾಡಿರುವ ಪರದೆಗಳನು ದಹಿಸುವಂತಹ ಬೇಂಕಿಯಂತೆಯೂ ಹಾಗೂ ನೆನನ ಸಮಮುಖದ ಸಾಗರದ ಬಳಿಗೆ ಕರೆದೊಯ್ಯುವ ಪರಕಾಶದಂತೆಯೂ ಮಾಡು ಎಂದು ಸರವೋತಕರಷ ಹಾಗೂ ಮಹಾಮಹೆಮಾನೆವಿತ ನೆನನ ಅದೃಶೆಯ ಸಾರದ ದಿನ ಚೆಲುವೆಗಳ ಮೂಲಕ ಪರಾರಥಿಸುತೆಡೆದೇನೆ.

ಪೂಜೆಯನೂ ಮತು ಸರವೋತಕರಷನೂ ಆದ ದೇವರನು ಯಾಚಿಸಲು ಅವನು ತನನ ಕೈಗಳನೇತೆ ಹೇಗೆ ಹೇಳಲೆ: ಓ ಪರಪಂಚಗಳ ಆಕಾಂಕೆಷೆಯೇ ಮತು ರಾಷಿಟಿರಗಳ ಪರೆಯನೇ! ನೆನನ ಹೊರತು ಎಲಲಾ ಮೋಹಗಳಿಂದ ವೆಮುಕತನಾಗಿ ನೆನನೇಡೆಗೆ ತಿರುಗಿರುಮದನು ಹಾಗೂ ಯಾಮದರ ಚಲನೆಯೆಂದ ಸಮಸತ ಸೃಷಿಟಿಯೇ ಕಲಕೆ ಹೋಯೆತೋ, ಅಂತಹ ನೆನನ ಪಾಶಕೆ ನಾನು ಅಂಟಿಕೊಂಡಿರುಮದನು ನೇನು ನೋಡುತೆತುವೆ. ನಾನು ನೆನನ ಸೇವಕ, ಓ ನನನ ಪರಭುವೇ, ಮತು ನೆನನ ಸೇವಕನ ಪುತರ ನೆನನ ಇಚ್ಛೆ ಹಾಗೂ ಆಕಾಂಕೆಷೆಯಂತೆ ನಡೆಯಲು ಸೆಡೆಧನಾಗಿರುಮದನೂ ಮತು ನೆನನ ಸಂತೋಷವನನಲದೆ ಮತೇನನನೂ ಆಶಿಸದೆ ನೆಂತಿರುಮದನೂ ನೇನು ನೋಡು. ನೆನನ ಸೇವಕರ ಜೊತೆ ನೆನನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನೆನನ ಕೃಪಾಸಾಗರ ಹಾಗೂ ನೆನನ ಅನುಗರಹದ ದಿನ-ನಕಷತರದ ಮೂಲಕ ನೆನನಲೆ ಮೊರೆ ಇಡುತೆಡೆದೇನೆ. ಎಲಲಾ ಹೇಳಿಕೆ ಮತು ಪರಶಂಸೆಗೂ ಮೇರೆದ ನೆನನ ಶಕತಿಯಾಣಿ! ನೆನನಿಂದ ಪರಕಟಗೊಂಡಿರುಮದೆಲಲೂ ನನನ ಹೃದಯದ ಬಯಕೆ ಮತು ನನನ ಆತಮದ ಅಕಕರೆಯಾಗಿದೆ. ಓ ದೇವರೇ, ನನನ ದೇವರೇ! ನನನ ನೆರೀಕೆಷೆ ಮತು ಕೃತಿಗಳತತ ನೋಡಬೇಡ, ಬದಲಾಗಿ ಭೂಮೆ ಮತು ಸೆವರಗಗಳನು ಆವರಿಸುವಂತಹ ನೆನನ ಇಚ್ಛೆಯತತ ನೋಡು. ನೆನನ ಮಹಾಮಹೆಮ ನಾಮಾಂಕಿತದ ಮೂಲಕ, ಓ ಎಲಲಾ ರಾಷಿಟಿರಗಳ ಪರಭುವೇ, ನೇನು ಏನನನು ಆಶಿಸೆಡೆಯೋ ಅದನನೇ ನಾನು ಆಶಿಸೆಡೆದೇನೆ, ಮತು ನೇನು ಏನನನು ಪರೀತಿಸುವೆಯೋ ಅದನನೇ ನಾನು ಪರೀತಿಸುವೆ. ಅವನು ಮೋಣಕಾಲೂರೆ, ಹಣಿಯನು ನೆಲಕೆ ಬಾಗಿಸಿ ಹೇಗೆ ಹೇಳಲೆ: ನೆನನ ಹೊರತು ಬೇರೆಲಲಾ ವೆವರಣೆಗಳಿಗಿಂತಲೂ ಮತು ನೆನನ ಹೊರತು ಬೇರೆಲಲದರ ಗರಹಣ ಶಕತಿಗಿಂತಲೂ ನೇನು ಮಹಾಮಹೆಮನೆಡೆದೇಯೇ. ನಂತರ ಅವನು ನೆಂತು ಹೇಗೆ ಹೇಳಲೆ : ಓ ನನನ ಪರಭುವೇ, ನನನ ಪರಾರಥನೆಯನು ಜೇವಜಲದ ಕಾರಂಜಿಯನನಾಗಿಸು. ಅದರೆಂಡ ನಾನು ನೆನನ ಸಾರವಭೌಮತವವೆರುವ ತನಕ ಬಾಳುವಂತಾಗಲೆ ಮತು ನೆನನ ಪರಪಂಚಗಳ ಪರತಿಯೊಂದು ಪರಪಂಚದಲೂ ನೆನನ ಸಮರಣೆ ಮಾಡುವಂತಾಗಲೆ ಪುನಃ ಅವನು ತನನ ಕೈಗಳನು ಮೇಲಿತೆ ಬೇಡುತತಾ ಹೇಗೆ ಹೇಳಲೆ: ಓ ಯಾರ ಅಗಲಿಕೆಯೆಂದ ಹೃದಯಗಳು ಮತು ಆತಮಗಳು ಕರಗಿಡದವೋ ಹಾಗೂ ಯಾರ ಪರೇಮದ ಅಗನೆಯೆಂದ ಇಡೀ ಪರಪಂಚವೇ ಜವಲಿಸೆತೋ ಅವನೇ ನೇನು! ಎಲಲ ಜನರನನಾಳುವವನೇ!

ನೆನನಲೆರುಮದೆಲಲವನನೂ ನನನಿಂದ ತಡೆಗಟ್ಟಿದೆರೆಂದು ಸಮಸತ ಸೃಷಿಟಿಯನೇ ನಿಗರಹಿಸಿರುವ ನೆನನ ನಾಮದ ಮೂಲಕ ನಾನು ನೆನನಲೆ ಮೊರೆಯೆಡುತೆಡೆದೇನೆ. ಓ ಪರಭುವೇ, ಈ ಅಪರಿಚಿತನು ನೆನನ ಭವೆಯತೆಯ ಮೇಲಕಟ್ಟಿನ ಆಶರಯದಲೆರುವ ಹಾಗೂ ನೆನನ ಕೃಪೆಯ ಆವರಣದಲೆರುವ ಅವನ ಮಹೋನತವಾದ ಬೇಡೆಗೆ ತವರೆಯಾಗಿ ಹೋಗುಮದನನೂ, ಈ ಅತಿಕರಮೆಯು ನೆನನ ಕಷಮಾ ಸಾಗರವನನರಸುಮದನನೂ; ಈ ದೇನನೂ ನೆನನ

ವೈಭವದ ಆಸೆಧಾನವನನೂ ಹಾಗೂ ಈ ಬಡಪಾಯಿಯು ನೆನನ ಐಶವರೆಯವನನು ಅರಸುಮದನನೂ ನೀನು ನೋಡುತ್ತಿರುವೆ. ನೆನನ ಅಪೇಕ್ಷೆಯಂತೆಯೇ ಅಪೇಕ್ಷಣೀಯ ನೀಡುವ ಅಧಿಕಾರ ನೆನನದಾಗಿರುಮದು. ನೆನನ ಕೃತಿಗಳಲಿ ನೀನು ಪರಶಂಸಿಸಲಪಡಬೇಕಾಗಿರುಮದಕಕೂ, ನೆನನ ಅಪೇಕ್ಷಣೀಗೆ ಎಲಲರೂ ಬಡಧರಾಗಿರಬೇಕೆಂಬುದಕಕೂ ಹಾಗೂ ನೆನನಾಜ್ಞೆಯಲಿ ನೆರಬಂಧದಲಿರಬೇಕಾಗಿರುಮದಕಕೂ ನಾನು ಸಾಕಷಿಯಾಗಿದೇನೆ. ನಂತರ ಅವನು ತನನ ಕೈಗಳನನು ಮೇಲಿತಲಿ ಹಾಗೂ ಮೂರು ಸಲ ಮಹೋನತ ನಾಮ (ಅಲಹಾ-ಓ-ಅಭಾ)ವನನು ಉಚ್ಚರಿಸಲಿ, ನಂತರ ಅವನು ಕೈಯನನು ಮೂಣಕಾಲ ಮೇಲಿರಿಸಿ ದೇವರ ಮುಂದೆ - ಆತನು ಅನುಗರಹಿತನು ಮತತು ಮಹೋನತನು -ಬಗೆಗೆ ಹೇಗೆ ಹೇಳಲಿ: ಓ ನನನ ದೇವರೇ, ಪೂಜಿಸುವ ಹೆಬಬಯಕೆ ಮತತು ಸಮರಿಸುವ ಹಾಗೂ ಸತುತಿಸುವ ಹಂಬಲಿಕೆಯಲಿ ಹಾಗೂ ನನನ ಚೈತನೆಯಮ ನನನ ಕೈಕಾಲುಗಳಲಿ ಮತತು ಅಂಗಾಂಗಗಳಲಿ ಹೇಗೆ ಕಲಕಿದೆ ಎಂಬುದನನೂ, ನೆನನ ನುಡಿಯ ಸಾಮರಾಜ್ಯದಲಿ ಮತತು ನೆನನ ಜ್ಞಾನದ ಸವರಗದಲಿ ನೆನನ ಆಜ್ಞೆಯ ನಾಲಿಗೆಯು ಸಾಕಷಿ ನುಡಿದಿದಂತೆ ಅದು ಹೇಗೆ ಸಾಕಷಿ ನುಡಿದಿದೆ ಎಂಬುದನನು ನೀನು ನೋಡುತ್ತಿರುವೆ. ಓ ನನನ ಪರಭುವೇ, ನಾನು ನನನ ಬಡತನವನನು ನಿರೂಪಿಸಿ, ನೆನನ ಉದಾರತೆ ಮತತು ಸಿರಿವಂತಿಕೆಯನನು ದೊಡ್ಡದಾಗಿಸುವಂತೆಯೂ ಮತತು ನನನ ದುರಬಲತೆಯನನು ಘೋಷಿಸಿ ನೆನನ ಶಕತಿ ಮತತು ವೈಭವವನನು ಪರತೆಪಾದಿಸುವಂತಾಗಲೆಂದು ನೆನನಲಿರುಮದೆಲಲವನನೂ ಪರಾರಥಿಸುವಂತೆ, ನಾನೇ ಸಧಿತಿಯಲಿರಲು ಇಚ್ಛಿಸುತ್ತೇನೆ. ನಂತರ ಅವನು ನೆಂತು ಕೈಗಳನನು ಎರಡು ಬಾರೆ ಮೇಲಿತತಿಯಾಚಿಸುತ್ತಾ ಹೇಗೆ ಹೇಳಲಿ: ನೀನಲಲದೆ ಬೇರೆ ದೇವರಲಿಲ, ಸರವಶಕತನೂ, ಸರವ ಉದಾರಿಯೂ ಆದ, ಆದಿಯಲಲೂ ಮತತು ಅಂತಯದಲಲೂ, ವಿದ್ಯಾಯಕನಾಗಿರುವ ನೀನಲಲದೆ ಬೇರೆ ದೇವರಲಿಲ. ಓ ದೇವರೇ ನನನ ದೇವರೇ! ನೆನನ ಕಷಮೆಯು ನನಗೆ ಧೈರೆಯವನನು ತಂದು ಕೊಟ್ಟಿದೆ ಮತತು ನೆನನ ಕರುಣಿಯು ನನಗೆ ಶಕತಿಯನನು ಕೊಟ್ಟಿದೆ ಮತತು ನೆನನ ಕರಿಯು ನನನನನು ಎಚ್ಚರಿಸಿದೆ ಮತತು ನೆನನ ಅನುಗರಹಮ ನನನನನು ಮೇಲಿತತೆ ನೆನನಡೆಗೆ ಕರಿತಂದಿದೆ. ಇಲಲವಾದರೆ ನೆನನ ಸಾಮೇಷಯದ ನಗರದ ಡವಾರದಲಿ ನೆಲಲೂ ಅಥವಾ ನೆನನ ಇಚ್ಛೆಯ ಸವರಗದಿಂದ ಪರಕಾಶಿಸುತ್ತಿರುವ ಬೆಳಕಿನೆಡೆಗೆ ನನನ ಮುಖವನನು ತಿರುಗಿಸುವ ಧೈರೆಯ ಮಾಡಲು ನಾನಯಾರು? ಓ ನನನ ಪರಭುವೇ, ಈ ಅನಿಷ್ಠಿ ಜೀವಿಯು ನೆನನ ಅನುಗರಹದ ಬಾಗೆಲನನು ತಟಿತುತೆರುಮದನನೂ ಮತತು ಈ ಅಸಧಿರ ಆತಮಮ ನೆನನ ಅನುಗರಹದ ಕೈಗಳಿಂದ ಅವಿನಾಶಿ ಜೀವನದಿಯನನು ಹುಡುಕುತ್ತಿರುಮದನನೂ ನೀನು ನೋಡುತ್ತಿರುವೆ. ಎಲಲಾ ಕಾಲದಲಲೂ ನೆನನದೆ ಅಧಿಪತಿಯ. ನೀನೇ ಎಲಲಾ ನಾಮಾಂಕಿತಗಳ ಪರಭುವಾಗಿರುವೆ; ಮತತು ಓ ಸವರಗಗಳ ಸೃಷ್ಟಿಕರ್ತನೇ, ನೆನನ ಇಚ್ಛೆಗೆ ನನನದೆಲಲಮೂ ಒಪಪಿಸಲಪಟಿದೆ ಹಾಗೂ ಮನಸಾರೆ ಸಮರಪಿತವಾಗಿದೆ. ಅವನು ತನನ ಕೈಗಳನನು ಮೂರು ಬಾರೆ ಮೇಲಿತತೆ ಹೇಗೆ ಹೇಳಲಿ: ಪರತಿಯೊಂದು ಹಿರಿಮೆಗಿಂತಲೂ ದೇವರು ಮಹಾಮಹಿಮನಾಗಿರುವನು! ನಂತರ ಅವನು ಮೂಣಕಾಲೂರಲಿ ಮತತು ಹಣಿಯನನು ನೆಲಕಕೆ ಬಗೆಗಿಸಿ ಹೇಗೆ ಹೇಳಲಿ: ನೆನನ ಸಾಮೇಷಯದ ಸವರಗವನನೇರಲಿಕಕಾಗಲೇ ಅಥವಾ ನೆನನ ಭಕತರ ಹೃದಯ ಪಕಷಿಗಳು ನೆನನ ಮಹಾಡವಾರದ ಬಾಗೆಲ ಬಳಿ ಬರಲಿಕಕಾಗಲೇ, ನೆನನ ಸಾಮೇಷಯದಲಿರುವವರ ಪರಶಂಸೆಗೂ ಮೇರಿದವನು ನೀನು. ನೀನು ಎಲಲಾ ಗುಣಗಳನನೂ ಮೇರಿದ ಪರಮ ಪಾವನನು, ಎಂದು ನಾನು ಸಾಕಷಿ ನುಡಿಯುತ್ತೇನೆ. ಮಹೋನತನೂ, ಸರವ ಮಹಾಮಹಿಮನೂ ಆದ ನೀನಲಲದೆ ಬೇರೆ ದೇವರಲಿಲ. ನಂತರ ಅವನು ಕುಳಿತುಕೊಂಡು ಹೇಗೆ ಹೇಳಲಿ: ಯಾಮದನನು ಸಮಸತ ಸೃಷ್ಟಿಗಳೂ, ಮೇಲಿನ ದೈವಗುಣಗಳು, ಸರವೋಚ್ಛ ಸವರಗದ ನೆವಾಸೆಗಳು, ಎಲಲದಕಕಿಂತಲೂ ಮೇಲಾಗಿ ಮಹಿಮಾವಂತ ದಿಗಂತದಿಂದ ಸವಯಂ ವೈಭವದ ಜಿಹವೆಯೂ ನೀನೇ ದೇವರು ಮತತು ನೀನಲಲದೆ ಬೇರೆ ದೇವರಲಿಲ ಹಾಗೂ ಪರಕಟಗೊಂಡಾತನು ಒಂದು ಗುಪತ ರಹಸೆಯವೆಂದೂ, ಅತಯಮೂಲಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕಷರಗಳು ಒಂದುಗೂಡಿ ಹೆಣಿದುಕೊಂಡಿರುಮದನನೂ ಪರಮಾಣಿಸಿದವೋ ಅದಕಕೆ ನಾನು ಸಾಕಷಿ ನುಡಿಯುತ್ತಿಡಿದೇನೆ. ಯಾರ ಹೆಸರನನು ಸರವೋಚ್ಛ ಲೇಖನಿಯು ಉಚ್ಚರಿಸಿತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮೆಯ ಪರಭುವಾಗಿರುವ ದೇವರ ಗರಂಧಗಳಲಿ ಉಲಲೇಖಿತವಾಯಿತೋ ಅದು ಆತನೆಂದು ನಾನು ಸಾಕಷಿ ನುಡಿಯುತ್ತಿಡಿದೇನೆ. ನಂತರ ಅವನು ನೆಟ್ಟಗೆ ನೆಂತು ಹೇಗೆ ಹೇಳಲಿ: ಓ ಸರವಾಸತೆತವಗಳ ಪರಭುವೇ, ಸದ್ವಶಿಯ ಮತತು ಅದ್ವಶಿಯ ವಸತುಗಳ ಒಡೆಯನೇ! ನೀನು ನನನ

ಕಣ್ಣೀರನು ಮತ್ತು ನನನ ನೆಟಿಟುಸಿರನು ನೋಡುತ್ತಿರುವೆ ಮತ್ತು ನನನ ನರಳಾಟವನನೂ ಮತ್ತು ಗೋಳಾಟವನನೂ ಹಾಗೂ ನನನ ಹೃದಯದ ಶೋಕವನನೂ ಅಲಿಸುತ್ತಿರುವೆ. ನಿನನ ಪರಾಕರಮದ ಸಾಕಷಿಯಾಗಿ! ನನನ ಅಪರಾಧಗಳು ನನನನು ನಿನನ ಸಮೀಪ ಬಾರದಂತೆ ತಡೆಗಟ್ಟಿವೆ; ಮತ್ತು ನನನ ಪಾಪಗಳು ನನನನು ನಿನನ ಪವಿತ್ರತೆಯ ಆಸೆಧಾನದಿಂದ ಬಹುದೂರವಿಟ್ಟಿವೆ; ಓ ನನನ ಪರಭುವೇ, ನಿನನ ಪರೀತಿಯು ನನನನು ಸಿರಿವಂತನನಾಗಿಸಿದೆ, ಮತ್ತು ನಿನನ ಅಗಲಿಕೆಯು ನನನನು ನಾಶಪಡಿಸಿದೆ. ಹಾಗೂ ನಿನನಿಂದ ದೂರವಿರುವೆ ಮತ್ತು ನನನನು ಶೋಷಿಸಿದೆ. ನಾನೆಲಿರುವೆ, ನಾನೆಲಿರುವೆ, ಎಂದು ನಿನನ ಆರಿಸಲಪಟ್ಟವರು ಈ ಅಗಾಧತೆಯಲ್ಲಿ ನುಡಿದರೋ ಆ ನುಡಿಗಳಿಂದ ಮತ್ತು ನಿನನ ಸಾಕಷಾತಕಾರದ ಉಸಿರಿನಿಂದ ಹಾಗೂ ನಿನನ ಅವತಾರದ ಮುಂಜಾನೆಯ ತಂಗಾಳಿಯಿಂದ ನಾನು ನಿನನ ಸೌಂದರಿಯವನು ನೋಡುವಂತೆಯೂ ಮತ್ತು ನಿನನ ಗಿರಂಧದಲಿರುವುದೆಲವನನೂ ಪರಿಪಾಲಿಸುವಂತೆಯೂ ಆಜ್ಞಾಪಿಸಿ ಎಂದು ನಾನು ನಿನನಲ್ಲಿ ನಿನನ ಹೆಜ್ಜೆಗಳೊಂದಿಗೆ ಈ ನಿಸ್ಸಾರತೆಯಲ್ಲಿ ಪರಾರಥಿಸುತ್ತೇಡೆಂದೇನಿ. ಅವನು ಬಳಿಕೆ ಮೂರು ಬಾರಿ 'ಮಹೋನತ ನಾಮ' (ಅಲಹಾ-ಓ-ಆಭಾ)ವನನು ಉಚ್ಚರಿಸಲಿ ಮತ್ತು ತನನ ಕೈಯನನು ಮೂಣಕಾಲ ಮೇಲಿಟ್ಟು ಬಗೆಗೆ ಹೇಗೆ ಹೇಳಲಿ: ಓ ನನನ ದೇವರೇ, ನಿನನನು ಸಮರಿಸುವಂತೆ ಮತ್ತು ಸತುತಿಸುವಂತೆ ನೀನು ನನಗೆ ಸಹಾಯ ನೀಡಿದೆದಕಕಾಗಿ ಮತ್ತು ನಿನನ ಚಿಹನೆಗಳ ದಿನ ಚಿಲುಮೆಯನನು ನಾನು ತಿಳಿಯುವಂತೆ ಮಾಡಿದೆದಕಕಾಗಿ ಮತ್ತು ನಾನು ನಿನನ ಪರಭುತವಕಕೇ ಶರಣಾಗುವಂತೆ ಮಾಡಿದೆದಕಕಾಗಿ ಮತ್ತು ನಿನನ ದೈವತವದ ಮುಂದೆ ವಿನಮರನಾಗಿ ಮಾಡಿದೆದಕಕಾಗಿ ಮತ್ತು ನಿನನ ವೈಭವದ ಜಿಹವೆಯ ನುಡಿಗಳನನು ಸವೇಕರಿಸುವಂತೆ ಮಾಡಿದೆದಕಕಾಗಿ ನಿನಗೆ ಪರಶಂಸೆಯಾಗಲಿ. *ನಂತರ ಅವನು ಎಡೆದು ಹೇಗೆ ಹೇಳಲಿ: ಓ ದೇವರೇ, ನನನ ದೇವರೇ! ನನನ ಬೆನನು ನನನ ಪಾಪದ ಹೊರೆಯಿಂದ ಬಾಗಿಹುದು ಮತ್ತು ನಿನನ ನಿರಲಕಷತೆಯು ನನನನು ನಾಶ ಮಾಡಿಹುದು. ಯಾವಾಗ ನಾನು ನನನ ಕೆಟ್ಟ ಕಾರ್ಯಗಳನನು ಮತ್ತು ನಿನನ ಔದಾರಿಯವನನು ವಿಮರಿಸುತ್ತೇನೋ ಆಗ ನನನ ಹೃದಯಮ ನನನಲಲೇ ಕರಗೆ ಹೋಗುಮದು ಮತ್ತು ನನನ ರಕತಮ ನನನ ನಾಡಿಗಳಲ್ಲಿ ಕುದಿಯುಮದು. ಓ ಪರಪಂಚಗಳ ಆಕಾಂಕ್ಷೆಯೇ! ನಿನನ ಸೌಂದರಿಯದಾಣಿ! ನನನ ಮುಖವನನು ನಿನನಿಡೆಗೆ ಎತತಲು ನಾನು ನಾಚಿಕೆಯಿಂದ ಬಣಣಗುಂದಿರುವೆ ಮತ್ತು ನನನ ಹೆಜ್ಜೆಯಕೆಯ ಕೈಗಳು ನಿನನ ಅನುಗರಹದ ಸವರಗದೇಡೆ ಚಾಚಲು ಲಜಜಿತವಾಗಿವೆ. ಓ ನನನ ದೇವರೇ, ನಿನನನನು ಸಮರಿಸಲು ಹಾಗೂ ನಿನನ ಗುಣಗಾನ ಮಾಡಲು ನನನ ಕಣ್ಣೀರು ಹೇಗೆ ನನನನು ತಡೆಯುತ್ತಿದೆ ಎಂದು ನೀನು ನೋಡುತ್ತಿರುವೆ, ಓ ಇಹಲೋಕ ಮತ್ತು ಪರಲೋಕದ ಸಿಂಹಾಸನಾಧಿಕಾರಿಯೇ! ನಿನನ ಸಾಮರಾಜ್ಯದ ಚಿಹನೆಗಳಿಂದ ಮತ್ತು ನಿನನ ಪರಭುತವದ ರಹಸಿಯಗಳ ಮೂಲಕ ನಿನನ ಔದಾರಿಯದಂತೆ ನಿನನ ಪರೀತಿಪಾತರನನು ನಡೆಸಿಕೋ ಎಂದು ನಾನು ನಿನನಲ್ಲಿ ಬೀಡುವೆನು. ಓ ಸರವಾಸತೀತವದ ಪರಭುವೇ, ಮತ್ತು ನಿನನ ಅನುಗರಹಕಕೆ ಪಾತರನು, ಓ ಗೋಚರ ಮತ್ತು ಅಗೋಚರ ಸಾಮರಾಟನೇ! ನಂತರ ಅವನು 'ಮಹೋನತ ನಾಮ' (ಅಲಹಾ-ಓ-ಆಭಾ)ವನನು ಮೂರು ಸಲ ಉಚ್ಚರಿಸಲಿ ಮತ್ತು ತನನ ಹಣಿಯನನು ನೆಲಕಕೆ ಮುಟ್ಟಿಸಿ ಹೇಗೆ ಹೇಳಲಿ: ಓ ನಮಮ ದೇವರೇ, ನೀನು ನಮಮನನು ನಿನನ ಸಾಮೀಪಿಯಕಕೆ ಸೆಳೆಯುವಂತಹದನನು ಕರುಣಿಸಿದೆದಕಕಾಗಿ ಮತ್ತು ನಿನನಿಂದ ಕಳುಹಿಸಲಪಟ್ಟಿ ನಿನನ ಪುಸತಕಗಳು ಮತ್ತು ನಿನನ ಗಿರಂಧಗಳಲಿರುವ ಪರತಿಯೊಂದು ಒಳಿಯ ವಸತುವನನೂ ನೀನು ಪೂರೈಸಿರುವುದಕಕಾಗಿ ನಿನಗೆ ಪರಶಂಸೆಯಾಗಲಿ. ಓ ನನನ ಪರಭುವೇ, ಅಪರಯೋಜಕ ಕಲಪನೆಗಳಿಂದ ಮತ್ತು ವೈಯರ್ಥ ಅಲೋಚನೆಗಳಿಂದ ನಮಮನನು ರಕಷಿಸೆಂದು ನಾಮ ನಿನನಲ್ಲಿ ಬೀಡಿಕೊಳ್ಳುವೆಮ. ನೆಜವಾಗಿಯೂ, ನೀನು ಪರಾಕರವೆ ಮತ್ತು ಸರವಜ್ಞ. ನಂತರ ಅವನು ತನನ ತಲೆಯನನು ಎತತಲೆ ಮತ್ತು ಕುಳಿತುಕೊಂಡು ಹೇಗೆ ಹೇಳಲಿ ನಿನನಿಂದ ಆರಿಸಲಪಟ್ಟವರು ಸಾಕಷಿ ನುಡಿದೆದಕಕೂ, ಮತ್ತು ಒಪಪೆಕೊಂಡಿರುವುದಕಕೂ, ಸರವೋಚ್ಚ ಸವರಗದ ನಿವಾಸಿಗಳು ಮತ್ತು ನಿನನ ಮಹಾಸಿಂಹಾಸನದ ಪರದಕಷಿಣಿ ಮಾಡಿದವರು ಒಪಪೆಕೊಂಡಿದೆದಕಕೂ ನಾನು ಸಾಕಷಿ ನುದಿಯುತ್ತೇನೆ. ಭೂಮೆ ಮತ್ತು ಸವರಗದಲಿರುವ ಸಾಮರಾಜ್ಯಗಳೆಲಮೂ ನಿನನವೇ, ಓ ಪರಪಂಚಗಳ ಪರಭುವೇ!

Also in: af, am, ar, bg, bi, bn, bs, ca, ch, cy, da, de, el, en, eo, es, fa, fj, fr, gil, ha, ht, hu, hy, id, is, it, kl, ky, ky, lo, lv, mg, ml, mn, mn, mr, mt, naq, naq, naq, naq, naq, naq, ne, nl, no, pl, pt, ro, ro, ru, sk, sne, sq, srn, ta, th, tk, tl, tvl, tvl, ur, zh-Hant

Martyrs and their families

AB02024

ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸೆವಸೆಧರು ವಾಸಿಗೊಳುವರೋ, ಬಾಯಾರಿದವರು ದಾಹವನನು ತಣಿಸುವ ಪಾನೀಯ ಪಡೆಯುವರೋ, ದುಃಖಪೇಡಿತರು ಶಾಂತರಾಗುವರೋ, ಚಪಲಚಿತ್ತರು ಮಾರಗದರಶಿತರಾಗುವರೋ, ಕಡೆಗಣಿಸಲಪಟಿಟವರು ಉನನತಿಗೇರುವರೋ, ಬಡವರು ಸಿರಿವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲಿರುವವರು ಪರಕಾಶಿತರಾಗುವರೋ, ಶೋಕತಪ್ಪತರು ಪರಸನರಾಗುವರೋ, ನಿರಾತಸಾಹೆಗಳು ಉತಸಾಹೆತರಾಗುವರೋ, ತುಳಿಯಲಪಟಿಟವರು ಮೇಲಿತಲಪಡುವರೋ, ಅವನೋ ನೀನಾಗುವೆ, ಓ ಪರಮಾತಮ. ನಿನನ ಹೆಸರಿನ ಮೂಲಕ, ಓ ನನನ ದೇವರೇ, ಸೃಷ್ಟಿಸಿದ ಎಲಲಮೂ ಹುರಿದುಂಬಿಸಲಪಟಿಟವೆ, ಸೆವರೆಗಗಳು ಪೆಯಾವಿಸೆವೆ, ಭೂಮೆಯು ಸೆಧಾವೆತವಾಗಿದೆ. ಮೇಘಗಳನನಿಬಿಸೆ ಭೂಮೆಯ ಮೇಲೆ ಅಮ ಮಳೆ ಸುರಿಸುವಂತೆ ಮಾಡಿದೆ. ನೆಶಿಚೆಯವಾಗಿಯೂ ಇದು ನಿನನ ಜೀವಿಗಳಿಗೆ ನಿನನ ಕುರುಹಾಗಿದೆ. ಯಾರ ನಾಮದ ಮೂಲಕ ನೀನು ನಿನನ ದೈವತವನನು ಪರಕಟಪಡಿಸಿರುವೆಯೋ, ಸೃಷ್ಟಿಯಲಿರುವುದಕಕಿಂತ ಮೆಗಿಲಾಗಿ ನಿನನ ಧರಮವನನು ಉನನತಿಗೇರಿಸಿರುವೆಯೋ ಹಾಗೂ ನಿನನ ಪರತಿಯೊಂದೂ ಅತಯಂತ ಶರೇಷ್ಠ ಬಿರುದುಗಳಿಂದ ಅತೇ ಮಹಿಮಾನವೆತ ಗುಣಧರಮಗಳಿಂದ, ಮತತಲಲಾ ಸಡಗುಣಗಳಿಂದ ನಿನನ ಉತಕೃಷ್ಣಿಟ ಹಾಗೂ ಅತಯಂತ ಶರೇಷ್ಠವಾದ ಅಸೆತೆವಮ ಶಲಾಘೆಸಲಪಟಿಟಿದೆಯೋ, ಆಡೆದರಿಂದ ನಿನನ ಸೃಷ್ಟಿಯ ಸಾಮರಾಜ್ಯದಲಿ ನಿನನ ಸಕಲ ವೈಭವದ ಆತಮದೊಡನೆ ನೀನು ಸಂಬಂಧಿಸಿರುವ ಈ ಹಮಳೆಯ ಮೇಲೆ ಈ ರಾತರೆ ನಿನನ ದಯೆಯ ಮೋಡಗಳಿಂದ ನಿನನ ಉಪಶಮನವನನು ವರಷಿಸೆಂದು ನಾನು ನಿನನಲಿ ಮೊರೆಯೆಡುತೆಡೆದೇನೆ. ಆನಂತರ, ನಿನನ ಅನುಗರಹ, ಸುಸೆಧಿತೆ ಹಾಗೂ ಆರೋಗಿಯದ ನೆಲುವಂಗಿಯನನು ಅವನಿಗೆ ತೊಡೆಸು. ಓ ನನನ ಪರಿಯತಮನೇ, ಪರತಿಯೊಂದು ಬೇನೆ ಮತತು ಪೆಯಾಧಿಯಿಂದ ಹಾಗೂ ನಿನಗೆ ಅಪರಿಯವಾದಮಗಳಿಂದ ಅವನನನು ಕಾಪಾಡು. ನಿಜವಾಗಿಯೂ ನಿನನ ಪರಾಕರಮಮ ಎಲಲಾ ವಸತುಗಳೆಗೂ ಸಮಬಲಮಳೆಡೆದಾಗಿದೆ. ಸತಯವಾಗಿಯೂ ನೀನು ಅತಯಂತ ಶಕತಿಶಾಲೆ, ಸೆವಯಮಾಧಾರನು. ಅದೂ ಅಲಲದೆ, ಓ ನನನ ಪರಮಾತಮನೇ, ಅವನ ಮೇಲೆ ಈ ಜಗತತಿನ ಹಾಗೂ ಮುಂದಿನದರ ಒಳಿತನನೂ ಅಲಲದೆ ಹಿಂದಿನ ಮತತು ನಂತರದ ತಲೆಮಾರುಗಳ ಒಳಿತನನೂ ಕಳುಹಿಸಿಕೊಡು. ನಿನನ ಬಲ ಮತತು ವೆವೇಕ ನಿಜವಾಗಿಯೂ ಇದಕಕೆ ಸರಿಸಮವಾಗಿರುವುದು.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB02024

ಓ ಪರಭುವೇ! ನಿನನಾಶರಯಕಕಾಗಿ ನಾನು ನಿನನಲಿಗೇ ಬರುತೆಡೆದೇನೆ, ನಿನನ ಎಲಲಾ ಚಿಹನೆಗಳತತ ನನನ ಹೃದಯವನನು ತೆರುಗಿಸಿಡೆದೇನೆ. ಓ ಪರಭುವೇ! ಪರಯಾನಿಸುತೆರಲೆ, ಅಥವಾ ಮನೆಯಲಿರಲೆ, ನನನ ಪೆಯತತಿಯಲಿರಲೆ ಅಥವಾ ನನನ ಕೆಲಸದಲಿರಲೆ ನನನ ಸಂಪೂರ್ಣ ಭರವಸೆಯನನು ನಿನನಲಿರಿಸುವೆ. ಓ ನಿನನ ಕರುಣಿಯಲಿ ಯಾರೂ ನಿನನನನು ಮೇರೆಸಲಾಗದವನೇ, ಎಲಲಾ ವೆಷಯಗಳಿಂದಲೂ ಸೆವತಂತರವಾಗಿರುವಂತೆ ಅವಶಯವಾದುದನನು ಒದಗಿಸುವ ನಿನನ ಸಹಾಯವನನು ನನಗೆ ದಯಪಾಲಿಸು. ಓ ಪರಭುವೇ! ನೀನು ಇಚ್ಛಿಸಿದಂತೆ, ನನನ ಪಾಲಿನದನನು ನನಗೆ ಅನುಗರಹಿಸು, ಹಾಗೂ ನನಗೆ ನೀನು ವೆಧಿಸಿರುವುದರಲಿ ನಾನು ತೃಪ್ತಿಪಡುವಂತೆ ಮಾಡು. ಆಜ್ಞಾಪಿಸುವ ಸಂಪೂರ್ಣ ಅಧಿಕಾರ ನಿನನದಾಗಿದೆ.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

Morning

BH0009SHE

ಓ ಭಗವಂತ, ನಿನನ ರಕಷಣಿಯಲಿ ಎಚಿಚರಗೊಂಡೆ, ಯಾರು ಈ ರಕಷಣಿಯನನು ಅಪೇಕೆಷಿಸುವರೋ ಅವರಿಗೆ ಅದು ಲಭಿಯ. ನಿನನ ರಕಷಣಿಯ ಪವಿತರ ನೆಲೆಯಲಿ, ನಿನನ ಆ ಬಲವತತರವಾದ ಕೊತಲದಲಿ ಯಾರು ನೆಲೆಸಲು

ಇಚ್ಛಿಸುವರೋ ಅವರಿಗೂ ಅದು ಪರಾಪತಿಯಾದೀತು. ಓ ನನನ ಪರಭುವೋ, ನನನ ಅಂತರಾತಮವನನು ನಿನನ ಸಾಕಷಾತಕಾರದ ದೇವಯಜಯೋತಿಯಿಂದ ಬೆಳಗಿಸು. ನನನ ಬಾಹಯ ಸಧಿತಿಯನನು ನಿನನ ಪರಸನತೆಯ ಬೆಳಕಿನ ಕಿರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

Also in: af, ar, az, be, bg, bi, bn, bs, ca, ch, cnr, cy, da, de, diu, el, en, eo, es, et, fi, fr, fy, gil, hr, ht, hu, hz, id, ik, is, kj, kl, ky, lb, lg, mg, ml, mt, naq, ne, nl, no, ny, pl, pt, ro, ru, se, sk, sne, sq, srn, st, sv, sw, tl, tpi, tvl, vi

Naw-Rúz

BH04569

ಓ ಪರಭು ನನನ ದೇವರೋ! ದುರಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನಿನನಿಡೆಗೆ ತಿರುಗುವ ಅಸಹಾಯಕರ ಉಡಧಾರಕನೂ ನೀನೋ. ಪರಮ ದೀನನಾಗಿ, ನಿನನ ಸೌಂದರಿಯದ ಸಾಮಾಜಯದತತ ನನನ ನಮರ ಕೈಗಳನನು ಚಾಚಿ ನನನ ಅಂತರ ನಾಲಿಗೆಯಿಂದ ನಿನನಲಲಿ ಅತಯುತಸಾಹದಿಂದ ಈ ರೀತಿ ಬಿನನವಿಸುತತಿದದೋನೆ. ಓ ದೇವರೋ, ನನನ ದೇವರೋ! ನಿನನನನು ಆರಾಧಿಸುವಂತೆ ನನಗೆ ಸಹಾಯನೀಡು. ನಿನನ ಸೇವೆಗೈಯೆಯುವಂತೆ ನನನ ಟಿಯಂಕವನನು ಭಡರಪಡಿಸು; ನಿನಗಾಗಿ ನನನ ಸೇವೆಯಲಲಿ ನಿನನ ಅನುಗರಹದ ನೆರಮ ನೀಡು; ನಿನಗೆ ವೆಧೇಯನಾಗಿರುವಲಲಿ ನಾನು ದೃಢನಾಗಿರುವಂತೆ ನನಗೆ ಕಷಟಗಳನನೊದಗಿಸು; ನನನ ಮೇಲೆ ನಿನನ ಉದಾತತ ಔದಾರೆಯವನನು ಉಕಕಿ ಹರಿಯುವಂತೆ ಎಸಗು. ನಿನನ ಪರೋಮಪೂರಿತ ದಯಾದೃಷ್ಟಿಯನನು ನನನತತ ಬೀರು ಹಾಗೂ ನಿನನ ಕೃಪಾಸಾಗರದಲಲಿ ನನನನನು ಮುಳುಗಿಸು. ನಿನನ ಧರಮದಲಲಿ ನನನ ಸೆವಾಮನೀಷೆಯ ಬಗೆಗೆ ನಾನು ದೃಢನಾಗಿರುವಂತೆ ಅನುಗರಹಿಸು. ನಿನನಿಚಯತೆ ಹಾಗೂ ಭರವಸೆಯ ಪೂರ್ಣ ಪರಮಾಣವನನು ನನನ ಮೇಲೆ ಕರುಣಿಸು, ಆದರೆಂದ ನಾನು ಈ ಪರಪಂಚದಿಂದ ಸಂಪೂರ್ಣವಾಗಿ ಮುಕತನಾಗಬಹುದು, ನಿನನ ಮುಖಾರವಿಂದದಡೆ ನನನ ಪೂರ್ಣ ಭಕತಿಯ ಮುಖವನನು ತಿರುಗಿಸಬಹುದು, ಸಾಕಷಯ ಮತತು ಪುರಾವೆಗಳ ನೆರಬಂಧಿತ ಶಕತಿಯಿಂದ ಬಲಯುತಗೊಳೆಬಹುದು, ಹಾಗೂ ಭವಯತೆ ಮತತು ಬಲದಿಂದೊಡಗೂಡೆ ಭೂಲೋಕ ಮತತು ಸೆವರಗದ ಪರತಿಯೊಂದು ಪರದೇಶವನನು ಮೇರೆ ಹೋಗಬಹುದು. ಸತಯವಾಗಿಯೂ ನೀನು ಕೃಪಾಳುಮೂ, ಸರವ ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪರಭುವೋ! ಇವರು ಹುತಾತಮರ ಜಿಯತೆಗೆಡದು ಬದುಕುಳೆದ, ಪವಿತರ ಆತಮಗಳ ಒಡನಾಡೆಗಳು. ಅವರು ಒಂದೊಂದು ಯಾತನೆಯನನೂ ಸಹಿಸಿದರಲಲದೆ ಘೋರ ಅನೆಯಾಯವನನು ಎದುರಿಸುವಲಲಿ ಸಹನೆಯನನು ಪರದರಶಿಸಿದೆದರು. ಅವರು ಸಕಲ ಸೌಕರಯ ಹಾಗೂ ಸಮೃದ್ಧಿಯನನು ಪರಿತಯಜಿಸಿರುವರು. ನಿನನ ಪರೀತಿಯ ಮಾರಗದಲಲಿ ದಾರುಣ ವೇದನೆ ಮತತು ವೆಪತತುಗಳಿಗೆ ಸೆವಇಚ್ಛೆಯಿಂದ ಒಳಪಡಿಸಿರುವರು, ನಿನನ ನೋರವಾದ ಪಥದಲಲಿ ಅವರು ದೃಢವಾಗಿ ನಡೆಯುತತಿರುವುದರಿಂದ ಅವರಿನನೂ ಶತರುಗಳ ಬಿಗೆ ಹೆಡಿತದಲಲಿ ಬಂಧಿಯಾಗಿದೆದು. ಸತತವಾದ ಭಯಂಕರ ಯಾತನೆಗೊಳಪಟಿಟು ಹೆಂಸಿಸಲಪಟಿಟಿರುವರು. ಅವರಿಗೆ ನೆರಮ ನೀಡುವವರೆಯಾರು ಇಲಲ. ಅವರ ಮೆತ್ಯತವ ಬಯಸುವವರೆಯಾರೂ ಇಲಲ. ತುಚೆಭ ಮತತು ಅಧರಮೆಗಳಲಲದೆ ಅವರೊಡನೆ ಬೆರಿಯಲು ಮತತು ಸಮರಸದಿಂದೆರಲು ಯಾರೊಬಿಬರೂ ಇಲಲ. ಓ ಪರಭುವೋ! ಈ ಆತಮಗಳು ಈ ಪರಾಪಂಚಿಕ ಜೀವನದಲಲಿ ಕಹೆಯಾದ ವೆಯಥಿಯನನು ಸವಿದಿರುವರು ಮತತು ನಿನನ ಸೆವರಗೇಯ ಸಾಮಾಜಯವನನು ಸೇರುವ ತವಕದಲಲಿ, ನಿನನ ಮುಖಾರವಿಂದದ ಕಂಗೊಳಿಸುವ ಸೌಂದರಿಯದ ಪರೀತಿಯ ಕುರುಹಾಗಿ, ಪೇಡಕರು ಅವರ ಮೇಲೆ ಹೇರಿದ ಭೇಭತಸ ಅಪಮಾನವನನು ಅವರು ಸಹಿಸಿರುವರು. ಓ ಪರಭುವೋ! ಅವರ ಕಿವಿಗಳನನು ದೈವೇ ನೆರವಿನ ಹಾಗೂ ಶೇಘರ ವಿಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕತಿಯಿಂದ ಅಧಿಕಾರ ಚಲಾಯಿಸುವವರ ಹೆಂಸಿಯಿಂದ ಅವರನನು ಮುಕತಗೊಳಿಸು. ಅಧರಮೆಗಳ ಕೈಗಳನನು ತಡೆಹೆಡೆ, ಈ ಆತಮಗಳನನು ಅನಾಗರಿಕ ಕರೂರಿಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನಿನನ ಮೇಲಿನ ಪರೀತಿಯಿಂದ ಅವರು ಮರುಳಾಗಿರುವರು, ನಿನನ ಪವಿತರತೆಯ ರಹಸೆಯಗಳನನು ಒಪೆಪೆಕೊಂಡಿರುವವರಾಗಿ, ನಿನನ ಡವಾರದಲಲಿ ವಿನೀತರಾಗಿ ನಿಂತಿರುವರು ಹಾಗೂ ನಿನನ ಪರಮೋತತಮ ಆವರಣವನನು ಸೇರಿದವರಾಗಿರುವರು. ಓ ಪರಭುವೋ! ನವ ಚೈತನೆಯದಿಂದ ಅವರನನು ಉದಾರವಾಗಿ ಬಲಪಡಿಸು; ರಾತರಿಯ ಮಜಬು ಕತತಲನಲಲಿ ನಿನನ ಅಡೆಭುತವಾದ ಪುರಾವೆಗಳನನೂ ವೇಕೆಷಿಸುವಂತೆ ಮಾಡಲು ಅವರ

ಕಣ್ಣುಗಳನ್ನೇನು ಪೆರಜವಲೆಸು; ಸನಾತನ ರಹಸ್ಯಗಳಿಂದ ತುಂಬಿದ ನೆನನ ಸಾಮಾಜ್ಯದಲೆ ಸಮ್ಯದಧವಾಗೆರುವ ಎಲಲಾ ಒಳೆಯದನನು ಅವರೆಗಾಗಿ ಗೊತತುಪಡೆಸು; ಎಲಲಾ ಪೆರದೇಶಗಳ ಮೇಲೂ ದೇದೇಷೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರಿತ ಸಮ್ಯದಧ ವ್ಯಕಷಗಳಂತೆಯೂ ಹಾಗೂ ಮುಂಜಾವೆನ ತಂಗಾಳಿಯಲೆ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನೆಜವಾಗೆಯೂ, ನೇನು ಉದಾರೆಯೂ, ಪೆರಬಲನೂ, ಸರವಶಕತನೂ, ಅನೇಶಬಂಧಿತನೂ, ಆಗೆರುವೆ. ಪೆರೇತೆ ಹಾಗೂ ಸುಕೋಮಲ ಕರುಣಿಯ, ಸರವ ವ್ಯಭವಶಾಲೆ, ಸರವದಾ ಕಷಮಾಶೇಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, en, es, eu, fa, fi, ht, id, is, ky, ml, nl, no, pt, ro, sk, sq

BH03908

* (ಮಾರಚ 21ನೇ ತಾರೇಖು ನೌರೂರೊಿ ಇದು ಬಹಾಯೆ ವರಷದ ಪೆರಥಮ ದೆನ ಇದು ಸಂಭರವದ ದೆನವಾಗೆದೆ.) ಓ ನನನ ಪರಮಾತಮನೇ, ನೇನು ಧನೆಯ. ನೆನನ ಪೆರೇತಯರಥವಾಗಿ ಹಾಗೂ ನೆನಗೆ ಅಸಹೆಯವೆನಿಸುವ ಎಲಲ ವೆಚಾರಗಳಿಂದಲೂ ದೂರದೆಂದೆರಲು ಸಂಕಲಪಿಸೆ ಉಪವಾಸ ಮಾಡೆದವರೆಗೋಷಕರ ನೇನು ನೌ-ರೂರೊಿ ಸಂಭರಮದ ಹಜಿಬವನನು ಗೊತತುಪಡೆಸೆರುವೆ. ನೆನನ ಪೆರೇತೆಯ ಅಗೆನಿ ಮತತು ಉಪವಾಸದೆಂದ ಉತಪನನವಾದ ಶಾಖ ನೆನನ ಧಯೇಯೋದೇದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲೆ. ಅದು ಮಾತೆರವಲಲ, ಅಮ ನೆನನನನು ಸತುತೆಗೈಯುಮದರಲೆ ಹಾಗೂ ಸಮರಣಿ ಮಾಡುಮದರಲೆ ನೆರತವಾಗುವಂತೆ ಕೃಪೆ ಮಾಡು, ಓ ಪೆರಭುವೇ, ನೇನೇ ವೆಧಾಯಕಪಡೆಸೆದ ಉಪವಾಸದ ಆಭರಣದೆಂದ ಅವರನನು ಸೆಂಗರೆಸೆರುವೆಯಾದ ಕಾರಣ ನೆನನ ದಯೆ ಹಾಗೂ ಔದಾರೆಯದ ಉಪಕಾರದೆಂದಲೂ ಮನನಣಿಯೆಂದಲೂ ಕೂಡೆದಾ ಆಭರಣದೆಂದ ಸಹ ಅಲಂಕರೆಸುವವನಾಗು. ಮಾನವರ ನಡವಳಿಕೆಯೆಲಲ ನೆನನ ಸಮಾಧಾನ ಹಾಗೂ ಸಂತೋಷಚಿಕಿತದ ಅವಲಂಬನೆಯಾಗುತತದೆ. ಅಷೆಟೇ ಅಲಲ, ನೆನನ ಆಜ್ಞೆಯ ಆಧಾರದ ಮೇಲೂ ನೆಂತೆರುತತದೆ. ಯಾರು ಉಪವಾಸವನನು ಆಚರೆಸೆ, ಸತಯಸಂಧನಾಗಿ ಮುಕತಾಯಗೊಳಿಸುವನೋ ಅಂಥವನು ಚೆರಕಾಲದೆಂದಲೂ ಉಪವಾಸ ಮಾಡುತೆರುವವರ ಗುಂಪೆಗೆ ಸೇರೆಸಲಪಡುವನು. ಅದೆಲಲದೆ ನೆನನ ಭಾವನೆಯಲೆ ಯಾವನು ಉಪವಾಸವನನು ಆಚರೆಸೆ ನೆಲೆಸೆ ಬೆಡುವನೋ ಅವನು ನೆನನ ಪವೆತರ ಉಡೆದೇಶಯಗಳಿಗೆ ಕಳಂಕ ತಂದವನೆಂದು ಪರೆಗಣಿಸಲಪಡುವನು. ಈ ಜೀವಂತ ಚೆಲುಮೆಯ ಪರೆಶುಡೆಧವಾದ ಜಲದೆಂದ ಅವನು ಹೊರದೂಡಲಪಡುವನು. ನೆನನ ಮೂಲಕವೇ ನೆನನ ಪೆರಶಂಸನೇಯ ಕರತವೆಯ ಪೆರಕಟವಾಗೆದೆ. ನೆನನ ಆಜ್ಞೆಯ ಧವಜವನನೂ ಹಾರೆಸೆದೆ. ಇದನನು ನೆನನ ಆಜ್ಞಾಪಾಲಕರೆಗೆ ತೆಳಿಸು ಪೆರಭುವೇ. ಎಲಲ ವಸತುಗಳ ಪವೆತರತೆಯು ನೆನನ ಇಚ್ಛೆ ಹಾಗೂ ಆದೇಶವನನು ಅವಲಂಬಿಸುಮದೆಂದೂ ಅವರೆಗೆ ಗೊತತು ಪಡೆಸು. ಅವರ ಪೆರತೆ ಆಚಾರಮೂ ನೆನನ ಅನುಮತೆ ಮತತು ಸಂತೋಷದ ವೆಧೆ ಬಡೆಧವಾಗೆದೆ. ಮಾನವರ ನಡವಳಿಕೆಗಳೆಲಲಮೂ ನೆನನ ಸಮಮತೆ ಮತತು ಆಜ್ಞೆಗೆ ಅನುಸಾರವಾಗಿ ಉಳೆಡದೆಂದು ಅಂಗೇಕರೆಸಬಹುದು. ಇದು ಅವರೆಗೆ ಗೊತತಾಗುವಂತೆ ಮಾಡು. ಈ ದೆನಗಳಲೆ ನೆನನ ಸೌಂದರೆಯದ ನೆಲೆಯೆಂದ ಯಾಮದೂ ಅವರನನು ಮರೆಮಾಚಲು ಸಾಧಯವೆಲಲವೆಂದು ಅವರೆಗೆ ಸಪಷಟಪಡೆಸು. ಕರೆಸತ ಈ ದೆನಗಳಲೆ ಹೇಗೆ ಹೇಳಿದೆ : “ಎಲಲ ರಾಜಯಗಳೂ ನೆನನಮ “ಓ ಚೈತನೆಯ ಕರತನೇ” ನೆನನ ಮೆತರ ಮೂಹಮಮಡೆ ಹೇಗೆ ಸಾರೆದ: “ಓ ಉತತಮೋತತಮ ಪೆರೇತೆಗೆ ಪಾತರನಾದವನೇ, ನೆನನ ಸೌಂದರೆಯವನನು ಬಹೆರಂಗಪಡೆಸೆರುವೆ. ನೆನನ ವೆಶವಾಸ ಪಾತರರೆಗೆ, ಅತಿ ವ್ಯಭವದ ನೆನನ ಸಾಕಷಾತಕಾರದಲೆ ಸೆಧಾನ ಗಳಿಸುವ ಮಾರೆಗವಾಮದು ಎಂಬುದನನು ಖಚಿತಪಡೆಸೆರುವೆ. ಹೇಗೆ ನೆನನ ಹೊರತು ಮೆಕಕೆಲಲ ವಸತುಗಳೆಂದಲೂ ಬಾಹೆರರಾದವರನನು ಬೆಟೆಟು ಉಳೆದವರೆಲಲ ದುಃಖೆಗಳಾಗಿರುವರು. ಯಾರು ನೆನನ ಸಾಕಷಾತಕಾರದ ದರಶನಕರತನೋ ಮತತು ನೆನನ ಸುಗುಣಗಳ ಪೆರಕಾಶಕನೋ ಅಂಥವನತತ ಅವರು ತಮಮ ದೃಷೆಟಿಯನನು ನೆಟೆಟಿರುವರು.” ಯಾವನು ನೆನನ ಶಾಖೆಯಂತೆರುವನೋ ಅಲಲದೆ ನೆನನ ಒಡನಾಡೆಯಂತೆರುವನೋ, ಓ ಸವಾಮೆಯೇ, ಅವನು ಈ ದೆವಸ ತನನ ಉಪವಾಸವನನು ಮುಕತಾಯಗೊಳಿಸೆರುವನು. ನೆನನ ಸಮಕಷಮದಲೆಯೇ, ನೆನನನನು ಸಂತೋಷಗೊಳಿಸಲು ಕೈಗೊಂಡ ಇದು ಮುಕತಾಯವಾಗೆದೆ. ಅವನೆಗೂ, ಅವರೆಗೂ, ಅಲಲದೆ ಈ ದೆನಗಳಲೆ ನೆನನ ಸಮಮುಖದಲೆ ನೆನನ ವೆಧೆವತತಾದ ಸತಕರಮಗಳನನು ನಡೆಸೆದವರೆಲಲರೆಗೂ ಗೌರವೆಸು. ಆತನ ಇಂದೆನ ಜನಮದಲೆ ಹಾಗೂ ಭವೆಷೆಯ ಜನಮಗಳಲೆ

ಅನುಕೂಲಿಸುವಂಥಮಗಳನನು ಒದಗಿಸು. ವಾಸತವಕಕೂ ನೇನೋ ಎಲಲವನನೂ ಬಲಲವ, ಸರವಜ್ಞ.

Also in: am, ar, az, bg, bs, ca, da, de, el, en, eo, es, fi, fr, fy, ht, id, is, kgf, lv, mg, ml, ne, nl, no, pl, pt, ro, ru, sk, sne, sq, ta, tl, tpi, vi

Praise and Gratitude

BH04053

. ನೆನನನನು ಕೊಂಡಾಡಲೆ, ಓ ಪರಭುವೇ ನನನ ದೇವರೇ! ಯಾರನನು ನೇನು ನೆನನ ಚಿರಂತನ ಸಾರವಭೌಮತೆಯ ಶಕತಿಯ ಮೂಲಕ ಉನನತವಾಗಿರಿಸಿರುವೆಯೋ ಅವನನನು ಕಡೆಗಣಿಸದಿರು, ಯಾರನನು ನೆನನ ನೆತಿಯತೆಯ ಪೂಜಾ ಸಧಾನವನನು ಸೇರುವಂತೆ ಮಾಡಿರುವೆಯೋ ಅವರನನು ಕಡೆಗಣಿಸದಿರು, ಯಾರನನು ನೆನನ ನೆತಿಯತೆಯ ಪೂಜಾ ಸಧಾನವನನು ಸೇರುವಂತೆ ಮಾಡಿರುವೆಯೋ ಅವರನನು ನೆನನಿಂದ ಬಹುದೂರಕೆ ಸಧಳಾಂತರಿಸದಿರು. ಓ ನನನ ದೇವರೇ, ನೆನನ ಪರಭುತವದಿಂದ ನೆನನಾಶರಯಿಸಿದವರನನು ನೇನು ಕೈ ಬಿಡುವೆಯಾ?" ಓ ನನನ ಆಕಾಂಕ್ಷೆಯೇ, ಯಾರಿಗೆ ನೇನೊಬ್ಬ ಆಶರಯದಾತನಾಗಿರುವೆಯೋ, ಅವನನನು ನೆನನಿಂದ ದೂರ ಸರಿಸುವೆಯಾ? ಯಾರನನು ನೇನು ಮೇಲೆತೆರುವೆಯೋ ಅವನನನು ಕೆಳಕೆಳಿಸುವೆಯಾ ಅಥವಾ ನೆನನ ಸಮರಣೆ ಮಾಡಲು ಶಕತರನನಾಗಿರಿಸಿದವರನನು ಮರೆತುಬಿಡುವೆಯಾ? ನೆನನ ಸತೋತರವಾಗಲೆ, ಓ ದೇವರೇ, ನೆನನನನು ಅಪಾರವಾಗಿ ಕೊಂಡಾಡಲೆ! ಅನಾದಿ ಕಾಲದಿಂದಲೂ ಇಡೀ ಸೃಷ್ಟಿಯ ರಾಜನು ಹಾಗೂ ಅದರ ಪರಧಾನ ಚಾಲಕನೂ ನೇನೋ ಆಗಿರುವೆ, ಮತತು ನೇನು ಸೃಷ್ಟಿಸಿರುವ ಎಲಲಾ ವಸತುಗಳ ಅಮರ ಪರಭು ಮತತು ವೆಧಾಯಕನಾಗಿ ನೇನೋ ಉಳಿಯುವೆ. ನೇನು ಸತುತಿಸಲಪಡಲೆ, ಓ ನನನ ದೇವರೇ! ನೇನು ನೆನನ ಸೇವಕರಿಗೆ ಕರುಣೆ ತೋರಿಸುಮದನನು ನೆಲಿಸಿದೆದಲೆ ಅವರಿಗೆ ಕರುಣಿಯನನು ತೋರುವವರಾರು, ಮತತು ನೆನನ ಪರೀತಿಪಾತರರಿಗೆ ನೇನು ಸಹಾಯ ನೆರಾಕರಿಸಿದೆದಲೆ, ಅವರಿಗೆ ನೆರವು ನೇಡುವವರಾರಿಹರು? ಸತುತಿಸಲಪಟಿಡಿದೆಯೇ, ನೇನು ಅಪಾರವಾಗಿ ಕೊಂಡಾಡಲಪಟಿಡಿದೆಯೇ! ನೇನು ನೆನನ ಸತಯತೆಯಲೆ ಆರಾಧಯನಾಗಿರುವೆ ಮತತು ನೆಜವಾಗಿಯೂ ನಾವೆಲಲರೂ ನೆನನನನು ಆರಾಧಿಸುವೆಮ; ನೆನನ ನೆಯಾಯದಲೆ ನೇನು ವೆಯಕತವಾಗಿರುವೆ ಮತತು ನೆಜವಾಗಿ ನಾವೆಲಲರೂ ಸಾಕಷೀಕರಿಸುವೆಮ. ಸತಯವಾಗಿಯೂ ನೆನನ ಕೃಪೆಯಲೆ ನೇನು ಪರಿಯತಮನಾಗಿರುವೆ. ಆಪತೆನಲೆ ಸಹಾಯಕನೂ, ಸವಯಮಾಧಾರನೂ ಆದ ನೇನಲಲದೆ ಬೇರೆ ದೇವರೆಲಲ.

Also in: sk

Protection

AB0001SHI

ಓ ಭಗವಂತನೇ, ನನನ ಭಗವಂತನೇ, ನೆನನ ವೆಶಿವಾಸಾರಹರಾದ ಸೇವಕರನನು ರಕಷಿಸು. ಅವರನನು ಸವಾರಥ ಮತತು ಮೋಹದ ಕೆಡುಕಿನಿಂದ ಕಾಪಾಡು. ನೆನನ ಪರೋಮಮಯವಾದ ದೃಷ್ಟಿಯಿಂದ ಅವರನನು ಮತಸರ, ಡವೇಷ ಮತತು ಅಸೂಯೆಗಳಿಂದ ರಕಷಿಸು. ನೆನನ ಉಡದಿಶಯದ ಅಭೇಡಯವಾದ ಕೋಟಿಯೊಳಗೆಟಿಟು ಆಶರಯ ನೇಡು. ಸಂಶಯವೆಂಬ ಆಯುಧದಿಂದ ಕಷೇಮವಾಗಿರಿಸು. ಅವರನನು ನೆನನ ದಿವೆಯ ಸಾಕಷಾತಕಾರದ ಮೂರತಿ ಸವರೂಪರನನಾಗಿ ಮಾಡು. ನೆನನ ದೈವಿಕ ಏಕತೆಯ ದೈನಿಕ ಚಿಲುಮೆಯಿಂದ ಹೊರಹೊಮ್ಮುವ ದೇದೇಷಿಯಮಾನವಾದ ಕೆರಣಗಳ ಮೂಲಕ ಅವರ ಮುಖಾರವೆಂದಗಳನನು ಶೋಭಿಸುವಂತೆ ಮಾಡು. ನೆನನ ಪವಿತರ ಸಾಮರಾಜ್ಯದಿಂದ ಪರಸನನತೆಗೊಳಿವ ಶಿಲೋಕಗಳಿಂದ ಅವರಿಗೆ ಹೃದಯಾನಂದವನನು ಉಂಟುಮಾಡು. ನೆನನ ಸರವಶಕತಿಯಿಂದ ಅವರ ಟೊಂಕವನನು ಭಡೆರಪಡಿಸು, ನೇನೋ ಸರವ ಪರದಾತ, ರಕಷಕ, ಸರವಶಕತ, ಅಷೆಟೀ ಅಲಲ ದಯಾಳು.

Also in: af, az, bg, bi, ca, ch, da, de, el, en, eo, eo, es, fa, fr, ht, hy, hz, iba, is, it, kj, ky, ky, lg, lv, mg, ml, nl, no, pl, pt, ro, sm, sm, sne, sne, sne, sne, sne, sq, st, sv, ta, tl, tvl

AB07759

ಓ ನನನ ಪರಭುವೇ, ಜನರು ನೋಮ, ಅಪತತುಗಳಿಂದ, ಕಷಟ, ನೆಷರುಗಳಿಂದ ಅವರಿಸಲಪಟಿಟಿರುವರೆಂದು ನೀನು ಅರಿತೆರುವೆ. ಮಾನವನ ಒಂದೊಂದು ಕಷಟಮೂ ಅವನನನು ಹೆಂಸಿಸುಮದು. ಅವನ ಒಂದೊಂದು ದುಃಸಥಿತಿಯೂ ಅವನನನು ಸರಪ ಕಚೆಚಿದಂತೆಯೇ ಸರೆ. ಇದನನು ಕೂಡ ನೀನು ತಿಳಿದಿರುವೆ. ನೀನು ನೀಡುವ ಸಂರಕಷಣಿ, ಭಡರತೆ, ಕಾಯುವಿಕೆ ಮತತು ಕಾಪಾಡುವಿಕೆ ಇಮಗಳ ಹೊರತಾಗಿ ಅವನಿಗೆ ಬೇರೆ ಯಾವ ರಕಷಣಿ ಹಾಗೂ ಆಶರಯವೆಲಲ. ಓ ದಯಾಳು, ಓ ನನನ ಸವಾಮೆಯೇ, ನಿನನ ಸಂರಕಷಣಿಯೇ ನನನ ಅಸತರಶಸತರಗಳ ಬತತಳಿಕೆಯಾಗಿರಲೆ. ನಿನನ ಜೋಪಾನ ತನವೇ ನನನ ಗುರಾಣಿಯಾಗಿರಲೆ. ನಿನನ ಏಕೀಭಾವದ ಮೂರತಿಯೇ ಹಾಗೂ ಅದರ ದವಾರದಲೆ ಕಾಣಿಸಿಕೊಳ್ಳುವ ನಮರತೆಯೇ ನನಗೆ ಬಿಂಗಾವಲಾಗಿರಲೆ. ನಿನನ ವಶತವ ಮತತು ರಕಷಣಿ ನನನ ಕೋಟಿ ಹಾಗೂ ನೆವಾಸಸಥಾನವಾಗಿರಲೆ. ನನನನನು ಅಹಂ ಮತತು ಆಕಾಂಕಷಿಗಳಿಂದ ರಕಷಿಸು. ಎಲಲ ರೋಗರುಜಿನಗಳಿಂದ, ಪರೀಕಷೆಯಿಂದ ಮತತು ಕಷಟಗಳಿಂದ ನನನನನು ಪಾರುಗಾಣಿಸು. ಸತಯವಾಗಿಯೂ ನೀನು ರಕಷಕ, ಪೋಷಕ, ಕಾಪಾಡತಕಕವ, ಸಂತ್ರಪಿತಿದಾತ, ಅಷಟೇ ಅಲಲ. ಕರುಣಾಳುಗಳಲೆ ಕರುಣಾಳು.

Also in: af, az, bg, ca, ceb, ceb, da, de, el, en, eo, es, fi, fr, gu, ht, hu, hy, iba, is, it, kl, ky, lb, lg, lo, mg, ml, ne, nl, ny, pl, ro, ru, sm, sq, sr, st, tl, tvl, uk

AB00846

*(ಅಲಾ ಔನನತೆಯ ತಿಂಗಳಲೆ ಉಪವಾಸ ಪರತಮ ಮಾರಚೆ ತಿಂಗಳ 2ರಿಂದ 20ರ ತನಕ ಒಳಗೊಂಡಿರುತಡೆ. ಈ ದಿನಗಳಲೆ ಸೂರೆಯೋದಯದಿಂದ ಸೂರೆಯಾಸತದವರೆಗಿನ ಸಮಯದಲೆ ಯಾಮದೇ ರೀತಿಯ ಆಹಾರವಾಗಲೀ, ಪಾನೀಯವಾಗಲೀ ಸೇವಿಸಕೂಡದು. ಇದು ಪೆರಾರಥನೆ ಮತತು ಆಧ್ಯಾತಮಿಕ ಪುನಃಶಿಚೇತನದ ಸಮಯವಾಗಿದೆ. 15 ವರಷಕಕಿಂತ ಕಮಮೆ ವಯಸಿಸುಳಿವರು, ಪೆರಯಾಣಿಕರು, ರೋಗಿಗಳು, ಗರಭಿಣಿ ಮತತು ಮೂಲೆಯೂಡುವ ತಾಯಂದಿರು ಉಪವಾಸದಿಂದ ವಿನಾಯತಿ ಪಡೆದುಕೊಂಡಿರುವರು) ಓ ಪರಭು ನನನ ದೇವರೇ, ನೀನು ಪರಶಂಸನೀಯ! ಈ ನಿನನ ಸಾಕಷಾತಕಾರದಿಂದ ಕತತಲು ಬೆಳಕಾಗಿ ತನಮೂಲಕ ದೇವಾಲಯ ನಿರಮಿತವಾಗಿ ಶಾಸನ ಪರಕಟಪಾಯಿತೋ ಮತತು ಉಪದೇಶಗಳ ಪತರಾವಳಿ ತೆರೆಯಲಪಟಿಟಿರುವುದೋ, ಈ ಸಂದರಭದಲೆ ನನನ ಹಾಗೂ ಅವರನನು ನಿನನ ಅಚಿತೆಯವಾದ ವೈಭವೋಪೇತ ಸವರಗಕಕೆ ಏರುವಂತೆ ಮಾಡಬೇಕೆಂದೂ, ಅನುಮಾನಮಳವರು ನಿನನ ಪೂಜಾ ಮಂದಿರವನನು ಪರವೇಶಿಸಲು ಅಡೆಡಿ ತರುವವರ ಸಂಶಯಗಳ ಕಳಂಕವನನು ತೊಡೆದುಹಾಕಬೇಕೆಂದೂ ಪೆರಾರಥಿಸುವೆ. ಓ ಪರಭುವೇ, ನಿನನ ಪೆರೀತಿಯ ಸೂತರಕಕೆ ದೃಢವಾಗಿ ಅಂಟಿಕೊಂಡಿರುವವನನು ನಾನೊಬ್ಬ, ನಿನನ ದಯೆ ಹಾಗೂ ಉಪಕಾರಕಕಾಗಿ ಕಾತುರತೆಯೆಂದಿರುವವನೂ ಹೌದು. ನನಗೂ ಹಾಗೂ ನನನ ಪೆರೀತೆಗೆ ಪಾತರಾದವರೆಗಿಲಲ ಈ ಜಗತತಿನ ಮತತು ಭಾವೇ ಜಗತತಿನ ಎಲಲ ಒಳೆಯದನನೂ ಅನುಗರಹಿಸು. ನಿನನ ಅಪತ ಜೀವಿಗಳಿಗೆ ಸಲಿಸಿರುವ ಗುಪತ ವರವನನು ಅವರಿಗೆ ಕೊಡುವವನಾಗು. ಸವಾಮೆಯೇ, ನೀನು ನಿನನ ಸೇವಕರು ಉಪವಾಸವನನು ಆಚರಿಸಬೇಕೆಂದು ವೆಧಾಯಕ ಮಾಡಿರುವ ದಿನಗಳಿವು. ಉಪವಾಸವನನು ನಿನನ ಪೆರೀತಯರಥವಾಗಿ ಹಾಗೂ ನಿನನ ಹೊರತು ಎಲಲ ವೆಚಾರಗಳಿಂದಲೂ ಸಂಪೂರಣ ಅಲಿಪತನಾಗಿ ನಡೆದುಕೊಳ್ಳುತತಾ ಆಚರಿಸುವವನೇ ಧನಿಯ. ದೇವರೇ, ನನಗೂ ಮತತು ಅವರೆಗೂ ನಿನನ ಆದೇಶವನನು ಪಾಲಿಸುವಂತೆಯೂ, ನಿನನ ಅನುಚರರಾಗಿರುವಂತೆಯೂ ಸಹಾಯವೆಸಗು. ನಿಜಕಕೂ ನೀನು ಬಯಸಿದುದನನು ನಡೆಸಿಕೊಡಲು ಸಮರಥನಾಗಿದೆದೇಯೇ. ಸರವಜಿಇನೂ, ಸಕಲ ಗುಣಶಾಲಿಯೂ ಆದ ಭಗವಂತ ನೀನಲಲದೆ ಬೇರೆ ಇಲಲ. ಎಲಲ ಪರಪಂಚದ ಪರಭುವಾಗಿರುವ ದೇವರೇ ನಿನಗೆ ವಂದನೆ.

Also in: ko, ky, ta, th, th, zh-Hans, zh-Hans, zh-Hant

Ridván

BH04569

ಓ ಪರಭು ನನನ ದೇವರೇ! ದುರಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನಿನನಿಡೆಗೆ ತಿರುಗುವ ಅಸಹಾಯಕರ ಉಡೆಧಾರಕನೂ ನೀನೇ. ಪರಮ ದೀನನಾಗಿ, ನಿನನ ಸೌಂದರಿಯದ ಸಾಮರಾಜಿಯದತತ ನನನ ನಮರ

ಕೈಗಳನ್ನು ಚಾಚಿ ನನನ ಅಂತರ ನಾಲಿಗೆಯಿಂದ ನಿನನಲೆ ಅತಯುತಸಾಹದಿಂದ ಈ ರೀತಿ ಬಿನನವಿಸುತೆಡೆದೇನೆ. ಓ ದೇವರೇ, ನನನ ದೇವರೇ! ನಿನನನನು ಆರಾಧಿಸುವಂತೆ ನನಗೆ ಸಹಾಯನೇಡು. ನಿನನ ಸೇವೆಗೈಯುವಂತೆ ನನನ ಟೊಂಕವನು ಭಡರಪಡೆಸು; ನಿನಗಾಗಿ ನನನ ಸೇವೆಯಲೆ ನಿನನ ಅನುಗರಹದ ನೆರಮ ನೇಡು; ನಿನಗೆ ವೆಧೇಯನಾಗೆರುವಲೆ ನಾನು ದೃಢನಾಗಿರುವಂತೆ ನನಗೆ ಕಷಟಗಳನನೊದಗಿಸು; ನನನ ಮೇಲೆ ನಿನನ ಉದಾತತ ಔದಾರೆಯವನನು ಉಕೆಕೆ ಹರಿಯುವಂತೆ ಎಸಗು. ನಿನನ ಪರೋಮಪೂರಿತ ದಯಾದೃಷ್ಟಿಯನನು ನನನತತ ಬೀರು ಹಾಗೂ ನಿನನ ಕೃಪಾಸಾಗರದಲೆ ನನನನನು ಮುಳುಗಿಸು. ನಿನನ ಧರಮದಲೆ ನನನ ಸವಾಮನೇಷೆಯ ಬಗೆಗೆ ನಾನು ದೃಢನಾಗಿರುವಂತೆ ಅನುಗರಹೆಸು. ನೆಶಿಚಯತೆ ಹಾಗೂ ಭರವಸೆಯ ಪೂರಣ ಪರಮಾಣವನನು ನನನ ಮೇಲೆ ಕರುಣಿಸು, ಆದರೆಂದ ನಾನು ಈ ಪರಪಂಚದಿಂದ ಸಂಪೂರಣವಾಗಿ ಮುಕತನಾಗಬಹುದು, ನಿನನ ಮುಖಾರವೆಂದದೆಡೆ ನನನ ಪೂರಣ ಭಕತಿಯ ಮುಖವನನು ತಿರುಗಿಸಬಹುದು, ಸಾಕಷಯ ಮತತು ಪುರಾವೆಗಳ ನೆರಬಂಧಿತ ಶಕತಿಯಿಂದ ಬಲಯುತಗೊಳೆಬಹುದು, ಹಾಗೂ ಭವಯತೆ ಮತತು ಬಲದೆಂದೊಡಗೂಡಿ ಭೂಲೋಕ ಮತತು ಸವರಗದ ಪರತಿಯೊಂದು ಪರದೇಶವನನು ಮೇರೆ ಹೋಗಬಹುದು. ಸತಯವಾಗಿಯೂ ನೇನು ಕೃಪಾಳುಮೂ, ಸರವ ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪರಭುವೇ! ಇವರು ಹುತಾತಮರ ಜೊತೆಗಿದೆದು ಬದುಕುಳೆದ, ಪವಿತರ ಆತಮಗಳ ಒಡನಾಡೆಗಳು. ಅವರು ಒಂದೊಂದು ಯಾತನೆಯನನೂ ಸಹಿಸಿದೆದರಲದೆ ಘೋರ ಅನೆಯಾಯವನನು ಎದುರಿಸುವಲೆ ಸಹನೆಯನನು ಪರದರಶಿಸಿದೆದರು. ಅವರು ಸಕಲ ಸೌಕರೆಯ ಹಾಗೂ ಸಮೃದ್ಧಿಯನನು ಪರಿತೆಯಜಿಸಿರುವರು. ನಿನನ ಪರೀತಿಯ ಮಾರಗದಲೆ ದಾರುಣ ವೇದನೆ ಮತತು ವೆಪತತುಗಳಿಗೆ ಸವಇಚ್ಛೆಯಿಂದ ಒಳಪಡಿಸಿರುವರು, ನಿನನ ನೇರವಾದ ಪಥದಲೆ ಅವರು ದೃಢವಾಗಿ ನಡೆಯುತತೆರುಮದರೆಂದ ಅವರೆನನೂ ಶತರುಗಳ ಬಿಗೆ ಹೆಡಿತದಲೆ ಬಂಧಿಯಾಗಿದೆದು. ಸತವಾದ ಭಯಂಕರ ಯಾತನೆಗೊಳಪಟಿಟು ಹೆಂಸಿಸಲಪಟಿಟಿರುವರು. ಅವರಿಗೆ ನೆರಮ ನೇಡುವವರೆಯಾರು ಇಲಲ. ಅವರ ಮೆತ್ಯತವ ಬಯಸುವವರೆಯಾರೂ ಇಲಲ. ತುಚ್ಛ ಮತತು ಅಧರಮೆಗಳಲಲದೆ ಅವರೊಡನೆ ಬೆರೆಯಲು ಮತತು ಸಮರಸದೆಂದೆರಲು ಯಾರೊಬಬರೂ ಇಲಲ. ಓ ಪರಭುವೇ! ಈ ಆತಮಗಳು ಈ ಪರಾಪಂಚಿಕ ಜೀವನದಲೆ ಕಹೆಯಾದ ವಯಧಿಯನನು ಸವಿದಿರುವರು ಮತತು ನಿನನ ಸವರಗೇಯ ಸಾಮರಾಜಯವನನು ಸೇರುವ ತವಕದಲೆ, ನಿನನ ಮುಖಾರವೆಂದದ ಕಂಗೊಳಿಸುವ ಸೌಂದರೆಯದ ಪರೀತಿಯ ಕುರುಹಾಗಿ, ಪೇಡಕರು ಅವರ ಮೇಲೆ ಹೇರೆದ ಭೇಭತಸ ಅಪಮಾನವನನು ಅವರು ಸಹಿಸಿರುವರು. ಓ ಪರಭುವೇ! ಅವರ ಕಿವಿಗಳನನು ದೈವೇ ನೆರವಿನ ಹಾಗೂ ಶೀಘರ ವೆಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕತಿಯಿಂದ ಅಧಿಕಾರ ಚಲಾಯಿಸುವವರ ಹೆಂಸಿಯಿಂದ ಅವರನನು ಮುಕತಗೊಳಿಸು. ಅಧರಮೆಗಳ ಕೈಗಳನನು ತಡೆಹೆಡಿ, ಈ ಆತಮಗಳನನು ಅನಾಗರಿಕ ಕರೂರಿಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನಿನನ ಮೇಲಿನ ಪರೀತಿಯಿಂದ ಅವರು ಮರುಳಾಗಿರುವರು, ನಿನನ ಪವಿತರತೆಯ ರಹಸೆಯಗಳನನು ಒಪೆಪೆಕೊಂಡಿರುವವರಾಗಿ, ನಿನನ ದೇವರದಲೆ ವಿನೇತರಾಗಿ ನಿಂತಿರುವರು ಹಾಗೂ ನಿನನ ಪರಮೋತಮ ಆವರಣವನನು ಸೇರೆದವರಾಗಿರುವರು. ಓ ಪರಭುವೇ! ನವ ಚೈತನೆಯದೆಂದ ಅವರನನು ಉದಾರವಾಗಿ ಬಲಪಡೆಸು; ರಾತರಿಯ ಮಜಬು ಕತತಲೆನಲೆ ನಿನನ ಅದೆಭುತವಾದ ಪುರಾವೆಗಳನನೂ ವೇಕಷಿಸುವಂತೆ ಮಾಡಲು ಅವರ ಕಣಿಣುಗಳನನು ಪರಜವಲೆಸು; ಸನಾತನ ರಹಸೆಯಗಳಿಂದ ತುಂಬಿದ ನಿನನ ಸಾಮರಾಜಯದಲೆ ಸಮೃದ್ಧವಾಗಿರುವ ಎಲಲಾ ಒಳೆಯದನನು ಅವರಿಗಾಗಿ ಗೊತತುಪಡೆಸು; ಎಲಲಾ ಪರದೇಶಗಳ ಮೇಲೂ ದೇದೇಷೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರಿತ ಸಮೃದ್ಧ ವ್ಯಕಷಗಳಂತೆಯೂ ಹಾಗೂ ಮುಂಜಾವಿನ ತಂಗಾಳಿಯಲೆ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನಿಜವಾಗಿಯೂ, ನೇನು ಉದಾರಿಯೂ, ಪರಬಲನೂ, ಸರವಶಕತನೂ, ಅನಿರಬಂಧಿತನೂ, ಆಗಿರುವೆ. ಪರೀತೆ ಹಾಗೂ ಸುಕೋಮಲ ಕರುಣಿಯ, ಸರವ ವೈಭವಶಾಲೆ, ಸರವದಾ ಕಷಮಾಶೀಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, es, eu, fa, fi, ht, id, is, ky, ml, nl, no, pt, ro, sk, sq

Short Obligatory Prayer

BH11209

*ರವರು ಚಿಕಿತ್ಸಕ ಮಧ್ಯಮ ಮತು ದೇಶಭಾವೆಂಬ ಮೂರು ಅನಿವಾರ್ಯ ಪರಾರ್ಥನೆಗಳನ್ನು ಅನುಗೃಹಿಸಿರುವರು.
ಇವುಗಳಲ್ಲಿ ಯಾವುದಾದರೊಂದನ್ನೂ ಅಯ್ಯದುಕೊಂಡರೆ ನಾಮ ನಮಮ ಕರತವಯವನು ಪಾಲಿಸಿದಂತಾಗುವುದು)
ಚಿಕಿತ್ಸಕ ಅನಿವಾರ್ಯ ಪರಾರ್ಥನೆ

*(ಪರತೆ ದಿನ ಮಧ್ಯಾಹ್ನ 12 ಗಂಟೆಯಿಂದ ಸೂರ್ಯಾಸ್ತದೊಳಗೆ ಒಂದು ಬಾರಿ ಕಡೆಡಾಯವಾಗಿ ಪರಿಸಲೇಬೇಕಾದ
ಚಿಕಿತ್ಸಕ ಅನಿವಾರ್ಯ ಪರಾರ್ಥನೆ)

ಓ ನನನ ಪರಮಾತ್ಮನೇ, ನಿನನನ ಅರಿಯಲು ಹಾಗೂ ಆರಾಧಿಸಲು ನನನನನು ನೀನು ಸೃಷ್ಟಿಸಿದೆ. ಅದಕ್ಕೇ ನಾನೇ
ಸಾಕಷ್ಟಿ. ನಾನು ಬಲಹೀನ, ನೀನು ಬಲಶಾಲಿ ನಾನು ಬಡವ, ನೀನು ಸಿರಿವಂತ, ಇದನನು ನಾನು ಸಾರಿ ಹೇಳುತ್ತೇನೆ.
ನೀನಲದೆ ಬೇರೆ ದೇವರೆಲ್ಲ, ಆಪತೆನಲಲಿ ನೀನೇ ರಕ್ಷಕ ಸವಯಂಪರೆಪೂರಣ.

Also in: af, am, apm, ar, az, be, bg, bi, bs, ca, chn, co, cr, cy, da, dak, de, dgz, dih, diu, el, en, eo, es, fa, fi, fj, fo, fr, fy, gil, ha, haw, ho, ht, hu, hur, hz, iba, id, ik, is, it, ja, kiw, kl, km, ksd, lb, lg, lkt, lkt, lt, lv, med, meu, mg, mh, mi, ml, moh, moh, mt, nal, naq, ne, nl, no, nv, ny, oj, oj, pap, pl, pot, pt, ro, ru, se, shs, sk, sne, sq, srn, sv, sw, ta, te, th, thp, tl, tpi, tvl, ur

Spiritual Assembly

AB04620

*(ಅಧ್ಯಾತ್ಮಿಕ ಸಭೆ ಮುಕ್ತಾಯಗೊಳಿಸುವ ಸಮಯದಲಿ ಮಾಡತಕಕ ಪರಾರ್ಥನೆ ಹೇಗೆ) ಓ ದೇವರೇ! ಓ ದೇವರೇ!
ನಿನನಲಲಿ ವೆಶವಾಸವನೆನಿಟಿಟು, ನಿನನ ಸೂಚನೆಗಳನ್ನು ನಂಬಿ, ನಿನನ ಉಪದೇಶಗಳಲಿ ದೃಢತೆ ತೋರಿ,
ನಿನನತತ ಆಕರಷಕರಾಗಿ, ನಿನನ ಪರೀತಿಯ ಜವಾಲಿಯ ಬೆಳಕಿನಿಂದ ತೃಪ್ತರಾಗಿ, ನಿನನ ಕಾರ್ಯದಲಿ ಪರಾಮಾಣಿಕ
ಭಾವನೆಯುಗಳವರಾಗಿ, ನಿನನ ಶರಡಧಾಸಕತಿಯ ಸೇವಕರಾಗಿ, ನಿನನ ಧಾರ್ಮಿಕ ತತವಗಳನ್ನು ಪರಚಾರಗೊಳಿಸಲು
ಸನನಡಧರಾಗಿ, ನಿನನ ಮೂರತಿಯ ಆರಾಧಕರಾಗಿ, ಪರೀತೆ ತೋರಿಸುವವರಲಿ ನಮರರಾಗಿ, ಅವಿಚ್ಚಿನನ ಭಕತರಾಗಿ,
ನಿನನ ಅಭಿಮಾನಕೆ ಪಾತರರಾದವರ ಸೇವೆ ಸಲಿಸಲು ಕಾತುರರಾಗಿ ಇರುವ ಈ ಸಭೆಯವರತತ ನಿನನ ಕೃಪಾಕಟಿಕೆಷ
ಬೀರುವವನಾಗು. ಅಗೋಚರರಾದ ನಿನನ ಬೆಂಬಲಕಾರರೊಡನೆ ನಮಗೆ ನೆರವಾಗು. ನಿನನ ಸೇವೆಗೋಷಕರ ನಮಮ
ದೇಹದಲಿ ಶಕತಿಯನು ಬಲಪಡಿಸು. ನಿನಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನಾಗಿ ಮಾಡು. ನಿನನೊಡನೆ
ಸಂಭಾಷಣೆ ನಡೆಸುವಂತೆ ಒಲಿಸು. ಓ ನಮಮ ಪರಭುವೇ! ನಾಮ ದುಶಬಲರು, ನೀನಾದರೋ ಪರಮಶಕತ, ಬಲಾಡಿಯ,
ನಾಮ ಮಾನವರು ನೀನಾದರೋ ಜೀವಗೊಳಿಸುವ ಮಹಾನೆ ಪಯಕತೆ ನಾಮ ಬೇಡುವವರು, ನೀನು ಕಾಪಾಡುವವ ಹಾಗೂ
ಪರಭಾವಶಾಲಿ. ಓ ನಮಮ ಪರಭುವೇ! ನಿನನ ದಿವಿಯ ಮುಖಾರವಿಂದದ ಕಡೆಗೆ ನಮಮ ದೃಷ್ಟಿ ಹೊರಳುವಂತೆ ಕೃಪೆ
ಮಾಡು. ದೈವದತತ ಸಹಾಯದಿಂದ ಅನನ ನೀಡು. ನಿನನ ಉನತ ದೇವದೂತರ ಮೂಲಕ ಸಹಾಯವೆಸಗು. ಅಭಾ
ಸಾಮರಾಜ್ಯದ ಪವಿತರಾತ್ಮಗಳಿಂದ ನಮಮನು ಸೆಧಿರಗೊಳಿಸು. ನಿಜಕೂ ನೀನು ದಯಾನಿಧಿ, ಕರುಣಾಕರ,
ಅತಯಂತ ಉದಾರಿ, ಕಷಮೆ ನೀಡುವವ ಹಾಗೂ ಮಹಿಮಾನಿವಿತ.

Also in: af, az, bg, bs, ca, da, de, el, en, es, fi, fr, ht, hu, hy, iba, is, kl, lg, lv, mg, nl, ny, pl, pt, ru, sk, sm, sv, tl, tvl, uk, zh-Hans

Spiritual Growth

BH07426FOO

ಓ ನನನ ಪರಭುವೇ! ನಿನನ ಸೌಂದರಿಯವನು ನನನ ಆಹಾರವನನಾಗಿಯೂ, ನಿನನ ಸಾಸನಿಧಿಯವನು ನನನ
ಪಾನೀಯವನನಾಗಿಯೂ, ನಿನನ ಗುಣಾಗಾನವನು ನನನ ಕೃತಿಯನನಾಗಿಯೂ, ನಿನನ ಸಮರಣಿಯನು ನನನ
ಸಂಗಾತಿಯನನಾಗಿಯೂ, ನಿನನ ಸಾಮರಾಜ್ಯದ ಶಕತಿಯನು ನನನ ನೆರವನನಾಗಿಯೂ, ನಿನನ ವಾಸಸೆಥಳವನು
ನನನ ಮನಿಯನನಾಗಿಯೂ ಹಾಗೂ ನನನ ವಾಸಸೆಥಳವನು ನಿನನಿಂದ ಮರೆಮಾಡಿಕೊಂಡಿರುವವರ ಮೇಲೆ ನೀನು
ಹೇರಿರುವ ನಿರಬಂಧಗಳಿಂದ ಶುದ್ಧೀಕರಿಸಿದ ಪೀಠವನನಾಗಿಯೂ ಮಾಡು. ನೀನು ನಿಜವಾಗಿಯೂ ಸರವಶಕತ,

ಮಹಿಮಾನವಿತ, ಅತಿ ಪರಾಕರಮಶಾಲಿಯಾಗಿರುವೆ.

Also in: af, ar, az, bg, bn, bs, cy, da, de, el, en, eo, es, et, eu, fr, ht, hy, id, is, it, kl, lb, mg, ml, mn, mt, nl, pl, pt, ro, sl, sne, sq, tl, zh-Hant

AB11281

ಷರಭುವೇ, ಓ ನನನ ಷರಭುವೇ, ನನನ ಷರೇಮದಿಂದ ಹೊತತಿಸಿದ ಜಯೋತೆ, ನನನ ದಯೆಯೆಂಬ ಮರದಲಿ ಎಡೆದ ಉರಿಯಿಂದ ದೇವೇಷಯಮಾನವಾಗಿ ಷರಜವಲಿಸಿದೆ. ಓ ಷರಭುವೇ, ನನನ ಸಿನಾಯ ಘೋಷಣಿಯಿಂದ ಹೊತತಿದ ಬೆಂಕಿಯ ಜವಾಲಿ ಹಾಗೂ ಶಾಖಮ ಅಧಿಕಗೊಳಲಿ. ಸತಯವಾಗಿ ನೇನು ದೃಢೀಕರಿಸ ತಕಕವ, ಸಹಾಯಕ, ಸುಶಕತ, ಉದಾರಿ ಮತತು ಷರೇತೆಗೆ ಅರಹ.

Also in: af, az, bg, bs, ca, da, de, el, en, es, fr, ht, is, it, ja, lb, lv, mg, mi, mn, ms, ms, mt, ne, nl, no, pl, pt, ro, ru, sm, tl, tpi, tvl, zh-Hans, zh-Hant

BH08944

ಹೇಳು: ಓ ದೇವರೇ, ನನನ ದೇವರೇ, ನನನ ಶಿರಸಸನನು ನೆಯಾಯದ ಕೆರೇಟದಿಂದ ಅಲಂಕರಿಸು. ಸರವ ಸಮತೆಯ ಭೂಷಣದಿಂದ ನನನ ಹೃದಯ ದೇಗುಲವನನು ಸಿಂಗರಿಸು. ಸತಯವಾಗಿಯೂ, ನೇನೇ ಎಲಲ ಕಾಣಿಕೆಗಳ ಮತತು ಔದಾರಿಯಗಳ ಒಡೆಯನಾಗಿದೇಯೇ. ಓ ಪರಮಾತಮ, ನವಚೇತನವನನುಂಟುಮಾಡು ನನನ ಆತಮವನನು ಸಂತಸಗೊಳಿಸು, ಹೃದಯವನನು ಪರಿಶುದ್ಧವಾಗಿಸು. ನನನ ಅಂತಃಶಕತಿಯನನು ಉಜವಲಿಸು. ನನನ ಸಮಸತ ವೆಚಾರಗಳನನು ನನನ ಕೈಯಲಿರೆಸಿರುವೆ. ನೇನೇ ನನನ ಮಾರಗದರಶಕ, ಆಶರಯದಾತ, ಇನನಂದೆಗೂ ನಾನು ದುಃಖಿಸುಮದೆಲಲ. ಸಂಕಟಪಡುಮದೆಲಲ ನಾನೊಬಿಬ ಸುಖಿ ಹಾಗೂ ಆನಂದಮಯ ಜೀವಿ. ಓ ದೇವರೇ, ಇನನು ನನಗೆ ಕಳವಳದ ಭಾರವೆಲಲ. ಅದಾವ ತೊಂದರೆಯೂ ಪೇಡಿಸದು ಜೀವಿತದ ಯಾವ ಅಹಿತ ವೆಚಾರವನನೂ ಯೋಚಿಸದೆವೆ. ಕರುಣಾಶಾಲಿಯೇ, ನಾನು ನನಗೆಷೆಟು ಸಖನಾಗಿರುವೆನೋ, ಅದಕಕಿಂತಲೂ ಅತಿಶಯವಾಗಿ ನೇನು ನನಗೆ ಸಖನಾಗಿರುವೆ ಷರಭುವೇ, ನಾನು ನನಗೆ ಅನನಯ ಶರಣಾಗಿಬಿಟಿಟಿದೇನೇ.

Also in: eo, fi, hi, hr, hu, hu, ky, ms, ne, pt, pt, pt, tpi, vi

AB00128

“ಓ ಕರುಣಾಕರನ ಸೇವಕಿಯರೇ! ಮಕಕಳನನು ಶೈಶವಾವಸೆಥೆಯಿಂದಲೇ ತರಬೇತಿಗೊಳಿಸುಮದು ನಿಮಗೆ ಅಗತಯವಿದೆ! . . . ಮತತಿದರಲಿ ಯಾಮದೇ ರೇತಿಯ ಸಡಲತೆಗೆ ಅನುಮತಿಯೇ ಇಲಲ.”

Also in: az, bg, ja, ko, ko, lv, mn, ta, zh-Hans, zh-Hans, zh-Hant

AB00364

ಓ ಕರುಣಿಯ ಷರಭುವೇ, ಇವರೆಲಲ ನನನ ಸೇವಕರು, ನನನ ಉದಾರತೆ ಹಾಗೂ ಆಶೇವಾದಕಕಾಗಿ ಕಾದು ಕುಳಿತಿರುವರು ಇಲಲಿ, ದೇವರೇ, ನನನ ಏಕಮಾತರ ಸವರೂಪದ ಸೂಚನೆಯನನು ಆಧಾರಗೊಳಿಸು. ಈ ಮಾನವರಲಿ ಅಡಗಿರುವ ಹಾಗೂ ಅಗೋಚರವಾಗಿರುವಂತೆ, ಮಾಡಿರುವ ಸಡಗುಣಗಳನನು ಸಾಕಷಾತಕರಿಸು ಹಾಗೂ ಷರಕಟಿಸು. ದೇವರೇ, ನಾಮ ಗೆಡಗಳಂತೆ, ನನನ ಉದಾರತೆ ಮಳೆಯಂತೆ, ನನನ ಔದಾರಿಯದ ಆಸರೆಯಿಂದ ಈ ಗೆಡಗಳು ಬೆಳೆದು ಷರಫುಲಿತವಾಗುವಂತೆ ಮಾಡು. ನಾವೆಲಲ ನನನ ಆಜಿಗಾಪಾಲಕರು. ಈ ಇಹ ಷರಪಂಚದ ಬದುಕಿನ ಸಂಕೋಲಿಗಳಿಂದ ನಮಮನನು ಪಾರುಗಾಣಿಸು. ನಾಮ ಅಜಿಗಾನಿಗಳು; ಬುಡೆಥಿವಂತರನನಾಗಿ ಮಾಡು. ನಾಮ ಸತತವರು, ಷರಾಣಭಿಕೆಷೆ ನೇಡು. ನಾಮ ಇಚೆಫಾಪರರು, ಸೆಫೂರತೆ ತುಂಬು, ನಾಮ ನಿರಾವಲಂಬಿಗಳು, ನನನ ರಹಸೆಯದ ಆಪೆತರನನಾಗಿ ಮಾಡು ನಮಮನನು ನಾಮ ಅಗತಯಮಳೆವರು, ನನನ ಅಪಾರ ಸಂಪತತಿನಿಂದ ನಮಮನನು ಸಿರೆವಂತರನನಾಗಿ ಮಾಡಿ ಅನುಗರಹಿಸು. ಭಗವಂತನೇ, ನಮಮಲಿ ಚೇತನವನನು ತುಂಬು, ದೃಢಿಯನನು ನೇಡು, ಆಲಿಸುವಂತೆ ಮಾಡು. ಜೀವಿತದ ರಹಸೆಯಗಳ ಪರಿಚಯಗೊಳಿಸು. ಇದರಿಂದ ನನನ ಮಹಿಮೆಯ ಗುಟಿಟು ನಮಗೆ ಗರಹೆಕೆಯಾಗಿ ನಾಮ ನನನ ಶರೇಷೆರತೆಯನನು ಒಪೆಪೆಕೊಳಲುವಂತೆ ಮಾಡು, ಷರತೆ ಔದಾರಿಯಮೂ ನನನಿಂದ ಉತಪತತೆ, ಷರತೆ ಅನುಗರಹಮೂ ನನನದೇ, ನೇನು ಪರಾಕರಮೆ ಶಕತವಂತ, ದಾನಿ, ಘನ

ಉದಾರಿ.

*“ಸಭೆಯ ಸೆಫಾಳದಲಿ ಯಾವಾಗಲಾದರೂ ಜನ ಸಮೂಹಮ ಒಂದು ಸೇರಿ, ದೇವರ ಸೆತುತಿಯಲಿ ನೆರತರಾಗಿರುಮದೋ, ಹಾಗೂ ದೇವರ ರಹಸೆಯಗಳ ಬಗೆಗೆ ಪರಸಪರ ಮಾತನಾಡುಮದೋ, ನೆಸೆಸಂಶಯವಾಗಿ ಪವಿತರ ಆತಮದ ಮಂದಾನಿಲಮ ಅವರ ಮೇಲೆ ಶಾಂತವಾಗಿ ಬೀಸುಮದು ಮತತು ಪೆರತಿಯೊಬ್ಬರೂ ಅದರಲಿ ಒಂದು ಪಾಲನೆನು ಪಡೆಯುವರು.”

Also in: bn, ha, iba, lo, ms, ne

Steadfastness

AB00001FIR

ಓ ಪೆರಭುವೇ, ನನೆನ ದೇವರೇ! ನೆನೆನನು ಪೆರೇತಿಸುವವರಲಿ ನೆನೆನ ಬಗೆಗೆ, ವೆಶೆವಾಸ ದೃಢವಾಗಿರುವಂತೆ ಸಹಾಯವೆಸುಗು. ಅಷೆಟು ಮಾತೆರವಲಿ ನೆನೆನ ಮಾರೆಗವನೆನು ಅನುಸರಿಸುವಂತೆ, ನೆನೆನ ಕಾರೆಯದಲಿ ನೆನೆನೆಯೆಂದಿರುವಂತೆ ಅನುಗರಹೆಸು. ಸೆವಾರಥ ಹಾಗೂ ಮೋಹಪಾಶಗಳ ಹೊಡೆತವನೆನು ಎದುರಿಸಲು ಸೆಢ್ಢೆಯ ನೇಡು. ಭಗವಂತನ ದೆವೆಯ ಮಾರೆಗದರಶನವನೆನು ಹೆಡೆದು ಸಾಗಲು ಒತತಾಸೆ ಕರುಣಿಸು, ನೇನು ಅತಿ ಬಲಶಾಲೆ, ಕರುಣಾಳು, ಸೆವಯಂಪೂರಣದಾತ, ದಯಾದೆರೆರಹ್ಯದಯ, ಸರೇವಶಕೆತ, ಅತುಲ ಉದಾರಿ.

Also in: af, az, be, bg, bs, ca, ch, cy, da, de, el, en, eo, es, fa, fr, fy, ho, hr, ht, hu, id, is, it, kl, km, lb, lg, lv, ml, nl, pl, pt, ro, ru, sk, sm, sq, sv, sw, te, tl, vi

Tablets of Visitation

BH02307

*(ಈಗ ಶಾಸನವನೆನು ಬಾಜಿ ಹಾಗೂ Baha'u'llah ರವರ ಪವಿತರ ಸಮಾಧಿಗಳ ಬಳಿ ಪರೆಸಲಾಗುತದೆ. ಆಗಾಗೆ ಅವರ ಜಯಂತೆಗಳ ಸೆಮರಣೋತಸವದಲಿ ಇದನೆನು ಉಪಯೋಗಿಸಲಾಗುತದೆ.) ಓ ಮಹಾವೈಭವದ ಅವತಾರವೇ ಮತತು ಚಿರಂತನತೆಯ ದೊರೆಯೇ ಹಾಗೂ ಭೂಮೆ ಮತತು ಸೆವರಗದಲಿರುವವರೆಲಲರ ಪೆರಭುವೇ, ನೆನೆನ ಪರಮ ಶೆರೇಷೆರ ಆತಮದೆಂದಲೇ ಉದಯೆಸಿರುವ ಪೆರಶಂಸೆ ಹಾಗೂ ನೆನೆನ ಪೆರಕಾಶಮಾನವಾದ ಸೌಂದರೆಯದೆಂದ ಕಂಗೊಳಿಸಿರುವ ವೈಭವಮ ನೆನೆನ ಮೇಲಿರಲಿ! ನೆನೆನಿಂದಲೇ ದೇವರ ಪೆರಭುತವ ಮತತು ಆತನ ಸಾಮರಾಜಿಯ, ಹಾಗೂ ದೇವರ ಭವೆಯತೆ ಮತತು ಆತನ ಗಾಂಭೀರೆಯ ಪೆರಕಟಗೊಂಡಿರುವವೆಂದೂ, ಹಾಗೂ ನೆನೆನ ಬದಲಾಯೆಸಲಾಗದ ಶಾಸನದ ಸೆವರಗದಲಿ ಪುರಾತನ ವೈಭವದ ದಿನ ನಕಷತರಗಳು ತಮಮ ಕಾಂತಿಯನೆನು ಪಸರೆಸಿವೆಯೆಂದೂ ಹಾಗೂ ಅದೃಶೆಯ ಸೌಂದರೆಯಮ ಸೃಷೆಟಿಯ ದೆಗಂತದ ಮೇಲೆ ಪೆರಕಾಶೆಸಿರುವದೆಂದೂ ನಾನು ಸಾಕಷೆ ನುಡಿಯುತತೇನೆ. ಅದೂ ಅಲಲದೆ, ನೆನೆನ ಲೇಖನೆಯ ಕೇವಲ ಒಂದು ಚಲನೆ ಮಾತೆರದೆಂದ ನೆನೆನಾಜ್ಞೆಯಾದ 'ನೇನೆರು' ಜಾರಿಗೆ ಬಂದಿರುವುದಕಕೂ ಮತತು ದೇವರ ನೆಗೂಢ ರಹಸೆಯಮ ಪೆರಕಟಗೊಂಡಿರುವುದಕಕೂ; ಮತತು ಎಲಲಾ ಸೃಷೆಟಿಗಳು ಅಸೆತೆತವಕೆಕೆ ಬರುವಂತೆ ಕರೆ ನೇಡಿರುವುದಕಕೂ ಹಾಗೂ ಎಲಲಾ ಪೆರಕಟಣಿಗಳನೆನು ಭೂಮೆಯ ಮೇಲೆ ಕಳುಹೆಸಲಾಗಿದೆದಕೂ ನಾನು ಸಾಕಷೆ ನುಡಿಯುತತೇನೆ.

ಇಷೆಟೂ ಅಲಲದೆ, ನೆನೆನ ಸೌಂದರೆಯದೆಂದಲೇ ಪೂಜೆಸಲಪಟಿಟವನ ಸೌಂದರೆಯಮ ಅನಾವರಣವಾಯೆತೆಂದೂ, ನೆನೆನ ಮುಖದೆಂದಲೇ ಅಪೇಕಷೆಸಲಪಟಿಟವನ ಮುಖಾರವೆಂದಮ ಶೋಭಿತಗೊಂಡೆತೆಂದೂ, ಹಾಗೂ ಸೃಷೆಟಿಗಳ ಮಥೆಯೆ, ನೆನೆನ ಭಕತರು ವೈಭವದ ಶೆಖರಕೆಕೇರುವ ಹಾಗೂ ದೈವ ಪೆರತೆಭಟಕರು ಪಾತಾಳಕೆಕೆಳೆಯುವ ನೆರಣೆಯಮ ನೆನೆನ ಒಂದು ನುಡಿಯ ಮೂಲಕ ಆಯೆತೆಂಬುದಕಕೂ ನಾನೇ ಸಾಕಷೆಯಾಗಿದೆದೇನೆ. ಯಾರು ನೆನೆನನೆನು ಅರೆತೆಡೆದಾನೋ ಅವನು ದೇವರನೆನು ಅರೆತೆಡೆದಾನೆ, ಹಾಗೂ ಸಾನೆನೆಧೆಯವನೆನು ಪಡೆದೆಡೆದಾನೆ, ಎಂಬುದಕಕೆ ನಾನೇ ಸಾಕಷೆ. ಆಡೆದೆಂದ, ಯಾರು ನೆನೆನಲಿ ಮತತು ನೆನೆನ ಚೆಹನೆಗಳಲಿ ವೆಶೆವಾಸವೆಟಿಟಿರುವನೋ, ಹಾಗೂ ನೆನೆನ ಸಾರವಭೌಮತವದ ಮುಂದೆ ವೆನೇತನಾಗಿರುವನೋ, ನೆನೆನನೆನು ಭೇಟಿ ಮಾಡುವ ಗೌರವವನೆನು ಪಡೆದೆರುವನೋ,

ಹಾಗೂ ನೆನನ ಇಚ್ಛೆಯ ಆನಂದವನನು ಪಡೆದಿರುವನೋ, ಹಾಗೂ ನೆನನ ಪರದಕಷಣೆ ಮಾಡಿರುವನೋ, ಮತತು ನೆನನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನಯತೆಯೇ ಮಹಾನ್, ಯಾರು ನೆನನನನು ಉಲಂಘಿಸಿರುವನೋ, ನೆನನನನು ಅಲಗಳೆದಿರುವನೋ, ನೆನನ ಚಿಹನೆಗಳನನು ನಿರಾಕರಿಸಿರುವನೋ, ನೆನನ ಪರಭುತವನನು ವೆರೋಧಿಸಿರುವನೋ, ನೆನನ ವೆರುಡೆಧಿ ಎಡೆದಿರುವನೋ, ನೆನನ ಮುಖಾರವ್ಯಂದದೆದುರು ಅಹಂಕಾರವನನು ತೋರಪಡಿಸಿರುವನೋ, ನೆನನ ಸಾಕಷಯಾಧಾರಗಳನನು ಖಂಡಿಸಿರುವನೋ, ನೆನನ ಶಾಸನ ಮತತು ನೆನನ ಸಾಮ್ರಾಜ್ಯದಿಂದ ದೂರ ಸರಿದಿರುವನೋ, ನೆನನ ಪವಿತರ ಶಾಸನಗಳಲೆ ನೆನನ ಆಜ್ಞೆಯ ಬೆರಳುಗಳಿಂದ ಕೊರೆಯಲಪಟಟ ದ್ಯವಪರತಿಭಟಕರಲೆ ಯಾರ ಹೆಸರು ಎಣಿಸಲಪಟಟಿದೆಯೋ ಅಂಧವರೆಗೆ ಸಂಕಟಗಳು ಬರಲೆ. ಓ ನನನ ದೇವರೇ ಮತತು ನನನ ಪರಿಯತಮನೇ, ನೆನನ ಕರುಣಿಯ ಬಲಗೈಯಿಂದ ಮತತು ನೆನನ ಪರೇಮಪೂರತ ದಯೆಯಿಂದ ನೆನನ ಅನುಗರಹಗಳ ಉಸಿರಿನ ತಂಗಾಳಿಯನನು ನನನ ಮೇಲೆ ಹರೆಸು ಅದರಿಂದ ಅಮ ನನನನನು ನನನಿಂದ ಮತತು ಈ ಲೋಕದಿಂದ ದೂರ ಮಾಡಿ ನೆನನ ಸಾಮೇಷಯ ಹಾಗೂ ನೆನನ ಸಾನೆನಿಧಿಯದ ಆಸೆಧಾನಗಳೆಡೆ ಕರೆದೊಯೆಯಲೆ, ನೆನನಿಚ್ಛೆಯಂತೆಯೇ ಮಾಡುವ ಸಾಮಥರೆಯಮಳವನು ನೇನೇ. ನಿಜವಾಗಿಯೂ, ನೇನು ಎಲಲಾ ವಸೆತುಗಳ ಮೇಲೂ ಶರೇಷರನಾಗಿದೆದೇಯೇ. ದೇವರ ಸಮರಣೆ, ಆತನ ಪರಶಂಸೆ, ದೇವರ ಜಯೋತೆ ಹಾಗೂ ಆತನ ಭವೆಯತೆಯು ಆತನ ಸೌಂದರೆಯನಾಗಿರುವ ನೆನನ ಮೇಲೆರಲೆ! ಸೃಷ್ಠಿಯ ಕಣಣುಗಳು ದಜಬಾಳಿಕೆಗೋಪಟಟ ನೆನನಂಧವನನು ಎಂದೂ ನೋಡೆರಲೆಕೆಕೆಲ ಎಂಬುದಕಕೆ ನಾನೇ ಸಾಕಶೆ. ನೆನನ ಬಾಳಿನ ಎಲಲಾ ದಿನಗಳಲಲೂ ನೇನು ಯಾತನೆಗಳ ಸಾಗರದ ತರದಲೆ ಮುಳುಗಿದೆ. ಒಂದು ಸಮಯದಲೆ ನೇನು ನೆನನ ಶತರುಗಳ ಖಡಗಗಳಿಂದ ಬೆದರೆಸಲಪಟಟಿದೆ. ಇಷಟೆಲಲಾ ಆದರೂ, ನೆನಗೆ ಸರವಜ್ಞ ಹಾಗೂ ಸರವಪರಜ್ಞನು ವೆಧಿಸಲಪಟಟಿರುಮದನನು ಮನುಷೆಯರೆಲಲರೂ ಆಚರಿಸುವಂತೆ ನೇನು ಆಜ್ಞೆ ಮಾಡಿರುವೆ. ನನನ ಚೈತನಯಮ ನೇನನುಭವೆಸಿದ ನೆಂದನೆಗೆ ಅಹುತಿಯಾಗಲೆ ಮತತು ನನನ ಆತಮಮ ನೇನು ಸಹಿಸಿರುವ ವೆಪತತುಗಳ ವೆಮುಕತೆಯ ಬೆಳೆಯಾಗಲೆ. ನೆನನಿಂದ ಹಾಗೂ ನೆನನ ಮುಖಾರವೆಂದದ ಪರಕಾಶದ ವ್ಯಭವದಿಂದ ಯಾರ ಮುಖಗಳು ಪರಕಾಶಿತಗೊಂಡವೋ, ಅವರಿಂದ ಹಾಗೂ ಯಾರು ನೆನನ ಪರೇತೆಗೋಸೆಕರವಾಗಿ ಅವರಿಗೆ ಆಜ್ಞಾಪಿಸಿರುಮದನನೇಲಲಾ ಆಚರಿಸುವರೋ ಅವರಿಂದ, ನೇನು ಮತತು ನೆನನ ಸೃಷ್ಠಿಗಳ ನಡುವೆ ಬಂದಿರುವ ಪರದೆಗಳನನು ತೆಗೆದುಹಾಕುವಂತೆಯೂ ಹಾಗೂ ಈ ಪರಪಂಚ ಮತತು ಮುಂದಿನ ಪರಪಂಚದ ಒಳೆಯದನನು ದಯಪಾಲಿಸೆಂದು ನಾನು ದೇವರಲೆ ಪರಾರಥಿಸುತೆತೆದೇನೆ. ನೇನು ಸತೆಯವಾಗಿಯೂ ಸರವಶಕತನೂ, ಪರಮೋತತಮನೂ, ಸಕಲ ವ್ಯಭವಪೂರತನೂ, ಸದಾ ಕಷಮಾಶೇಲನೂ, ಮಹಾಕೃಪಾಕರನೂ ಆಗಿರುವೆ. ಓ ಪರಭುವೇ, ನನನ ದೇವರೇ, ದೆವೆಯ ಕಲಪವ್ಯಕಷ ಮತತದರ ಎಲೆಗಳು, ಮತತದರ ಟೊಂಗೆಗಳು, ಮತತದರ ರೆಂಬೆಗಳು, ಮತತದರ ಕಾಂಡಗಳು, ಮತತದರ ಉಪಶಾಖೆಗಳು ನೆನನ ಮಹಾಉಪಾಧಿಗಳಿರುವ ತನಕ ಹಾಗೂ ನೆನನ ಪರಭಾವಶಾಲೆ ಗುಣಲಕಷಣಗಳಿರುವ ತನಕ ಬಾಳಲೆಂದು ಹರಸು. ಆಕರಮಣಕಾರರ ಹಾವಳೆ ಮತತು ನೆರಂಕುಶಾಧಿಕಾರಮಳಳ ಅತೆಧೇಯರಿಂದ ಅದನನು ರಕಷಿಸು. ನೇನು, ಸತೆಯವಾಗಿಯೂ, ಪರಾಕರಮಶಾಲೆಯೂ, ಮಹಾಬಲನೂ ಆಗಿರುವೆ. ನೆನನನನು ಪಡೆದ ನೆನನ ಸೇವಕರನನು ಹಾಗೂ ನೆನನ ಸೇವಕೆಯರನನು ಹರಸು, ಓ ಪರಭುವೇ ನನನ ದೇವರೇ, ಸತೆಯವಾಗಿಯೂ ನೇನು ಸರವ ಉದಾರಿ, ನೆನನ ಅನುಗರಹ ಅಪಾರ. ಸರವಕಷಮಾಶೇಲನೂ ಪರಮದಾನಿಯೂ ಆದ ನೇನಲಲದೆ ಬೇರೆ ದೇವರೆಲಲ.

* (ಟೆಹರಾನಿನ ಸಿಯಾಚಾಲ ಕಪೆಮಗುಂಡೆಯಲೆ ಬಂಧಿತ ಬಾಬಿಗಳು ಪರಿಸುತೆತೆದ ಮಂತರ: ದೇವರು ನನಗೆ ತೃಪತೆಪಡಿಸುವಷೆಟೆದಾನೆ, ನಿಶಿಚಯವಾಗಿಯೂ, ಆತನು ಸರವಸಂತ್ಯಪತದಾತನು! ವೆಶಿವಾಸವಿರುವವರು ಆತನಲೆ ವೆಶಿವಾಸವನೆನಿಡಲೆ.

Also in: az, bg, bi, bn, bs, ca, ceb, da, el, en, fa, fi, fr, gil, gl, ha, ht, hu, id, is, it, kl, mg, ml, nl, pl, pt, ro, sk, sne, sq, ta, tl, tpi, tvl, ur

AB03082

* (ಅಜ್ಞತ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರಥನೆ ಇದು. ಏಕಾಂತವಾಗಿಯೂ ಈ ಪರಾರಥನೆಯನನು ಸಲಿಸುಮದುಂಟು ಅಜ್ಞತ ಬಹಾ ಹೇಗೆ ಹೇಳಿದೆದಾರೆ: * "ಯಾರು ಈ ಪರಾರಥನೆಯನನು ನಮರತೆಯಿಂದಲು

ನೆಷಲೆಯೆಂದಲು ಸಲಿಸುವರೋ ಅವರು ಈ ಸೇವಕನ ಆತಮಕೆಕೆ ಸಂತೋಷ ಮತತು ಹರಷವನನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡೆದಂತೆಯೇ ಆದೇತು.”)

ಅವನು ಅಖಂಡ ಪುಣಿಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಣೀರು ಸುರಿಸುತತಾ ನಿನನತತ ನನನ ಕೈಗಳನನು ಜೋಡಿಸಿ, ನಿನನ ಪಾದಧೂಳಿಯೆಂದ ನನನ ಮುಖವನನು ಲೇಪಿಸಿಕೊಂಡು ಪರಾರಥಿಸಿಕೊಳ್ಳುವವನಾಗಿದೆದೇನೆ. ಸರವ ಪರಜ್ಞತೆ ಹಾಗೂ ಮಹಿಮೆಯನನು ಸತುತಿಸುತತಾ ನಿಂತಿದೆದೇನೆ. ನಿನನ ದೇವರದ ಮುಂದೆ ನಮರತೆ ಹಾಗೂ ವಿನೀತಭಾವದೆಂದ ನಿಂತಿರುವ ನಿನನ ಸೇವಕನನನು ದಯಾಮಯ ದೃಷ್ಟಿಯೆಂದ ಕಾಣು. ನಿನನ ಅನಂತ ಕಾರುಣಿಯದ ಸಾಗರದಲಲಿ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನಿನನ ಸೇವಕ. ದಾಸಯಭಾವದೆಂದ ನಿನನ ಸೆರೆಯಾಳಾಗಿ ಮೂರೆಯೆಡುತತೆದಾದಾನೆ. ನೆಷಲೆಯೆಂದ ನಿನನಲಲಿ ಪರಾರಥಿಸುತತೆದಾದಾನೆ. ನಿನನಲಲಿ ಪೂರಣ ವೆಶವಾಸವನನಿಟಿಟು, ನಿನನ ಮುಂದೆ ಕಣಣೀರು ಸುರಿಸುತತಾ ಕೋರುತತಾ ಬೇಡುತತಾ ಹೇಗೆ ನುಡಿಯುತತಾನೆ: ದೇವರೇ, ಓ ನನನ ದೈವವೇ, ನಿನಗೆ ಪರೀತಿಪಾತರರಾದವರ ಸೇವೆ ಸಲಿಸಲು ಕೃಪೆಮಾಡು. ನಿನನ ಸೇವೆಗಾಗಿ ಶಕತೆ ಬಲಪಡಿಸು. ನಿನನನನು ಗೌರವಿಸುವಲಲಿ ನನನ ದೃಷ್ಟಿಯನನು ಬೆಳಗಿಸು. ಶೋಭಾಯಮಾನವಾದ ನಿನನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸವಾರಥರಹಿತನಾಗಿರಲು ಸಹಾಯ ನೀಡು. ನಿನನ ಸವರಗ ಸದೃಶವಾದ ಪರವೇಶ ದೇವರದಲಲಿ ನೆಸವಾರಥ ಬುಡೆದೆಯೆಂದ ಇರುವಂತೆ ಅವಕಾಶ ಕಲಪಿಸು. ನಿನನ ಪವಿತರ ಪರಿಸರದಲಲಿ ಎಲಲ ವಸತುಗಳೆಂದಲು ಅಲಿತನಾಗಿರುವಂತೆ ಮಾಡು. ಸವಾಮೆಯೇ, ಸವಾರಥದೆಂದ ಅತೇತವಾದ ಬಟಿಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲಲಿ ನನನನನು ಮುಳುಗಿಸು. ನಿನನ ಪರೀತಿಪಾತರರ ಮಾರಗದಲಲಿನ ಧೂಳನನಾಗಿ ನನನನನು ಮಾಡು. ವೈಭವ ಮೇರುವಿನ ಓ ಪರಭುವೇ, ನಿನನ ವೆಶವಾಸಗಳಿಸಿದವರಿಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರಪಿಸುವಂತೆ ಒತತಾಸೆ ನೀಡು. ಈ ಪರಾರಥನೆಯೆಂದ ಉಷಃ ಕಾಲದಲಲಿ ಮತತು ರಾತರಿಯಲಲಿ ನಿನನ ಸೇವಕ ನಿನನನನು ಅರಸುತತೆದಾದಾನೆ. ಅವನ ಆಕಾಂಕಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಅನಂದದೆಂದ ಉಜಿಬುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರತಿವಂತನಾಗಿ ನಿನನ ಹಾಗೂ ನಿನನ ಸೇವಕರ ಸೇವೆ ಸಲಿಸುವಂತೆ ಎಸಗು. ನೀನು ದಾನಿ, ದಯಾಪರ ಉದಾರಿ ಘನತೆವಿತತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, en, es, et, fa, fa, fi, ht, hu, hy, iba, id, is, it, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

Teaching

AB05805SER

ಓ ನನನ ದೇವರೇ, ನಿನನ ಸೇವಕರು ನಿನನ ನುಡಿಯನನು ಉನನತೆಗೇರಿಸುವಂತೆಯೂ, ಪೆಯರಥ ಮತತು ಮೆಥೆಯವಾದಮಗಳನನು ಖಂಡಿಸುವಂತೆಯೂ, ಸತಯವನನು ಸಧಾಪಿಸುವಂತೆಯೂ, ನಿನನ ಪವಿತರ ವಚನಗಳನನು ದೂರದೂರವರೆಗೆ ಪಸರಿಸುವಂತೆಯೂ, ನಿನನ ಭವಯತೆಯನನು ಪರಕಾಶಪಡಿಸುವಂತೆಯೂ ಹಾಗೂ ಧರಮಶೇಲರ ಹೃದಯಗಳಲಲಿ ಪರಾರತಃಕಾಲದ ಬೆಳಕು ಗೋಚರಿಸುವಂತೆಯೂ ನೀನು ಸಹಾಯ ಮಾಡು. ನೀನು, ನಿಜವಾಗಿಯೂ, ಉದಾರಿಯೂ, ಕೆಷಮಾದಾತನೂ ಆಗಿರುವೆ.

Also in: az, bg, bs, ca, de, el, en, eo, gil, ha, ht, hu, iba, is, kl, ky, ky, ky, lb, lb, ml, ms, mt, ne, nl, pl, pt, ro, ru, sk, sm, sne, sne, sq, ta, ta, ta, ta, ta

AB00156LOW

.... ಮನುಷೆಯರ ಮುಂದೆ ಉಲಲಂಘನೆ ಮತತು ಪಾಪಗಳ ನಿವೇದನೆಗೆ ಅನುಮತಿಯೆಲಲ ಪಾಪಿಯು, ತನನ ಮತತು ದೇವರ ಮಥೆಯೆ, ಕೃಪಾಸಾಗರದೆಂದ ಕೃಪೆಗಾಗಿ ಮೂರೆಯೆಡಬೇಕು, ಉದಾರತೆಯ ಸವರಗದೆಂದ ಕೆಷಮೆಯಾಚಿಸಿ ಈ ರೀತಿ ಹೇಳಬೇಕು. ಓ ದೇವರೇ, ನನನ ದೇವರೇ! ಯಾರು ನಿನನ ಮಧುರವಾಣಿಗಳೆಂದ ಅತೇ ಹರಷಿತರಾಗಿ, ದೆವೆಯ ಹುತಾತಮತೆಯ ಭವಯವಾದ ಉನನತ ಸಧಾನದೆಡೆ ಧಾವಿಸಿದರೋ ಅಂತಹ ನಿನನ ನಿಜ

ಷರೋಮೆಗಳ ನೆತತರೆನ ಮೂಲಕ ನಾನು ನೆನೆನಲಲೆ ಮೂರೆಯೆಡುತೆಡೆದೋನೆ. ನೆನೆನ ಜಿಜ್ಞಾಸನದಲಲೆ ಷರತೆಷರೆಯಾಗಿರುವ ರಹಸೆಯಗಳ ಮೂಲಕ ಹಾಗೂ ನೆನೆನ ಉದಾರತೆಯ ಸಾಗರದಲಲಡಗಿರುವ ಮುತುರತನಗಳ ಮೂಲಕ ನನಗೂ ನನನ ತಂದೆ ಮತು ನನನ ತಾಯೆಗೂ ಕೆಷಮೆಯನೆನೇಡೆಂದು ನಾನು ನೆನೆನನನು ಯಾಚಿಸುತೆಡೆದೋನೆ. ಕೃಪೆಯನನು ತೋರುವವರಲಲೆ, ಸತಯವಾಗಿಯೂ, ನೇನೋ ಅತಯಂತ ದಯಾಳು ಆಗಿರುವೆ. ಸದಾ ಕೆಷಮಾಶೇಲನೂ, ಸರವ ಉದಾರಿಯೂ ಆದ ನೇನಲಲದೆ ಬೇರೆ ದೇವರೆಲಲ. ಓ ಷರಭುವೇ! ಪಾಪಗಳ ಈ ಸಾರಮ ನೆನೆನ ಕೃಪಾ ಸಾಗರದತತ ತೆರುಗಿರುವುದನೆನೂ, ಈ ದುರಬಲನು ನೆನೆನ ದೆವೆಯ ಶಕತಿಯ ರಾಜಯವನೆನರಸುಮದನೆನೂ ಹಾಗೂ ಈ ಬಡ ಜೀವಿಯು ಸವಯಂ ನೆನೆನ ಏಶವರೆಯದ ದಿನ ನಕಷತರದೆಡೆ ವಾಲಿರುವುದನೆನೂ ನೇನು ನೋಡುತೆತೆರುವೆ. ಓ ಷರಭುವೇ, ನೆನೆನ ಕರುಣಿ ಮತು ನೆನೆನ ಕೃಪೆಯೆಂದ ಅವನನನು ನಿರಾಶೆಗೊಳಿಸದಿರು ಅಥವಾ ನೆನೆನ ದಿನಗಳಲಲೆ ನೆನೆನ ಅನುಗರಹಿತ ದೆವೆಯ ದರಶನಗಳಿಂದ ಅವನನನು ಬಹಿಷಕರಿಸದಿರು, ಅಲಲದೆ ನೆನೆನ ಸವರಗ ಹಾಗೂ ನೆನೆನ ಪೃಥಿವಿಯಲಲೆ ವಾಸಿಸುತೆತೆರುವ ಸರವರಿಗೂ ನೇನು ವಿಶಾಲವಾಗಿ ತೆರೆದಿಟ್ಟಿರುವ ನೆನೆನ ಡೆವಾರದೆಂದ ಅವನನನು ಹೊರದೂಡದಿರು. ಅಕಟಕಟಾ! ನನನ ಪಾಪಗಳು ನೆನೆನ ಪವಿತರತೆಯ ಅಸಥಾನವನನು ಸಮೇಪಿಸುತೆತೆರುವುದರಿಂದ ನನನನನು ತಡೆದಿವೆ ಹಾಗೂ ನನನ ಅತೆಕರಮ ಷರವೇಶಮ ನನನನನು ನೆನೆನ ಭವೆಯವಾದ ಪೂಜಾಸಥಾನದೆಂದ ಬಹುದೂರವೆರುವಂತೆ ಮಾಡಿದೆ. ನಾನು ಮಾಡಬಾರದೆಂದು ನೇನು ನೆಷೇಧಿಸಿರುವುದನೆನು ನಾನು ಮಾಡಿರುವೆ ಹಾಗೂ ನಾನು ಲಕಷಿಸಬೇಕೆಂದು ನೇನು ವೆಧಾಯಕ ಮಾಡಿರುವುದನೆನು ನಾನು ಅಲಕಷಿಸಿರುವೆ. ನನನನನು ನೆನೆನ ಬಳಿ ಸೆಳೆಯುವಂತೆ ಮಾಡುವುದನೆನು ನೆನೆನ ಉದಾರತೆಯ ಲೇಖನೆಯೆಂದ ನನಗೆ ಬರೆದೆಡಬೇಕೆಂದೂ, ನೆನೆನ ಕೆಷಮೆ ಮತು ಮನೆನಿಸುವೆಕೆ ಹಾಗೂ ನನನ ಮಧೆಯೆ ನುಸುಳಿರುವ ನನನ ಅತೆಕರಮಣಗಳಿಂದ ನನನನನು ಶುಡಧಗೊಳಿಸೆಂದೂ ನಾಮಧೇಯಗಳ ಸಾರವಭೌಮ ಷರಭುವೆನ ಮೂಲಕ ನಾನು ನೆನೆನನನು ಷರಾರಥಿಸುವೆ. ನೆಜವಾಗಿಯೂ ನೇನೋ ಸಮರಥ, ಉದಾರಿ, ಷರಬಲನೂ, ಕೃಪಾಳುವೂ ಆದ ನೇನಲಲದೆ ಬೇರೆ ದೇವರೆಲಲ.

Also in: az, bg, bi, ca, da, el, en, es, fa, fr, ht, id, is, mg, nl, pl, pt, ro, tl

AB00189AID

ಓ ದೇವರೇ, ನನನ ದೇವರೇ ನೆನೆನ ನಂಬಿಕೆಯ ಸೇವಕರು ಷರೇತಿಯುತ ಹಾಗೂ ಕೋಮಲವಾದ ಹೃದಯಗಳನನು ಹೊಂದುವಂತೆ ನೆರವಾಗು. ಪೃಥಿವಿಯ ದೇಶಗಳಲಲೆಲಾ ದೈವೇ ಸಮೂಹದೆಂದ ಬರುತೆತೆರುವ ಮಾರಗದರಶನದ ಬೆಳಕನನು ಪಸರಿಸಲು ಅವರಿಗೆ ಸಹಾಯ ನೇಡು. ಸತಯವಾಗಿಯೂ ನೇನು ಬಲಶಾಲಿ, ಸಾಮಥರೆಯವಂತ ಪರಾಕರಮೆ, ಸರವನಿಗರಹಿ ಹಾಗೂ ಸರವ ಉದಾರಿ. ಸತಯವಾಗಿಯೂ ನೇನು ಕೊಡುಗೈ ದಾನಿಯೂ, ಸಭೆಯನೂ, ಕೋಮಲನೂ, ಅತಯಂತ ದಾನಶೂರನೂ ಆಗಿರುವೆ.

Also in: az, bg, bi, bs, ca, da, el, en, fa, fi, fo, fr, ht, id, is, kl, lg, ml, nl, pl, pt, ro, ru, sl, tl

Tests and Difficulties

BH08600TES

ಓ ಸವಾಮೆಯೇ, ನೆನೆನ ಸಾಮೇಷೆಯವೆರುವವರಿಗೆ ನೆನೆನ ಪರೀಕಷೆಯೇ ಗುಣಗೊಳಿಸುವ ಔಷದಿಯೆಡೆದಂತೆ. ನೆನೆನನನು ಷರೇತಿಸುವವರಿಗಲಲೆ ನೆನೆನ ಖಡಗವೇ ಉತಸಾಹಪೂರವಕ ಆಕಾಂಕಷೆ ನೆನೆನನನು ಕುರೆತು ಹಂಬಲಿಸುವವರಿಗೆ ನೆನೆನ ಈಟಿಯೇ ಷರಿಯವಾದ ಇಚ್ಛೆ. ನೆನೆನ ಸತಯವನನು ಗರಹಿಸುವವರಿಗೆ ನೆನೆನ ನಿರಧಾರವೇ ಅವರ ಆಶೆ. ನೆನೆನ ದೈವಿಕ ಮಾಧುರೆಯ ಹಾಗೂ ನೆನೆನ ಖಿಯಾತಿಯ ದೆವೆಯ ಷರಕಾಶದೆಂದ ನೆನೆನ ಸಾಮೇಷೆಯಕೆ ಬರಮಾಡಿಕೊಳಿಳುವಂತೆ ಬೇಡುತೆತೆನೆ. ಓ ದೇವರೇ, ನಮಮ ಹೃದಯಗಳನನು ನೆನೆನ ಜಿಜ್ಞಾಸ ಸಾಗರದೆಂದ ಜಾಗೃತಗೊಳಿಸು. ನೆನೆನ ಕೇರತಿಯ ಷರಕಾಶದೆಂದ ನಮಮ ಎದೆಗಳನನು ಬೆಳಗಿಸು. -

Also in: af, ar, az, bg, bs, ca, ceb, cs, da, de, el, en, es, et, fr, hu, hy, iba, is, it, ky, lv, mg, ml, mt, ne, nl, pl, pt, ro, ru, sk, sm, sv, ta, tl, tvl, uk, vi

BB00630

ಓ ಪರಭುವೋ! ಪರತೆಯೊಂದು ಸಂಕಟದ ನೆವಾರಕನೂ, ಮತತು ಪರತೆಯೊಂದು ದುಃಖವನನು
ಹೋಗಲಾಡಿಸುವವನೂ ನೀನೇ ಆಗಿರುವೆ. ಯರು, ಶೋಕವನನು ಹೊರಗಟಿ ಪರತೆಯೊಂದು ಸೆರೆರೆಯಾಳನನು
ಮುಕಿತಗೊಳಿಸುವನೋ, ಪರತೆಯೊಂದು ಆತಮವನನು ಉಡೆದರೆಸುವನೋ ಅವನೇ ನೀನಾಗಿರುವೆ. ಪರಭುವೋ!
ನೆನನ ಕರುಣಿಯ ಮೂಲಕ ವೆಮೋಚನೆಗೊಳಿಸು ಮತತು ಮೋಕಷ ಹೊಂದಿರುವ ಸೋವಕರುಗಳಲಿ ನಾನೂ
ಒಬ್ಬನಾಗಿರುವಂತೆ ಲೆಕೆಕೆಸು.

Also in: az, bg, ca, ceb, ceb, da, de, el, en, eo, es, et, fi, fr, hi, ht, hu, hy, id, is, ja, kl, ko, lb, lg, mh, ml, mn, ms, mt, ne, nl, pl, pt, ro, ru, sk, sl, sne, sne, sq, sr, te, tet, tl, tvl, tvl, uk, zh-Hant

BB0018ADJ

ಓ ನನನ ಭಗವಂತನೇ, ನೆನನ ಶಕತಿಯ ಬಲದೆಂದ ನಾನು ಪರಮಾಣಿಸುತೆಡೆದೇನೆ. ನನನ ಪರೀಕಷಾ ಸಮಯದಲಿ
ಯಾಮದೇ ಕೆಡುಕು ನನನನನು ಆಕರಮೆಸದೆರೆಲಿ ಹಾಗೂ ಅಜಾಗರೂಕತೆಯ ಕಷಣಗಳಲಿ ನೆನನ ಪರೋರಣಿಯ
ಮೂಲಕ ನನನ ಹೆಜ್ಜೆಗಳಿಗೆ ಸರೆ ದಾರಿಯ ಮಾರಗದರಶನ ನೀಡು. ನೀನೇ ದೇವರು ನೆನನ ಅಪೋಕಷೆಯಂತೆಯೇ
ಮಾಡಲು ನೀನು ಶಕತನಿರುವೆ. ನೆನನ ಸಂಕಲಪವನನು ಯಾರೂ ಎದುರೆಸಲಾರರು ಅಥವಾ ನೆನನ ಉಡೆದೇಶವನನು
ಯಾರೂ ನೆಜ್ಜೆಫಲಗೊಳಿಸಲಾರರು.

Also in: az, bg, bi, bs, ca, ceb, cy, da, de, el, en, es, fa, fi, fr, hi, ht, hu, hy, id, is, it, kl, lg, mi, ml, mt, nl, pl, pt, ru, se, sk, sl, sq, sr, tet, tl, uk

BB00623

ಪರಮಾತಮನಲದೆ ಕಷಟನೆವಾರಕ ಮತತಯಾರಿದೆದಾರೆ? ಪರಮಾತಮನೆ ಘನವಂತ ಎಂದೆನನು. ಅವನೇ ದೇವರು
ಎಂದು ಘೋಷಿಸು. ಎಲಲರೂ ಅವನ ಸೋವಕರು ಆಜಿಞಾಧಾರಕರು ಎಂದು ನುಡೆ. - ಬಾಬಿ ಹೇಳು: ಪರಮಾತಮನೇ
ಎಲಲರೆಗೂ ಅವಶಯವಾದುದನನು ಒದಗಿಸುವವನು. ಅಲಲದೆ ಎಲಲರ ಮೇಲೂ ವೆಯಾಪತಿಯುಳವನು.
ಸೆವರೆಗದಲಾಗಲೇ, ಅಥವಾ ಪೃಥವಿಯಲಾಗಲೇ ಪರಮಾತಮನ ವೆಯಾಪತೆಗೆ ಅತೇತವಾದುದು ಯಾಮದೂ ಇಲಲ.
ಅರೆತವನೂ, ಆಧಾರಿಯೂ, ಸರೆವಶಕತನೂ ಆದ ಅವನು ನೆಜಕಕೂ ತನನೊಳಗೇ ಅಡಗಿರುವನು. - ಬಾಬಿ
ಪರಭುವೋ, ಆರೆತರು ನಾಮ ಪರೀತಿಯ ಕೊಡುಗೆ ನೀಡು, ದಯೆತೋರು ನೆನನ ಸಂಪತೆತಿನ ಮಹಾ ಸಾಗರದಲಿ
ಅಗತೆಯವಿರುವ ನಮಗೆ ಪಾಲು ದೊರಕಿಸು. ಕೇಳಾಗಿಸಲಪಟಿಟಿರುವ ನಮನನು ಸಂತ್ಯೆಸು, ನೆನನ ಕೇರೆತೆಗೆ
ನಮನನು ಭಗಸೆಧರನನಾಗಿ ಮಾಡು. ಆಕಾಶದ ಪಕಷೆಗಳೂ ತಮಮ ಆಹಾರವನನು ದೆನಂಪರೆತೆ ನೆನನಿಂದ
ಪಡೆಯುಮಮ. ಎಲಲ ವಸೆತುಗಳೂ, ಜೀವೆಗಳೂ ನೆನನ ಲಕಷೆಯ ಹಾಗೂ ಪರೋಮಮಯವಾದ ಪರೀತಿಯ
ಆಸರೆಯಲಿರುವಮಮ. ಈ ಅಶಕತನನನು ನೆನನ ಅಗಾಧ ಕರುಣೆಯಿಂದ ದೂರಗೊಳಿಸಬೇಡ. ಈ ನೆಸಸಹಾಯಕ
ಆತಮವನನು ನೆನನ ಉದಾರತೆಯಿಂದ ರಕಷಿಸುವ ಭರವಸೆ ನೀಡು. ನಮಮ ದೈನಂದಿನ ಆಹಾರವನನು ಒದಗಿಸು
ಜೀವನದ ಅವಶಯಕತೆಗಳನನು ಹೆಚೆಚಿಸುವಲಿ ಕೃಪೆಮಾಡು ನೆನನನಲದೆ ಬೇರೆಯವರನನು ಅವಲಂಬಿಸದಂತೆ,
ನೆನನೊಡನೆ ಸಂಪೂರ್ಣವಾಗಿ ಸಂಪರೆಕವಿರುವಂತೆ ನೆನನ ಮಾರಗನುಯಾಯೆಯಾಗುವಂತೆ, ಹಾಗೂ ನೆನನ ಸರೆವಶಕತ,
ಪರೋಮಮಯೆ, ಮಾನವ ಕೋಟಿಯ ಇಷೆಟಾರಥವನನು ಪೂರೈಸುವವನು.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BB00623

ಓ ದೇವರೇ, ನನನ ಪರಭುವೋ, ನಾನು ನೆನನನನು ಹೇಗೆ ಬೀಡುವೆ ಕಷಟ ಪರೆಹಾರಕ ಮಹಾಸಾಗರನೇ, ನೆನನ ಘನತೆಯ
ದೆವೆಯ ಜೆಯೋತಿಯಿಂದ, ನೆನನ ಕೇರೆತಿಯ ಮೂಲಕ ನೆನನ ಸೋವಕರನನು ನಿಗರಹಿಸಿರುವುದರಿಂದ, ನೆನನ
ಉನನತವಾದ ವಚನಗಳಿಂದ, ಶರೋಷರವಾದ ನೆನನ ಬರಹಗಳಿಂದ ನೆನನ ಕರುಣೆಗೆ ಪಾತರರಾದ ಸೆವರೆಗದಲಿ ಹಾಗೂ
ಭೂಮೆಯಲಿರುವ ಎಲಲರ ಮೇಲಿನ ದಯೆಯಿಂದ ಕೂಡಿದವನಾದ ನೀನು ನನನನನು ಎಲಲ ಕಷಟಗಳಿಂದ,
ತೊಂದರೆಗಳಿಂದ ಅಲಲದೆ ಎಲಲ ದುರಬಲತೆಯಿಂದ, ನೆಶಕತಿಯಿಂದ ತೊಲಗಿಸುವವನಾಗು. ನೆನನ ದಯಾಪೂರೆತವಾದ

ಜಲದಿಂದ ಮುಕತೆಗೆ ಕಾರಣನಾಗು. ಓ ನನನ ಸವಾಮೆಯೇ, ನಿನನ ಉದಾರತೆಯ ಡವಾರದಲೆ ಕಾಯುತೆತೆರುವ ಅಲಲದೆ ನಿನನ ದಯೆಯನನೇ ಹೆಡೆದು ಜೋಲಾಡುತೆತೆರುವ ಹಾಗೂ ನಿನನಲೆ ಆಸೆ ಭರವಸೆಯನನು ಹೊಂದಿರುವ ಈ ಕಿಂಕರನನನು ಕಂಡಿರುವೆ. ನಿನನ ಸಮುದರದಂತಹ ಘನತೆಯನನು ಆಶರಯಿಸಲು ಕಾತುರಪಡುತೆತೆರುವ ಮತತು ನಿನನ ಕರುಣಿಯನನು ಅಪೇಕೆಷಿಸುತೆತೆರುವ ಅವನ ಆಶಯವನನು ನಿರಾಕರಿಸಬೇಡವೆಂದು ನಿನನಲೆ ಅನನೆಯವಾಗಿ ಬೇಡುತೆತೇನೆ. ನನನನನು ಸಂತಸಗೊಳಿಸುವಂತೆ ಮಾಡಲು ಶಕಿತನಾಗೆಡೆದೇಯೇ, ನಿನನಲಲದೆ ಬೇರೆ ಯಾವ ದೇವರೂ ಇಲಲ. ಸದಾ ಕಷಮೆಸುವ ಹಾಗೂ ಔದಾರೆಯದ ಹೊಳೆಯನನು ಹರಿಸುವ ಭಗವಂತ ಇನನಾರೂ ಇಲಲ.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

BH05418

ಅವನು ದಯಾಮಯೆ, ಅನುಪಮ ಉದಾರೆ, ಓ ನನನ ದೈವವೇ, ನೀನು ನನನನನು ಗಮನಿಸಿರುವೆ. ತೆಳಿದಿರುವೆ, ನೀನೇ ನನನ ಆಸರೆ ಮತತು ನನನ ಆಶರಯದಾತ. ಯಾರನೂ ನಾನು ಮೂರೆ ಹೊಕೆಕೆಲ. ನಿನನನನಲಲದೆ ಯಾರನೂ ನಾನು ಆಶರಯಿಸೆ. ನಿನನ ಪರೀತಿಯ ದಾರಿಯನನಲಲದೆ ಇನನಾವ ದಾರಿಯನನು ತುಳಿದಿಲಲ. ಮುಂದೆಯೂ ತುಳಿಯೆ. ನನನ ಕಣಣುಗಳು ನಿರಾಶೆಯ ಕಗೆಗತಲಿನ ರಾತರಿಯಲೆ ನಿರೀಕಷೆ ಹಾಗೂ ಆಶಾಭಾವನೆಯಿಂದ ನಿನನ ಅಪಾರ ಉಪಕಾರದತತ ಮುಂಜಾನೆಯಲೆ ತಿರುಗುಮಮ. ನಿನನ ಸೌಂದರಿಯ ಹಾಗೂ ಪರಿಪೂರ್ಣತೆಯ ಸೂರೆಯೋದಯದ ಸಮಯದಲೆ ನನನ ಕುಗೆಗೆದ ಆತಮ ನವಚೇತನದಿಂದ, ಸೆಫೂರತೆಯಿಂದ ಬೆಳಗುಮದು. ಹನೆ ಮಾತರವಾದರೂ ಸರೆ, ನಿನನ ಕೃಪೆಯ ಸಹಾಯದಿಂದ ಯಾವನೇ ಆಗಲೆ ಅವನು ಮಹಾಸಾಗರದಂತಾಗುವನು. ನಿನನ ಪರೀತಿಯ ನೆರವಿನಿಂದ ಅಣುವಿನ ಸಮಾನವೆಡೆದರೂ ಅವನು ಪೆರಡವಲಿಸುವ ತಾರೆಯಂತಾಗಿ ಪೆರಕಾಶಿಸುವನು. ಓ ಪವಿತರಾತಮನೇ, ನಿನನ ಆಶರಯದಲೆ ರಕಷಣೆ ನೀಡು. ಸರವ ಉದಾರಿಯಾಗಿರುವ ನೀನು ಈ ದಾಸ, ಎಚೆಚಿತ ಸೇವಕನನನು ಉಡೆದರೆಸು. ನಿನನ ವಿಚಾರದಲೆ ದೃಢ ಹಾಗೂ ಸೆಫೈರೆಯದ ಪರೀತಿಯಿಂದಿರಲು ಸಹಾಯ ಮಾಡು. ರೆಕೆಕೆ ಮುರಿದ ಈ ಹಕೆಕೆ ನಿನನ ದೈವಿಕ ಗುಡಿನಲೆ, ಸೆವರೆಗ ಸದೃಶವಾದ ಗುಡಿನಲೆ ರಕಷಣೆ ಪಡೆಯಲು ಅನುಗರಹೆಸು.

Also in: id, ja, lb, ne, ru, uk, zh-Hant

BH06913

*“ನಿನನ ನಾಮದ ಶಕಿತಿಯಿಂದ ಸಶಕಿತರವಾಗೆಡೆದ ಯಾಮದೂ ನನನನನು ಎಂದೆಗೂ ನೋಯಿಸದು, ಹಾಗೂ ನನನ ಹೃದಯದಲೆ ನಿನನ ಪರೀತಿಯಿಂದಾಗಿ ಎಲಲಾ ಪೆರಪಂಚದ ಮುಖಗಳು ಯಾವ ರೀತಿಯಲಲೂ ನನಗೆ ಬೆದರೆಸಮ.” ಓ ದೇವರೇ, ನನನ ದೇವರೇ, ನಿನನ ಔದಾರೆಯ ಹಾಗೂ ಕೊಡುಗೈತನದಿಂದ ನನನ ಸಂಕಟವನನು ನಿವಾರೆಸು. ನನನ ಮನೋವೇದನೆಯನನು ನಿನನ ಪೆರಭಾವ ಮತತು ಶಕಿತಿಯಿಂದ ಹೊಡೆದೋಡೆಸು. ಎಲಲ ಕಡೆಯಿಂದಲು ನನನನನು ಸುತತುಗಟೆಟಿರುವ ದುಃಖಗಳನನು ಸಹಿಸುತತಾ ನಿನನತತ ನನನ ಮುಖವನನು ಹೊರಳಿಸುವ ವೇಳೆಯಲೆ ಓ ದೇವರೇ, ನೀನು ನನಗೆ ಪೆರಸನನನಾಗು. ಸಮಸತ ಅಗೋಚರವಾದ ಎಲಲ ವಸತುಗಳ ಮೇಲೂ ನಿನನ ಪೆರಭಾವವನನು ಹಾಯಿಸಿರುವ ನಿನನಲೆ ನನನ ಬೇಡೆಕೆ ಹೇಗೆ: ನಿನನ ಖಿಯಾತಿಯಿಂದ ಎಲಲ ಮಾನವರ ಹೃದಯ ಮತತು ಆತಮಗಳನನು ನಿಗರಹೆಸಿರುವ ಅಲಲದೆ ನಿನನ ಕರುಣಿಯ ಸಾಗರದ ದೊಡಡ ತೆಗೆಗಳಿಂದ ಅವರೆಸಿರುವ, ಔದಾರೆಯದ ಮತತು ದಯೆಯೂ ಪೆರಕಾಶಗೊಳಿಸಿರುವ ನೀನು ನಿನನತತ ಅಡೆತಡೆಗೂ ಜಗೆಗೆದೆ ಗಮನವೆಡುವವರ ಸಾಲಿಗೆ ನನನನನು ಸೇರೆಸು. ಸಕಲ ಕೀರತಿ ಹಾಗೂ ಸೃಷೆಟಿಕರತನಾದ ಓ ಪರಮಾತಮನೇ ನನನ ಪೆರಾರಥನೆಯನನು ಲಾಲಿಸು. ಓ ಪೆರಭುವೇ, ನಿನನ ದಿನಗಳಲೆ ನನನ ಪಾಲಿಗೆ ಬಂದುಡೆದನನು ನೀನು ಕಂಡಿರುವೆ. ನಿನನ ಕೀರತಿ ಹಾಗೂ ನಿನನ ಸುಗುಣಗಳನನು ಸೆಮರೆಸುತತಾ ನಿನನ ಸೇವೆಗೈಯಲು ಮತತು ನಿನನ ಸಡಗುಣಗಳನನು ಕೊಂಡಾಡುವಂತಹ ಸದಾವಕಾಶಗಳನನು ದಯಾಪಾಲಿಸು ಎಂದು ನಿನನಲೆ ಮೂರೆಯೆಡುತೆತೇನೆ. ವಾಸತವವಾಗಿ ನೀನು ಸರವಶಕತ, ಅತಯಂತ ಬಲಶಾಲೆ ಎಲಲ ಮಾನವರ ಪೆರಾರಥನೆಯನನೂ ಪಡೆವ ಮಹಾನುಭಾವ. ಕಡೆಯದಾಗಿ ನಾನು ಬಿನನವಿಸುಮದೆಷೆಟೆ, ನಿನನ ಸೆವರೂಪದ ಜಿಯೋತಿಯ ಮುಖೀನ ನನನ ವಿಚಾರಗಳನನು ಆಶೀರವದೆಸು. ನನನ ಖುಣಗಳನನು ಪರಿಹರೆಸು. ನನನ

ಅಗತಯಗಳನೇನು ಪೂರೈಸು ಯಾರ ಶಕತೆ ಹಾಗೂ ಅಧಿಕಾರವನೇನು ಪರತೆಯೊಬ್ಬರೂ ಸಾಕಷೇಭೂತ
ಮಾಡಿರುವರೋ, ಯಾರ ವೈಭವ ಹಾಗೂ ಪರಮಾಧಿಕಾರವನೇನು ಯಾವ ಹೃದಯಗಳು ಅಂಗೀಕರಿಸುವವೋ ಆತನೇ
ನೇನು. ನನನ ಕರೆಗೆ ಓಗೊಟ್ಟು ಉತ್ತರ ನೇಡಲು ಸಿದ್ಧವಿರುವ ನೇನಲದೆ ಬೇರೆ ಯಾವ ದೇವರೂ ಇಲ್ಲ.

Also in: ja, ne, vi

Unity

BH01352

ಇಡೀ ಭೂಮಿಯನೇನೇ ಆವರಿಸುವಂತಹ ಐಕಯತೆಯ ಬೆಳಕನೇನು ದೇವರು ದಯಪಾಲಿಸಲಿ. “ದೇವರದೇ
ಸಾಮ್ರಾಜ್ಯ”ವೆಂಬ ಮುಡೆರೆಯು ಎಲ್ಲ ಜನಗಳ ಹುಬ್ಬುಗಳ ಮೆಲ್ಲೂ ಒತತುವಂತಾಗಲಿ.

Also in: bi, bn, ch, cy, diu, diu, en, hi, hz, hz, kj, ko, ml, ms, ne, sq, sq, sr, sw, tpi

BH10505

ಓ ನನನ ದೇವರೇ, ಓ ನನನ ದೇವರೇ, ನೆನನ ಸೇವಕರ ಹೃದಯಗಳನೇನು ಮೆಲನಗೊಳಿಸು. ನೆನನ ಘನ
ಉಡೆದಿಶೆಯವನೇನು ಅವರಿಗೆ ಪರಕಟಿಸು. ಅವರು ನೆನನ ಆಜ್ಞೆಯನೇನು ಪಾಲಿಸಲಿ. ನೆನನ ಶಾಸನಗಳನೇನು
ಅನುಸರಿಸಲಿ. ಭಗವಂತನೇ, ಅವರ ಪರಯತನಗಳಿಗೆ ಸಹಾಯವೆಸಗು. ನೆನನ ಸೇವೆ ಸಲಿಸಲು ಶಕತಿಯನೇನು ಕೊಡು.
ಅವರನೇನು ಅವರಷಟಕೇ ಬಿಡಬೇಡ. ಜ್ಞಾನದೇವಿಯೆಂದ ಅವರ ಹೆಜ್ಜೆಯನೇನು ಮುನಡೆಸು. ಪೆರೇತಿಯೆಂದ
ಅವರ ಹೃದಯಗಳನೇನು ಸೆಫೂರತೆಗೊಳಿಸು. ಸತಯವಾಗಿಯೂ ನೇನು ಅವರ ಸಹಾಯಕ ಮತತು ಪೆರಭು.

Also in: af, bn, bs, ch, chn, chr, co, cs, cy, da, dak, dgz, dih, diu, diu, el, en, eo, et, fj, fo, fr, fy, gu, hi, hi, hr, ht, hur, hur, hy, hz,
hz, id, ik, is, it, ja, kl, ko, ksd, lb, lg, lkt, lv, med, med, meu, mh, mi, mic, mic, ml, mn, mn, ms, mt, nal, naq, ne, nl, no, nv,
nv, ny, pap, pl, pt, ro, shh, sk, sl, sm, sne, sq, sr, srn, srn, sv, sw, ta, te, th, tk, tl, tpi, tvl, tvl, tvl, tvl, uk, ur, ur, ur, vi,
zh-Hans, zh-Hant

Women

AB10769

ಓ ನನನ ಪೆರಭುವೇ, ಪೆರಿಯತಮನೇ, ಇಚ್ಛಾಪೂರೈಕೆಯ ಸಾಕಾರ ಮೂರತಿಯೇ, ನಾನು ಒಬ್ಬಂಟಿಗ, ಈ ದೆಶೆಯಲಿ
ನನನ ಮೆತರನಾಗು. ನನನ ದೇಶಚರಷಟ ಬೇವೆತದಲಿ ನನನೊಡನೆರು, ನನನ ದುಃಖವನೇನು ನೆವಾರಿಸು. ನೆನನ
ಸುಂದರ ಸೆವರೂಪಕೆ ಮಣಿಯುವಂತೆ ಮಾಡು. ನೆನನ ಹೊರತಾಗಿ ಮೆಕೆಕೆಲಮಗಳಿಂದಲೂ ನನನನೇನು ದೂರಮಾಡು.
ನೆನನ ಪವಿತರ ಸುವಾಸನೆಯೆಂದ ನನನನೇನು ಆಕರಷಿಸು. ನೆನನ ಸಾಮ್ರಾಜ್ಯದಲಿ ನೆನನನೇನು ಬಿಟ್ಟು
ಬೇರೆತಲವನೇನು ಉಡೆದಾರಗೊಳಿಸುವವರೊಡನೆ ಬೆರೆಯುವಂತೆ ಮಾಡು. ಅಲಲದೆ ಯಾರು ನೆನನ ಪವಿತರ ಡೆವಾರದ
ಹೊಸೆತಲನೇನು ತವಕದಿಂದ ಮುಟ್ಟಿ ಸೇವೆ ಮಾಡಲು ಸಿದ್ಧರೆರುವರೋ, ಅಂಥವರೊಡನೆ ಮೆಲನವಾಗಲೂ
ಅವಕಾಶವನೇನು ಕಲಪಿಸು. ನೆನನ ಆನಂದಕೆಕಾಗಿ ಸೇವೆ ಸಲಿಸಲು ನೆರಧರೆಸಿರುವ ಹೆಣ್ಣುಗಳಲಿ
ನಾನೊಬ್ಬನಾಗಲು ಅವಕಾಶ ನೇಡು. ನೆಜಕೆಕೂ ನೇನು ಘನವಂತ ಔದಾರೆಯದ ಖನಿ.

Also in: af, az, bg, bi, bs, ca, ch, da, de, el, en, eo, es, fa, fr, hi, hr, ht, hu, is, it, ja, lg, lv, mg, mr, ne, pl, pt, ro, sk, sm, sq, sr, sv,
sw, tl, uk, zh-Hans, zh-Hant

Youth

AB10703RAD

ಓ ಸೆವಾಮೆಯೇ, ಈ ಯುವಕನನೇನು ಬೆಳಗಿಸು ಈ ದುರಬಲನನೇನು ಬಲಶಾಲಿಯನನಾಗಿ ಮಾಡು. ಜ್ಞಾನವನೇನು
ಕರುಣಿಸು. ಪೆರತೆ ಉಷಕಾಲದಲಿಯೂ ಅವನಿಗೆ ಹೆಜ್ಜಿನ ಶಕತಿಯನೇನು ದಯಪಾಲಿಸು. ನೆನನ ಕಾರೆಯದಲಿ
ಪಾಪಕೆ ಅವಕಾಶವೆಲದಂತೆ ನೋಡಿ, ನೆನನ ರಕಶಣಿಯೆಂಡ ಕಾಪಾಡಿ. ಆಶೆಯನೇಡು, ಯಾರು ತಪೆಪು

ಮಾಠಗದಲೆ ಕಾಲೆಟಿರುವರೋ ಯಾರು ಬಡವರೋ ನೆಶೆಯಕತರೋ, ನೆಶಬಂಧದಲೆ, ದಾಸೆಯತವದಲೆ ಇರುವರೋ ಅಂತಹವರನು ಸನೇರವಾಗಕೆ ಎಳೆ, ಅಜಾಗ್ಯತಾವಸೆಥೆಯಲೆ, ಇರುವವರನು ಎಚೆಚರೆಸು, ನೆನನ ಸಮರಣಿ ಹಾಗೂ ಚಿಂತನದಿಂದ ಸುಖಿಗಳಾಗಿರುವಂತೆ ಮಾಡು. ನೆನು ಬಲಶಾಲಿಯೂ ಹೌದು, ಜಾಣನೂ ಹೌದು.

Also in: am, az, be, bg, bi, bs, ca, ch, co, cy, da, de, diu, el, en, et, fa, fr, ha, ha, hr, hu, hz, iba, id, is, it, kgf, kj, lb, lg, meu, mg, ml, mt, naq, nl, pap, pl, pt, ro, ru, sk, sm, st, ta, tet, tl, tpi, tvl, vi

ABU0137

ಓ ಕರುಣಾಕರ ಪೆರಭುವೇ! ಒಂದೇ ಮೂಲ ತಂದೆ ತಾಯಿಗಳ ಉದರದಿಂದ ಮಾನವ ವರೆಗವನೇನಿಲ ಸೃಷೆಟಿಸಿರುವೆ, ನೆನನ ಉಡೆಡೆಶೆಯವಾದರೂ ಅದೇ ಒಂದು ಸಂಸಾರಕೆ ಸೇರಿದವರಾಗಿರಲೆಂಬುದೇ. ನೆನನ ಪವೆತರ ಸಮಮುಖದಲೆ ಅವರೆಲ ನೆನನ ಸೇವಕರು ಮಾನವ ವರೆಗವೆಲ ನೆನನ ಆಶೆಯದಲೆ ರಕಷಣಿಗೊಂಡೆ. ನೆನನ ಔದಾರೆಯದ ಸೆಥಾನದ ಮುಂದೆ ಕಲೆತೆಡೆದಾರೆ. ನೆನನ ಸಾನೆನೆಥೆಯದ ಬೆಳಕಿನಲೆ ಪೆರಕಾಶಮಾನವಾಗೆಡೆದಾರೆ. ಓ ದೇವರೇ, ಎಲಲರ ಬಗೆಗೆಯೂ ನೆನು ಕರುಣಿಯುಳವನಾಗೆಡೆದೇಯೇ, ಎಲಲರೆಗೂ ಅನುಕೂಲ ಮಾಡಿಕೊಟೆಡೆದೇಯೇ. ಎಲಲರೆಗೂ ರಕಷಣಿ ನೀಡೆಡೆದೇಯೇ, ಎಲಲರೆಗೂ ಜೀವದಾತನಾಗೆಡೆದೇಯೇ ಎಲಲರೆಗೂ ಜಾಣತನವನನೂ, ಬುಡೆಶಿಕತೆಯನನೂ ದಯಪಾಲಿಸಿರುವೆ. ಎಲಲರೂ ನೆನನ ದಯಾ ಸಾಗರದಲೆ ಮುಳುಗಿಬೆಟೆಡೆದಾರೆ. ಓ ಪೆರಭುವೇ, ಕರುಣಾಮಯನೇ, ಎಲಲರನನೂ ಒಟೆಟುಗೂಡೆಸು ಎಲಲ ಮತಗಳು ಒಮವತಕೆ ಬರಲೆ. ಒಂದೇ ಒಂದಾಗಿ ಒಂದೇ ನಾಡೆದ ಮಕಕಳಂತೆ ಭಾವಿಸಲು ಎಲಲ ರಾಷೆಟೆರಗಳನನೂ ಒಂದುಗೂಡೆಸುವವನಾಗು. ಅವರೆಲ ಏಕೆಯ ಹಾಗೂ ಸೌಹಾರದದಿಂದ ಬಾಳೆವೆ ನಡೆಸುವಂತಾಗಲೆ. ದೇವರೇ, ಇಡೀ ಮಾನವ ವರೆಗದ ಏಕತೆಯ ಮಟೆಟವನನು ಹೆಚೆಚಿಸು. ಮಹಾಶಾಂತೆ ಸೆಥಾಪನೆ ಮಾಡು. ಎಲಲರ ಹೃದಯ ಮನಗಳನನು ಭಡೆರಗೊಳಿಸು. ಓ ಕರುಣಿಯ ತಂದೆಯೇ, ದೇವರೇ, ನೆನನ ಪೆರೀತೆಯ ಸುಗಂಧದ ಮೂಲಕ ಹೃದಯಗಳನನು ಆನಂದಗೊಳಿಸು. ನೆನನ ಮಾರೆಗದರಶನದ ಬೆಳಕಿನ ಮೂಲಕ ಕಣಿಣುಗಳನನು ಜಾಜವಲೆಯಗೊಳಿಸು. ನೆನನ ಮಾತುಗಳ ಸುಮಧುರ ನಾದದ ಮೂಲಕ ಸಂತಸಗೊಳಿಸು. ನೆನನ ಕೃಪೆಯ ಗವೆಯಲೆಟೆಟು ನಮಮನನು ರಕಷಿಸು. ನೆನು ಬಲಾಡೆಯ, ಪೆರಬಲಶಕತ, ಕಷಮಾದಾನೆ, ಮಾನವ ವರೆಗದ ಲೋಪದೋಷಗಳನನು ಕಡೆಗಣಿಸುವವನು ನೆನನೊಬ್ಬನೇ.

Also in: fj, hi, hy, iba, ja, ja, ko, ko, lb, lo, ru, sq, sr, ta, tet, th, tk, tl, tpi, uk, ur, zh-Hant

Other prayers by 'Abdu'l-Bahá (research)

AB06560

(ದೈವ ಮೆತರೆಲಲರ- ಅವರ ಕೊಡುಗೆ ಎಷೆಟೇ ಅಲಪ ಪೆರಮಾಣದಲೆಡೆದರೂ ತಮಗೆ ಸಾಥೆಯವಾದಷೆಟೊ ನೆಥೆಗಾಗಿ ಕೊಡುಗೆಗಳನನು ನೇಡಬೇಕು. ದೇವರು ಯಾಮದೇ ಆತಮಕೆಕಾದರೂ ಅದರ ಶಕೆಗೆ ಮೇರೆಡೆದನನು ಹೊರೆಸುಮದೆಲಲ. ಇಂತಹ ಕೊಡುಗೆಗಳು ಎಲಲ ಕೇಂದೆರಗಳಿಂದಲೂ ಎಲಲ ಅನುಯಾಯೆಗಳಿಂದಲೂ ಬರಬೇಕು. . . . ಓ ದೈವ ಮೆತರೇ! ನೆಮಮ ಕೊಡುಗೆಗಳಿಂದ, ಒಳೆಯ ಕಾಣಿಕೆಗಳಿಂದ ನೆಮಮ ಪೆಯವಸಾಯ, ನೆಮಮ ಕೈಗಾರಿಕೆ ಮತತು ನೆಮಮ ವಾಣಿಜಯಗಳು ಅನುಗರಹೆತವಾಗಿ ಅನೇಕ ಪಟೆಟು ಅಭಿವೃಡೆಥೆ ಆಗುತವೆ. ಎಂಬುದರಲೆ ಭರವಸೆ ತಾಳೆರೆ, ಯಾರು ಒಂದು ಒಳೆಯ ಕೆಲಸದೊಂದೆಗೆ ಮುಂದೆ ಬರುತಾರೋ ಅಂತಹವರು ಅದಕೆ ಪೆರತೆಯಾಗಿ ಹತತು ಪಟೆಟು ಬಹುಮಾನವನನು ಪಡೆಯುವರು. ಯಾರು ತಮಮ ಏಶೆವರೆಯವನನು ಆತನ ಪಥದಲೆ ವೆನೆಯೋಗಿಸುವರೋ ಅಂತಹವರನನು ನೈಜಪೆರಭುಮ ಸಮೃಡೆಥೆಯಿಂದ ದೃಢಪಡೆಸುವನೆಂಬುದು ನೆಸೆಸಂಶಯ.) ಓ ದೇವರೇ, ನನನ ದೇವರೇ, ನೆನನ ನೆಜವಾದ ಪೆರೇಮೆಗಳ ಹುಜುಬುಗಳನನು ಪೆರಕಾಶಗೊಳಿಸು. ನೆಶೆಚಿತ ವೆಜಯದ ದೇವತಾ ಸಮೂಹದೊಡನೆ ಅವರೆಗೆ ಸಹಾಯ ನೀಡು. ನೆನನ ನೇರವಾದ ಪಥದ ಮೇಲೆ ಅವರ ಹೆಜೆಜೆಗಳನನು ಸೆಥೆರಪಡೆಸು. ನೆನನ ಪೆರಾಚೀನ ಔದಾರೆಯದಿಂದ ನೆನನ ಅನುಗರಹ ಡೆವಾರಗಳನನು ಅವರ ಮುಂದೆ ತೆರೆಡೆಡು; ನೆನು ಏನನನು ದಯಪಾಲಿಸಿರುವೆಯೋ ಅದನನು ನೆನನ ಪಥದಲೆಯೇ ಅವರು ವೆನೆಯೋಗಿಸುತೆಡೆದಾರೆ. ನೆನನ ಧರಮವನನು ರಕಷಿಸುತೆಡೆದಾರೆ ನೆನನ ಸಮರಣಿಯಲೆ ಅವರ ವೆಶೆವಾಸವನನಿಟೆಡೆದಾರೆ. ನೆನನ ಪೆರೇಮಕೆಕಾಗಿ

ಅವರು ಹೃದಯಗಳನ್ನು ಅರಪಿಸುತ್ತಿಡೆದಾರೆ. ನೆನನ ಸೌಂದರಿಯದ ಆರಾಧನೆಗಾಗಿ, ನೆನನನ್ನು ಸಂತೋಷಗೊಳಿಸುವ ಹಾದಿಗಳನ್ನು ಅರಸುಮದಕಕಾಗಿ ತಮಮಲೆ ಏನಿದೆಯೋ ಅದನ್ನು ಅರಪಿಸದೇ ಹೋಗಿಲಲ. ಓ ನನನ ಒಡೆಯನೇ! ಸಮೃದ್ಧತೆಯ ಭಾಗವೊಂದನ್ನು, ನೆನನಿತಿ ಬಹುಮಾನವೊಂದನ್ನು ಮತತು ಪೂರವ ನಿಯೋಜಿತ ಪರತಿಫಲವೊಂದನ್ನು ಅವರಿಗೆ ದಯಪಾಲಿಸು. ನೆನನಿಗೆ ನೇನು ಸಂರಕಷಕನೂ, ಸಹಾಯಕನೂ, ಉದಾರಿಯೂ, ಪರದಾತನೂ, ಎಂದೆಂದೆಗೂ ಕೊಡುಗೆಗಳನ್ನು ನೇಡುವವನೂ ಆಗಿರುವೆ.

AB06560

ಓ ಸರವೋತಮನಾದ ಪರಮಾತಮನೇ, ಚಕಿರಾಧಿಪತಿಯದ ಪರಭುವೇ, ಈ ಆತಮಗಳೆಲ ನೆನನ ಸವರೆಗದ ಸೈನಿಕರು. ಸಹಾಯ ವೆಸಗು ಈ ಉನನತ ಸೇನೆಯ ನೆರವಿನಿಂದ ಅವರನ್ನು ಜಯಗೊಳಿಸು. ಅವರಲೆ ಪರತಿಯೊಬ್ಬರೂ ಒಂದೊಂದು ಸೇನಾತುಕಡಿಯಂತಾಗಿ, ದೇವರ ಅನುಗರಹದಿಂದ ಈ ದೇಶಗಳೆಲವನನೂ ಗೆಲರೆ. ನೆನನ ದೈವದತತವಾದ ಉಪದೇಶಗಳಿಂದ ಪರಕಾಶಿಸುವಂತಾಗಲೆ. ಓ ದೇವರೇ, ಅವರ ಬೆಂಬಲೆಗನಾಗಿರು. ಸಹಾಯಕನಾಗಿರು, ಅವರಿಗೆ ಕಾನನದಲೆ, ಬೆಟೆಟಗಳಲೆ, ಕಣಿವೆಯಲೆ, ಕಾಡಿನಲೆ, ಮೈದಾನದಲೆ, ಸಾಗರದಲೆ ನೇನು ಮೆತರನಾಗಿರು. ಇದರಿಂದ ಅವರು ನೆನನನ್ನು ಪವಿತರ ಸೆಪೂರತೆಯಿಂದ ಪರಾರಥಿಸುವಂತಾಗಲೆ. ನೇನು ಬಲಶಾಲೆ, ಪರಾಕರಮೆ, ಅನಂತ ಗುಣಾಡೆಯ ಕೇಳುವವ ಹಾಗೂ ನೋಡುವವ.

AB05017

ಓ ಕರುಣಾಕರ, ಸರವಶಕತನೇ! ಈ ಆತಮಗಳ ಸಮೂಹಮ ತಮಮ ಮುಖಗಳನ್ನು ಯಾಚನೆಯಿಂದ ನೆನನತತ ತೆರುಗಿಸಿದೆ. ಅತಯಂತ ವೆನಮರತೆ ಹಾಗೂ ದೈನಯತೆಯಿಂದ ಅವರು ನೆನನ ಸಾಮರಾಜ್ಯದತತ ನೋಡುತತೆರುವರು ಮತತು ಕಷಮೆ ಹಾಗೂ ಮನೆನಿಸುವಿಕೆಗಾಗಿ ನೆನನಲೆ ಯಾಚಿಸುತೆರುವರು. ಓ ದೇವರೇ! ಈ ಸಭೆಯನ್ನು ನೆನನ ಪರೀತೆ ಪಾತರವನನಾಗಿ ಮಾಡು. ಈ ಆತಮಗಳನ್ನು ಪಾವನಗೊಳಿಸು ಹಾಗೂ ಅವರ ಮೇಲೆ ನೆನನ ಮಾರಗದರಶನದ ಕೆರಣಗಳನ್ನು ಚೆಲುವಂತೆ ಮಾಡು, ಅವರ ಹೃದಯಗಳನ್ನು ಬೆಳಗಿಸು ಮತತು ನೆನನ ಹರಷದಾಯಕ ಪಾತೆಯಿಂದ ಅವರ ಚೈತನೆಯಗಳನ್ನು ಉಲಾಸಗೊಳಿಸು. ನೆನನ ಪವಿತರ ಸಾಮರಾಜ್ಯದಲೆ ಅವರೆಲರನನೂ ಸವಾಗತೆಸು. ನೆನನ ಅಕಷಯವಾದ ಔದಾರಯವನನು ಅವರ ಮೇಲೆ ಅನುಗರಹಿಸು. ಈ ಪರಪಂಚ ಹಾಗೂ ಮುಂದಿನ ಪರಪಂಚದಲೆ ಅವರನ್ನು ಸಂತೋಷಭರಿತರನನಾಗಿ ಮಾಡು.

ABU2368

* (ಏಪರೀಲ 21ರಿಂದ ಮೇ ತೆಂಗಲ 2ರವರೆಗೆ ಆಚರಿಸಲಪಡುವ ರೆಡೆವಾನೆ ಹಬಬಮ ತಮಮ ಅನುಯಾಯೆಗಳಿಗೆ *ರವರು ಮಾಡಿರುವ ತಮಮ ಧಯೆಯದ ಮಹಾಘೋಷಣಿಯ ಸೆಮರಣೋತಸವವಾಗಿದೆ. *ರವರು ಇದನ್ನು “ಹಬಬಗಳ ರಾಜ” ಎಂದು ಘೋಷಿಸಿರುವರು ಹಾಗೂ ತಮಮ ಪರಮ ಪಾವನ ಗರಂಧವಾದ ಕಿತಾಚಿ-ಈ-ಅಕದಾಸೆದಲೆ ಇದನ್ನು “ಸಮಸೆತ ಸೃಷೆಟಿಯು ಪಾವನತೆಯ ಸಾಗರದಲೆ ವೆಲೇನ”ವಾಗಿರುವ ಮಹಾದಿನಕೆ ಹೋಲಿಸಿರುವರು.) ಓ ಮಹಾಲೇಖನೆಯೇ, ದೆವೆಯವಾದ ವಸಂತ ಋತುವೆನ ಆಗಮನವಾಗಿದೆ. ಏಕೆಂದರೆ, ಸರವಕೃಪಾಕರನ ಮಹೋತಸವಮ ಸಮೇಪಿಸುತೆತಿದೆ. ಸಕಲ ಸೃಷೆಟಿಯು ಪುನರುಜಜೀವಿತಗೊಂಡು ನವೇನವಾಗುವಂತೆ ಸಂಪೂರಣ ಸೃಷೆಟಿಯೆದುರು ದೇವರ ನಾಮವನ್ನು ಹೊಗಳೆ ಅತನ ಸೆತೋತರವನನಾಚರಿಸಲು ಸವಯಂ ಉತಸಾಹದಿಂದ ಸೆಡೆಧತೆ ಮಾಡೆ. ಮನದಿಂದೆರಬೇಡೆ, ಮಾತನಾಡೆ, ಪರಮ ಸುಖದ “ನಮಮ ಹೆಸರೆನ” ದೆಗಂತದಲೆ ಸುಖಪರದ ದೆನ ನಕಷತರಮ ಕಂಗೊಳಿಸುತೆತಿದೆ. ಏಕೆಂದರೆ ದೇವರ ಹೆಸರೆನ ಸಾಮರಾಜ್ಯಮ ಸವರೆಗಳ ಸೃಷೆಟಿಕರತ, ನೆನನ ಪರಭುವೆನ ನಾಮದ ಆಭರಣದಿಂದ ಅಲಂಕೃತಗೊಂಡಿರುವುದು. ಈ ಮಹಾಮಹೆಮೆ ಹೆಸರೆನ ಶಕತೆಯಿಂದ ಸುಸಜಜಿತರಾಗಿ ಪೃಥವಿಯ ರಾಷೆಟೆಗಳೆದುರು ಎಡೆದುನಿಲೆ, ತಡಮಾಡೆ ಕಾದಿರುವವರಲೆ ಒಬ್ಬರಾಗದೆರೆ. . . . ಇದು ಎಂಧ ಯುಗವೆಂದರೆ ಅದೃಶೆಯ ಜಗತತು ಈ ರೀತೆ ಕೂಗಿ ಹೇಳುತೆತಿದೆ: “ಓ ವಸುಂಧರೇ, ನೇನು ಸೌಭಾಗೆಯಶಾಲಿಯಾಗಿರುವೆ, ಏಕೆಂದರೆ, ನೆನನ ದೇವರ ಪರಮ ಪಾವನ ಹೆಜಜಿಯನೆನೆಟೆಟಿರುವ ಸೆಧಲ ನೆನನದಾಗಿದೆದು,

ಆತನ ಭವಯ ಸಿಂಹಾಸನದ ಪೇಠವನನಾಗಿ ನೆನನನನು ಅಯಕೆ ಮಾಡಲಾಗಿದೆ”. ಭವಯತೆಯ ಸಾಮರಾಜ್ಯಮ ಉಡಗಾರವೆತೆತೆ: “ನಿನಗೋಷಕರ ನನನ ಜೀವವೇ ಸಮರಪೆತವಾಗಲಿ. ಏಕೆಂದರೆ, ಭೂತ ಕಾಲದಲಾಗಲಿ ಭವಶಯತೆನಲಾಗಲಿ ನೆನನ ಹೆಸರಿನ ಶಕತಿಯ ಮೂಲಕ ಎಲಲಾ ವಸತುಗಳಿಗೂ ವಚನವೆತತಂಥ ಆತನ ಸಾಮರಾಜ್ಯವನನು ಸರವಕೃಪಾಕರನ ಪೆರಿಯತಮನು ನೆನನ ಮೇಲೆ ಸೆಧಾಪಿಸಿರುವನು. . . . “ ಪರಮ ಪೆರಿಯತಮನು ಬಂದೆಹನು. ಆತನ ಬಲಗೈಯಲಿ ಆತನ ನಾಮದ ಮದೆರೆಯಿದೆ. ಆತನತತ ತೆರುಗಿ, ಸಂಪೂರಣವಾಗಿ ಪಾನ ಮಾಡಿ ಉಡಗಾರವೆತತುವವನೇ ಸಂತುಷೆಟನು : “ನಿನಗೆ ಪೆರಶಂಸೆಯಾಗಲಿ, ಓ ದೇವರ ಚೆಹನೆಗಳನನು ಪೆರಕಟಗೊಳಿಸಿದವನೇ!” ಸರವಶಕತನ ಪಾವನತೆಯೆಂದ! ಪೆರತೆಯೊಂದು ಗುಪೆತ ವಸತುಮೂ ಸತೆಯದ ಶಕತಿಯ ಮೂಲಕ ಪೆಯಕತಗೊಂಡಿದೆ. ದೇವರ ಎಲಲಾ ಅನುಗರಹಗಳೂ ಆತನ ಕೃಪೆಯ ಕುರುಹಾಗಿ ಕೆಳಗೆ ಕಳುಹಿಸಲಪಟಿವೆ. ಅಮರ ಜೀವನ ಜಲವನನು ಮನವರೆಗಾಗಿ ಸಂಪೂರಣವಾಗಿ ಸಮರಪೆಸಲಾಗಿದೆ. ಪೆರತೆಯೊಂದು ಬಟೆಟಲು ಕೂಡಾ ಸರವಪೆರಿಯಕರನ ಕೈಯ ಸೆಪರಷ ಪಡೆದಿದೆ. ಒಂದು ಕಷಣಕಕಾದರಾಗಲಿ ತಡಮಾಡದೇ ಸಾಮೇಪೆಯಕೆ ಬನನಿ. ಓ ಬಹಾರ ಜನರೇ, ಸರವಕೃಪಾಕರನು ಆತನ ಮನೆಯೆಂದ ಪವೆತರ ಸೆಧಾನದೆಡೆ ಮುಂದೆ ಸಾಗುತತ ಸಂಪೂರಣ ಸೃಷೆಟಿಯ ಮೇಲೆ ಆತನ ನಾಮದ ವೈಭವವನನು ಸಾರುತೆಡೆದಂತೆ, ಪುರಾತನ ಕಾಲದ ಚೆಹವೆಯ ವಚನವೆತತಂತಹ ಪರಮಾನಂದದ ದಿನದ ಸೆಮರಣಿಯನನು ಆತನಾನಂದದೆಂದ ಸಂಭರಮೆಸೆ. ದೇವರೇ ನಮಮ ಸಾಕಷೆಯಾಗಿರುವನು. ನಾವೇನಾದರೂ ಅ ದಿನದ ಗುಪೆತ ರಹಸೆಯಗಳನನು ಪೆರಕಟಿಸಿದೇದೇ ಆದರೆ, ಪರಾಕರಮೆಯೂ, ಸರವಜೆಇನೂ, ಸರವ ವೆವೇಕೆಯೂ ಆದ ದೇವರು ರಕಷೆಸಬಹುದಾದವರನನು ಬಿಟೆಟು ಉಳಿದ, ಈ ಭೂಮೆ ಮತತು ಸೆವರಗಗಳ ನೆವಾಸೆಗಳೆಲರೂ ಮೂರಳಿತರಾಗಿ ಸಾಯಬಹುದು. (ಗಲೇನೆಂಗೆಸೆ)

ABU2529

ಓ ದೈವೇ ಅನುಗರಹವೇ! ನಾನು ಶಾರೀರಿಕವಾದ ಅಪೇಕಷೆಗಳಿಂದ ದೂರವೆಡೆಧು ತೆನನುವ ಮತತು ಪಾನೇಯ ಸೇವನೆಯಲಿ ತೊಡಗದೆರುವಂತೆಯೇ, ನನನ ಹೃದಯವನನು ನೆನನ ಹೊರತಲದ ಪೆರೇತೆಯೆಂದ ಪರಿಶುದ್ಧಗೊಳಿಸು ಹಾಗೂ ಪವೆತರಗೊಳಿಸು, ಮತತು ನನನ ಆತಮವನನು ದೂಷಿತ ಬಯಕೆಗಳಿಂದ ಹಾಗೂ ಪೈಶಾಚಿಕ ಪೆರವೃತಿಗಳಿಂದ ಕಾಪಾಡು ಹಾಗೂ ರಕಷೆಸು, ಇದೆರಿಂದ ನನನ ಆತಮಮ ಪವೆತರತೆಯ ಉಸಿರೆನೊಂದಿಗೆ ಸಂಭಾಷೆಸಬಹುದು ಹಾಗೂ ನೆನನನನಲಲದೆ ಬೇರೆಲಲಮಗಳನನು ಉಚೆಚರೆಸುಮದೆರಿಂದ ಉಪವಾಸ ಮಾಡಬಹುದು!

Other prayers by Bahá'u'lláh (research)

BH04622

“ಪೆರತೆಯೊಂದು ಪರೆಸೆಧಿತೆಗಳಲೂ ಸಹನೆಯೆಂದೆರೆ ಮತತು ನೆಮಮ ಸಂಪೂರಣ ಭರವಸೆ ಹಾಗೂ ವೆಶಿವಾಸವನನು ದೇವರ ಮೇಲೆಡೆ.”

BH04622

ಓ ದೇವರೇ, ನೇನು ನೆನನ ಭವಯತೆಯನನು ಮಾನವರ ತೇಜೋಮಯ ನೈಜತೆಗಳ ಮೇಲೆ, ಜೆಇಾನ ಮತತು ಮಾರೆಗದರಶನದ ಉಜವಲ ಬೆಳಕನನು ಅವರ ಮೇಲೆ ಪೆರಕಾಶಿಸುಮದೆರೊಂದೆಗೆ ಚೆಲೆರುವೆ ಮತತು ಈ ಸೆವರೇಗೇಯ ಅನುಗರಹಕೆಕಾಗಿ ಸೃಷೆಟಿಸಿದಮಗಳಲೆಲಲಾ ಅವರನನೂ ಆಯೆದುಕೊಂಡೆರುವೆ ಮತತು ಅವರನನು ಕತತಲೆಯೆಂದ ಹೊರತೆಗೆದು ಈ ಗೋಚರವಾದ ಜಗತೆಗೆ ಬರುವಂತೆ ಮಾಡಿ ಅವರು ಎಲಲವನನೂ ಸುತತುವರೆಯುವಂತೆ ಮಾಡೆರುವೆ. ಅವರ ಅಂತಃಸೆಸಾರವನನು ತೆಳೆಯುವಂತೆ ಹಾಗೂ ಅವರ ರಹಸೆಯಗಳು ಬಹೆರಂಗಗೊಳಿಸುವಂತೆ ಮಾಡೆರುವೆ! ನೆಜವಾಗಿಯೂ, ಅವನೆಚೆಚಿಸುವ ಯಾರ ಮೇಲಾದರೂ ಅವನು ಆತನ ವೆಶೇಷವಾದ ಕೃಪೆಯನನು ತೋರುತತಾನೆ. ಓ ಪೆರಭುವೇ, ನೆನನ ಪೆರಿಯತಮರು ಜೆಇಾನ, ವೆಚೆಇಾನಗಳು ಹಾಗೂ ಕಲೆಗಳನನು ಗಳಿಸುವಂತೆ ಹಾಗೂ ಸೃಷೆಟಿಸಿದ ಎಲಲಾ ಜೀವಿಗಳ ಅಂತರಿಕ ನೈಜತೆಯ ಭಂಡಾರದಲಿ ಹುದುಗಿರುವ ರಹಸೆಯಗಳನನು ಪೆರಕಟಗೊಳಿಸುವಂತೆ ನೇನು ಸಹಾಯ ಮಾಡು. ಹೃದಯದಲಿ ಬರೆದೆರುವ ಮತತು ಅಡಗಿರುವ ಸತೆಯಗಳನನು ಅವರು ಆಲಿಸುವಂತೆ ಮಾಡು. ಅವರು

ಜೀವಿಗಳಲಿಲಲಾ ಮಾರಗದರಶದ ಚಿಹ್ನೆಗಳಾಗಿರುವಂತೆಯೂ ಮತತು ಮೂದಲ ಜೀವನದಲಿ ಅವರ ಬೆಳಕನು ಚಿಲುವಂತೆ ಮಾಡುವ ಮನಸೆನ ತೀಕಷಣ ಕಿರಣಗಳಂತೆಯೂ ಮಾಡು. ಅವರನು ನೆನೆಡೆಯ ಮುಖಯುಷಧರನನಾಗಿಯೂ, ನೆನೆನ ಪಥದಲಿನ ಮಾರಗದರಶಕರನನಾಗಿಯೂ, ಮಾನವರನು ನೆನೆನ ಸಾಮಾಜಯದೆಡೆ ಪೋಪಿಸುವ ಹರಿಕಾರನನಾಗಿಯೂ ಮಾಡು. ನೆಜವಾಗಿಯೂ ನೆನು ಪರಬಲನೂ, ರಕಷಕನೂ, ಸಮರಥನೂ, ಪರತೆಪಾದಕನೂ, ಬಲಾಥಯನೂ, ಸರವಾಥಿಕ ಉದಾರಿಯೂ ಆಗಿರುವೆ.

BH04740

ಓ ಪರಭುವೇ, ನೆನೆನ ಹಾದಿಯಲಿ ನಮಮ ಹೆಜಜಿಯನನು ಭಡರಪಡೆಸು. ನೆನೆನ ಆಜ್ಞಾಧಾರಕರಾಗಿರಲು ನಮಮ ಮನಸನನು ಸಧಿರಪಡೆಸು. ನೆನೆನ ಪಯಕತೆತವದ ಸೌಂದರಯದ ಕಡೆ ನಮಮ ದೃಷಿ ಹೂರಳುವಂತೆ ಮಾಡು. ನೆನೆನ ದೈವಿಕ ಏಕೀಭಾವದ ಸೂಚನೆಗಳಿಂದ ನಮಮ ಎದೆಯನನು ಉಜಬುವಂತೆ ಮಾಡು. ನೆನೆನ ಔದಾರಯದ ನೆಲುವಂಗಿಯಿಂದ ನಮಮ ಶರೀರಗಳನನು ಅಲಂಕರಿಸು. ನಮಮ ಕಣಿನಿಂದ ಪಾಪದ ಪರದೆಯನನು ತೂಡೆದು ಹಾಕಿ ನೆನೆನ ಘನತೆಯ ಬಟಿಟಲನನು ದಯಪಾಲಿಸು. ಎಲಲ ಜೀವಿಗಳ ಭಾವನೆಯೂ ನೆನೆನ ವೈಭವದ ಕುರಿತು ಪಾಡುವಂತಾಗಲಿ. ಓ ಪರಭುವೇ, ಆಗ ನೆನು ನೆನೆನ ಕೃಪಾಕಟಾಕಷದ ಮಾತುಗಳಿಂದ ಪರಸನನನಾಗು. ಭಗವಂತನ ಸಾಕಷಾತಕಾರದ ಪವಾಡವನನು ತೂರಿಸುವವನಾಗು. ಪರಾರಥನೆಯ ಪವಿತರ ತನಮಯತೆಯು ನಮಮ ಆತಮಗಳನನು ಸೇರಲಿ. ಈ ಪರಾರಥನೆಯು ಶಬ್ದೂಚಚಾರಗಳಿಗಿಂತ, ಅಕಷರಗಳಿಗಿಂತ ಉನನತವಾಗಿರಲಿ, ಧವನಿಯ ನಾದಗಳನನು ಮೇರೇರಲಿ. ಪರಭುವೇ, ಇವರೆಲಲ ನೆನೆನ ದಾಸರು ನೆನೆನೆಯೆಂದಿರುವವರು ನೆನೆನ ಒಡಂಬಡೆಕೆ ಹಾಗೂ ಉಯೆಲಿನ ಬಗೆಗೆ ಅಚಲ ಭಾವನೆಯುಳವರು. ನೆನೆನ ತತವದ ಬಗೆಗೆ ಪಟಿಟು ಹೆಡೆದವರು. ನೆನೆನ ವೈಭವದ ಅಂಚನನು ಅಪೆಪೆಹೆಡೆದುಕೂಂಡಿರುವವರು. ಓ ಪರಮಾತಮನೇ, ನೆನೆನ ದಯಾಮಯ ಪರೀತಿಯಿಂದ ಅವರಿಗೆ ಸಹಾಯವೆಸಗು. ನೆನೆನ ಶಕತಿಯಿಂದ ಅವರನನು ಊರಚಿತಗೂಳಿಸು. ನೆನೆಗೆ ವೆಧೇಯರಾಗಿರುವಂತೆ ಅವರ ಟೂಂಕವನನು ನೆನೆನ ಪರಭಾವದಿಂದ ಬಲಗೂಳಿಸು. ನೆನು ಕಷಮಾಶೀಲನಾಗಿದೇಯೇ ಗೂರವ ಪರದನಾಗಿದೇಯೇ.

BH08575

“ವೃತ್ತಯುಮ ಪರತಿಯೂಬಿ ಭರವಸೆಯುಳಳ ಭಕತಿನೆಗೂ ನೆಜಜೀವನದ ಬಟಿಟಲನನು ಕಾಣಿಕ ನೆಡುತತದೆ. . . . ಅಮರ ಜೀವನದ ಕೂಡುಗಿಯನನು ಅದು ಅನುಗರಹಿಸುತತದೆ.”

AB0001ABI

* (ಅಥಯಾತಮೆಕ ಸಭೆಗೆ ಸೇವೀಕಾರಾಹ, ಕೂನೇ ಪಕಷ ಇಬಬರು ಸಾಕಷಿಗಳ ಸಮಕಷಮದಲಿ ವೈಯುಕತಿಕವಾಗಿ ವಧು ಮತತು ವರ ಇಬಬರೂ ಕಿತಾಜ್-ಇ-ಅಕದಾಸೆ ಗರಂಥದಲಿ ಗೂತತು ಪಡಿಸಿರುವ ಹೇಳಬೇಕಾದ ವೆವಾಹದ ವೆಧಿವತತಾದ ಪರತೆಜ್ಞಾ ಶಲೂಕಮ ಈ ರೀತಿಯೆದೆ “ನಾವೆಲಲರೂ, ನೆಶಚಯವಾಗಿಯೂ, ದೇವರ ಇಚೆಫಿಗೆ ಬಡೆಧರಾಗಿರುವೆಮ.”)

ಓ ನನನ ಸವಾಮೆಯೇ, ನೆನು ಮಹಮಾನವಿತ, ನೆನೆನ ಕೃಪಾಶರಯದಲಿ ನೆನೆನ ಈ ಸೇವಕ ಮತತು ನೆನೆನ ಸೇವಕಿ ಕಲಿತೆದಾರೆ. ನೆನೆನ ಉಪಕಾರ ಹಾಗೂ ಔದಾರಯದಿಂದ ಒಂದುಗೂಡೆದಾರೆ. ಓ ಪರಭುವೇ, ಈ ನೆನೆನ ಪರಪಂಚದಲಿ ಮತತು ರಾಜಯದಲಿ ಅವರಿಗೆ ಸಹಾಯನೇಡು. ನೆನೆನ ದಯೆ ಮತತು ಕರುಣಿಯ ಮೂಲಕ ಅವರಿಗೆ ಎಲಲ ಒಳೆಯದಾಗಲೆಂದು ಹರಸು. ನೆನೆನ ಸೇವೆಯಲಿ ನೆರತರಾಗುವಂತೆ ಅನುಗರಹಿಸು. ಈ ಸೇವೆಯಲಿ ನೆರವಾಗು. ನೆನೆನ ಪರಪಂಚದಲಿ ನೆನೆನ ಪಯಾತಿಯ ಸಂಜ್ಞೆಯಂತೆ ಅವರನನು ನಡೆಸು. ಈ ಪರಪಂಚದಲಿ ಹಾಗೂ ಮುಂದಿನ ಪರಪಂಚದಲಿ ಎಣಿಯೆಲಲದಿರುವ ನೆನೆನ ಅನುಗರಹದಿಂದ ಅವರನನು ರಕಷಿಸು. ನೆನೆನ ಕೃಪಾ ಸಾಮಾಜಯದತತ ವೆನೀತರಾಗಿ ನೆನೆನೂಂದಿಗೆ ಬೆರಿಯಲು ಬೇಡುತತೆದಾರೆ. ನೆಜಕಕೂ ಅವರು ನೆನೆನ ಆಜ್ಞೆಗೆ ಬಡೆಧರಾಗಿ ವೆವಾಹವಾಗಿದೆದಾರೆ. ಕಾಲದ ಅಂತಯದವರೆಗೂ ಅವರು ಮಧುರ ಹಾಗೂ ಐಕಿಯತೆಯ ಸೂಚಕವಾಗಿರುವಂತೆ ದಯೆ ನೇಡು. ಸತಯಕಕೂ ನೆನು ಅನಂತ, ಸರವಪೆಯಷಿತ ಮತತು ಪರಬಲ.

Also in: am, da, is, it, kl, mg, pt, sv

AB00001FIR

ಓ ಪೆರಭುವೇ, ನನನ ದೇವರೇ! ನೆನನನು ಪೆರೇತಿಸುವವರಲೆ ನೆನನ ಬಗೆಗೆ, ವೆಶೆವಾಸ ದೃಢವಾಗೆರುವಂತೆ ಸಹಾಯವೆಸುಗು. ಅಷೆಟು ಮಾತೆರವಲೆ ನೆನನ ಮಾರೆಗವನನು ಅನುಸರೆಸುವಂತೆ, ನೆನನ ಕಾರೆಯದಲೆ ನೆನನೆಯೆಂದೆರುವಂತೆ ಅನುಗರೆಹೆಸು. ಸೆವಾರೆಥ ಹಾಗೂ ಮೋಹಪಾಶಗಳ ಹೊಡೆತವನನು ಎದುರೆಸಲು ಸೆಧ್ಯೆರೆಯ ನೇಡು. ಭಗವಂತನ ದೆವೆಯ ಮಾರೆಗದರೆಶನವನನು ಹೆಡೆದು ಸಾಗಲು ಒತತಾಸೆ ಕರುಣಿಸು, ನೇನು ಅತೆ ಬಲಶಾಲೆ, ಕರುಣಾಳು, ಸೆವಯಂಪೂರಣದಾತ, ದಯಾಡೆರೆಹೃದಯ, ಸರೆವಶಕತ, ಅತುಲ ಉದಾರೆ.

Also in: af, az, be, bg, bs, ca, ch, cy, da, de, el, en, eo, es, fa, fr, fy, ho, hr, ht, hu, id, is, it, kl, km, lb, lg, lv, ml, nl, pl, pt, ro, ru, sk, sm, sq, sv, sw, te, tl, vi

AB00001SHI

ಓ ಭಗವಂತನೇ, ನನನ ಭಗವಂತನೇ, ನೆನನ ವೆಶೆವಾಸಾರಹರಾದ ಸೇವಕರನನು ರಕೆಷೆಸು. ಅವರನನು ಸೆವಾರೆಥ ಮತತು ಮೋಹದ ಕೆಡುಕೆನೆಂದ ಕಾಪಾಡು. ನೆನನ ಪೆರೇಮಮಯವಾದ ದೃಷೆಟಿಯೆಂದ ಅವರನನು ಮತೆಸರ, ಡೆವೇಷ ಮತತು ಅಸೂಯೆಗಳೆಂದ ರಕೆಷೆಸು. ನೆನನ ಉಡೆದಿಶೆಯದ ಅಭೇಡೆಯವಾದ ಕೋಟಿಯೊಳಗೆಟೆಟು ಆಶರಯ ನೇಡು. ಸಂಶಯವೆಂಬ ಆಯುಧದೆಂದ ಕೆಷೇಮವಾಗೆರೆಸು. ಅವರನನು ನೆನನ ದೆವೆಯ ಸಾಕೆಷಾತಕಾರದ ಮೂರೆತೆ ಸೆವರೂಪರನನಾಗೆ ಮಾಡು. ನೆನನ ದ್ಯೆವಿಕ ಏಕತೆಯ ದ್ಯೆನಿಕ ಚಿಲುಮೆಯೆಂದ ಹೊರಹೊಮೆಮುವ ದೇದೇಷೆಯಮಾನವಾದ ಕೆರಣಗಳ ಮೂಲಕ ಅವರ ಮುಖಾರವೆಂದಗಳನನು ಶೋಭಿಸುವಂತೆ ಮಾಡು. ನೆನನ ಪವೆತರ ಸಾಮರಾಜೆಯದೆಂದ ಪೆರಸನನತೆಗೊಳೆಳುವ ಶೆಲೋಕಗಳೆಂದ ಅವರೆಗೆ ಹೃದಯಾನಂದವನನು ಉಂಟುಮಾಡು. ನೆನನ ಸರೆವಶಕತೆಯೆಂದ ಅವರ ಟೊಂಕವನನು ಭಡೆರಪಡೆಸು, ನೇನೇ ಸರೆವ ಪೆರದಾತ, ರಕೆಷಕ, ಸರೆವಶಕತ, ಅಷೆಟೇ ಅಲಲ ದಯಾಳು.

Also in: af, az, bg, bi, ca, ch, da, de, el, en, eo, es, fa, fr, ht, hy, hz, iba, is, it, kj, ky, ky, lg, lv, mg, ml, nl, no, pl, pt, ro, sm, sm, sne, sne, sne, sne, sne, sq, st, sv, ta, tl, tvl

AB00065STE

ಓ ನನನ ಪೆರಭುವೇ ಹಾಗೂ ನನನ ಭರವಸೆಯೇ! ನೆನನ ಪೆರೇತೆಪಾತೆರರು, ಉನನತವಾದ ನೆನನ ಒಡಂಬಡೆಕೆಯಲೆ ದೃಢರಾಗೆರುವಂತೆಯೂ, ನೆನನಿಂದ ಪೆರಕಟಿತ ಧರೆಮಕೆಕೆ ವೆಧೇಯರಾಗೆರುವಂತೆಯೂ ಹಾಗೂ ನೆನನ ಭವೆಯತೆಯ ಗೆರಂಥದಲೆ ಅವರೆಗಾಗಿ ನೇನು ವೆಧೆಸೆರುವ ಆಜ್ಞೆಗಳನನು ಪಾಲಿಸುವಲೆ ಅವರೆಗೆ ಸಹಾಯಮಾಡು; ಇದರೆಂದ ಅವರು ದೆವೆಯಲೋಕದ ಒಡನಾಡೆಗಳ ಮಾರೆಗದರೆಶನದ ನೆಶಾನೆ ಹಾಗೂ ನೆನನ ಅನಂತ ವೆವೇಕದ ಕಾರಂಜೆಗಳೂ, ಅಲೂಕೆಕೆ ಗಗನದಲೆ ಸರೆಯಾದ ಮಾರೆಗ ತೋರುವ ನಕೆಷತೆರಗಾಳೂ ಆಗಬಹುದು. ನೆಜವಾಗೆಯೂ, ಅಜೇಯನೂ, ಸರೆವಶಕತನೂ, ಬಲೆಷೆರನೂ ನೇನೇ ಆಗಿರುವೆ.

Also in: az, bg, bs, ca, da, el, en, eo, es, fa, fr, hr, ht, hu, is, kiw, lg, mg, ml, mt, nl, pl, pt, ro, ru, sk, sv, tl, ur

AB00094WEA

ಓ ಸೆವಾಮೆಯೇ, ಇದೊಂದು ರೆಕೆಕೆ ಮುರೆದಹಕೆಕೆ, ಅದರ ಹಾರಾಟ ಬಲು ನೆಧಾನ. ಸುಖ ಸಂಪತೆತೆನ ಶೆಖರ ಮತತು ಮುಕೆತೆಯತೆತ ಹಾರಾಡಲು ಸಹಾಯ ನೇಡು. ಅತೆಯಂತ ಆನಂದ ಹಾಗೂ ನೆಮೆಮದೆಯೆಂದ ವೆಶಾಲವಾದ ಅಕಾಶದಲೆ ಹಾರಾಡಲು ಅವಕಾಶವನನು ಕಲೆಪೆಸು. ನೆನನ ಹೆಸರೆನ ವ್ಯೆಭವದಲೆ ಎಲೆಲೆಡೆಯಲೆಯೂ ಇಂಪಾದ ಧೆವನೆ ಮೂಡುವಂತೆ ಎಸಗು. ನೆನನ ಕರೆಯು ಪೆರತೆಧೆವನೆಸೆ ಕೆವೆಗಳನನು ತಣಿಸಲೆ. ನೆನನ ಮಾರೆಗವನನು ವೇಕೆಷೆಸೆ ಕಣಣುಗಳು ಪೆರವಲೆಸುವಂತೆ ಮಾಡು. ಓ ಪರಮಾತೆಮನೇ, ನಾನು ಒಬೆಬೊಂಟೆಗ, ಒಡನಾಡೆಗರೆಲಲ. ಪತೆತ ನೇನಲಲದೆ ನನಗೆ ಬೇರೆ ಯಾರ ಬೆಂಬಲಮೂ ಇಲಲ. ನೇನಲಲದೆ ಬೇರೆ ಸಹಾಯಕರೆಲಲ, ಪೋಷಕರೆಲಲ, ನೆನನ ಸೇವೆಗಾಗಿ ನನನನನು ದೂಡು. ನೆನನ ದೂತ ಗುಂಪೆನ ಮೂಲಕ ನನಗೆ ಸಹಾಯ ನೇಡು. ನೆನನ ಸಂದೇಶವನನು ಸಾರುವಲೆ ನನಗೆ ಯಶಸೆಸು ದಯಪಾಲೆಸು. ನೆನನ ಜೀವೆಗಳಲೆ ನೆನನ ಸುಗುಣಗಳ ಪೆರಚಾರಕೆಕೆ ಒತತಾಸೆ ಕಲೆಪೆಸು. ವಾಸೆತವಕೆಕೂ ಬಡವರ ಆಧಾರೆ ನೇನು. ಅಲಪರ ಹೆತರಕೆಷಕ, ಪೆರಬಲ, ಬಲಾಡೆಯ ಹಾಗೂ ಅನೇರೆಬಂಧೆತ.

Also in: ar, ar, bg, ca, co, da, de, el, en, en, es, fa, hu, id, kl, lv, nl, pl, pt, ro, sl, sv

AB00128

“ಓ ಕರುಣಾಕರನ ಸೇವಕಿಯರೇ! ಮಕಳನನು ಶೈಶವಾವಸೆಥೆಯೆಂದಲೇ ತರಬೇತಿಗೊಳಿಸುಮದು ನೆಮಗೆ ಅಗತಯವೆದೆ! . . . ಮತತೆದರಲಲೆ ಯಾಮದೇ ರೇತಿಯ ಸಡೆಲತೆಗೆ ಅನುಮತಿಯೇ ಇಲಲ.”

Also in: az, bg, ja, ko, lv, mn, ta, zh-Hans, zh-Hant

AB00156LOW

. . . ಮನುಷ್ಯರ ಮುಂದೆ ಉಲಲಂಘನೆ ಮತತು ಪಾಪಗಳ ನೆವೇದನೆಗೆ ಅನುಮತಿಯೆಲಲ . . . ಪಾಪಿಯು, ತನನ ಮತತು ದೇವರ ಮಥೆಯೆ, ಕೃಪಾಸಾಗರದೆಂದ ಕೃಪೆಗಾಗಿ ಮೂರೆಯೆಡಬೇಕು, ಉದಾರತೆಯ ಸೆವರೆಗದೆಂದ ಕಷಮೆಯಾಚಿಸೆ ಈ ರೇತೆ ಹೇಳಬೇಕು. ಓ ದೇವರೇ, ನನನ ದೇವರೇ! ಯಾರು ನೆನನ ಮಧುರವಾಣಿಗಳೆಂದ ಅತೇ ಹರಷಿತರಾಗಿ, ದೆವೆಯ ಹುತಾತಮತೆಯ ಭವೆಯವಾದ ಉನನತ ಸೆಧಾನದೆಡೆ ಧಾವಿಸಿದರೋ ಅಂತಹ ನೆನನ ನೆಜ ಪರೇಮೆಗಳ ನೆತತರನ ಮೂಲಕ ನಾನು ನೆನನಲಲೆ ಮೂರೆಯೆಡುತತೆಡೆದೇನೆ. ನೆನನ ಜಿಗಾನದಲಲೆ ಪರತೆಷೆರೆಯಾಗಿರುವ ರಹಸೆಯಗಳ ಮೂಲಕ ಹಾಗೂ ನೆನನ ಉದಾರತೆಯ ಸಾಗರದಲಲಡಗಿರುವ ಮುತತುರತನಗಳ ಮೂಲಕ ನನಗೂ ನನನ ತಂದೆ ಮತತು ನನನ ತಾಯೆಗೂ ಕಷಮೆಯನೇಡೆಂದು ನಾನು ನೆನನನನು ಯಾಚಿಸುತತೆಡೆದೇನೆ. ಕೃಪೆಯನು ತೋರುವವರಲಲೆ, ಸತಯವಾಗಿಯೂ, ನೇನೇ ಅತಯಂತ ದಯಾಳು ಆಗಿರುವೆ. ಸದಾ ಕಷಮಾಶೇಲನೂ, ಸರವ ಉದಾರಿಯೂ ಆದ ನೇನಲಲದೆ ಬೇರೆ ದೇವರೆಲಲ. ಓ ಪರಭುವೇ! ಪಾಪಗಳ ಈ ಸಾರಮ ನೆನನ ಕೃಪಾ ಸಾಗರದತತ ತಿರುಗಿರುವದನನೂ, ಈ ದುರಬಲನು ನೆನನ ದೆವೆಯ ಶಕತಿಯ ರಾಜಯವನನರಸುಮದನನೂ ಹಾಗೂ ಈ ಬಡ ಜೀವಿಯು ಸೆವಯಂ ನೆನನ ಐಶವರೆಯದ ದಿನ ನಕಷತರದೆಡೆ ವಾಲಿರುವದನನೂ ನೇನು ನೋಡುತತೆರುವೆ. ಓ ಪರಭುವೇ, ನೆನನ ಕರುಣೆ ಮತತು ನೆನನ ಕೃಪೆಯೆಂದ ಅವನನನು ನಿರಾಶೆಗೊಳಿಸದಿರು ಅಥವಾ ನೆನನ ದಿನಗಳಲಲೆ ನೆನನ ಅನುಗರಹಿತ ದೆವೆಯ ದರಶನಗಳೆಂದ ಅವನನನು ಬಹೆಷಕರಿಸದಿರು, ಅಲಲದೆ ನೆನನ ಸೆವರೆಗ ಹಾಗೂ ನೆನನ ಪೃಥೆವೆಯಲಲೆ ವಾಸಿಸುತತೆರುವ ಸರವರೆಗೂ ನೇನು ವೆಶಾಲವಾಗಿ ತೆರೆದೆಟೆಟಿರುವ ನೆನನ ಡೆವಾರದೆಂದ ಅವನನನು ಹೊರದೂಡದಿರು. ಅಕಟಕಟಾ! ನನನ ಪಾಪಗಳು ನೆನನ ಪವೆತರತೆಯ ಅಸೆಧಾನವನನು ಸಮೇಪಿಸುತತೆರುವದರೆಂದ ನನನನನು ತಡೆದೆವೆ ಹಾಗೂ ನನನ ಅತೆಕರಮ ಪರವೇಶಮ ನನನನನು ನೆನನ ಭವೆಯವಾದ ಪೂಜಾಸೆಧಾನದೆಂದ ಬಹುದೂರವೆರುವಂತೆ ಮಾಡಿದೆ. ನಾನು ಮಾಡಬಾರದೆಂದು ನೇನು ನೆಷೇಧಿಸಿರುವದನನು ನಾನು ಮಾಡಿರುವೆ ಹಾಗೂ ನಾನು ಲಕಷಿಸಬೇಕೆಂದು ನೇನು ವೆಧಾಯಕ ಮಾಡಿರುವದನನು ನಾನು ಅಲಕಷಿಸಿರುವೆ. ನನನನನು ನೆನನ ಬಳೆ ಸೆಳೆಯುವಂತೆ ಮಾಡುವದನನು ನೆನನ ಉದಾರತೆಯ ಲೇಖನೆಯೆಂದ ನನಗೆ ಬರೆದೆಡಬೇಕೆಂದೂ, ನೆನನ ಕಷಮೆ ಮತತು ಮನಿಸಿಸುವೆಕೆ ಹಾಗೂ ನನನ ಮಥೆಯೆ ನುಸುಳಿರುವ ನನನ ಅತೆಕರಮಣಗಳೆಂದ ನನನನನು ಶುಡಧಗೊಳಿಸೆಂದೂ ನಾಮಧೇಯಗಳ ಸಾರವಭೌಮ ಪರಭುವಿನ ಮೂಲಕ ನಾನು ನೆನನನನು ಪರಾರಥಿಸುವೆ. ನೆಜವಾಗಿಯೂ ನೇನೇ ಸಮರೆಥ, ಉದಾರೆ, ಪರಬಲನೂ, ಕೃಪಾಳುಮೂ ಆದ ನೇನಲಲದೆ ಬೇರೆ ದೇವರೆಲಲ.

Also in: az, bg, bi, ca, da, el, en, es, fa, fr, ht, id, is, mg, nl, pl, pt, ro, tl

AB00189AID

ಓ ದೇವರೇ, ನನನ ದೇವರೇ ನೆನನ ನಂಬಿಕೆಯ ಸೇವಕರು ಪರೇತಿಯುತ ಹಾಗೂ ಕೋಮಲವಾದ ಹೃದಯಗಳನನು ಹೊಂದುವಂತೆ ನೆರವಾಗು. ಪೃಥೆವೆಯ ದೇಶಗಳಲಲೆಲಲಾ ದೈವೇ ಸಮೂಹದೆಂದ ಬರುತತೆರುವ ಮಾರಗದರಶನದ ಬೆಳಕನನು ಪಸರೆಸಲು ಅವರೆಗೆ ಸಹಾಯ ನೇಡು. ಸತಯವಾಗಿಯೂ ನೇನು ಬಲಶಾಲೆ, ಸಾಮಥೆರೆಯವಂತ ಪರಾಕರಮೆ, ಸರವನೆಗರಹೆ ಹಾಗೂ ಸರವ ಉದಾರೆ. ಸತಯವಾಗಿಯೂ ನೇನು ಕೊಡುಗೈ ದಾನಿಯೂ, ಸಜ್ಜೆಯನೂ, ಕೋಮಲನೂ, ಅತಯಂತ ದಾನಶೂರನೂ ಆಗಿರುವೆ.

Also in: az, bg, bi, bs, ca, da, el, en, fa, fi, fo, fr, ht, id, is, kl, lg, ml, nl, pl, pt, ro, ru, sl, tl

AB00204PIT

ಓ ದೈವೇ ಅನುಗರಹವೇ, ದಯಾಪಾತರರು ನಾಮ, ದಯಪಾಲಿಸು ನೆನನ ನೆರವನನು ನೆಲೆಯೆಲಲದ ಸಂಚಾರಿಗಳು, ನೇಡು ನೆನನ ಆಶರಯವನನು; ಚದುರಿದವರು, ಒಂದು ಗೂಡಿಸು ನಮಮನನು; ದಾರಿ ತಪೆದವರು, ಸೇರಿಸು ನೆನನೆಡೆಗೆ

ನಮಮನನು; ವಂಚಿತರು; ಅನುಗೃಹಿಸು ನಮಮ ಮೇಲೆ ನಮಮ ಪಾಲಿನ ಒಂದು ಭಾಗವನು; ಬಾಯಾರಿದವರು, ಜೀವ ಜಲ ಚಿಲುಮೆಯಂತೆ ನಡೆಸು ನಮಮನನು; ದುರಬಲರು, ನೆನಿನ ಧರ್ಮದ ಸಹಾಯಕರಾಗುವಂತೆಯೂ, ಮಾರ್ಗ ದರಶನದ ಹಾದಿಯಲ್ಲಿ ನಮಮನನು ನಾವೇ ತಯಾಗ ಜೀವಿಯನನಾಗಿ ಅರಪಿಸುವಂತೆಯೂ ನಾಮ ಎಡದೇಳುವಂತೆ ನಮಮನನು ಬಲಪಡಿಸು.

Also in: bs, el, en, es, eu, hu, hy, is, lg, mg, pt, sne, sq

AB00209UND

ಓ ಪರಮಾತ್ಮನೇ, ಸವಾಮೇಯೇ, ನೆನಿನ ಕರುಣೆ ಈ ಆತಮಗಳ ಮೇಲೆ ಬಂದಿಳಿಯಲೆ ಎಂದು ಕೋರುವೆ. ಸೆರಗೊಡೆಡಿ ಬೇಡುವೆ. ನೆನಿನ ಉಪಕಾರ ಹಾಗೂ ಸತಯ ಸಾಕಷಾತಕಾರಕೆ ಅವರನನು ಅರಹರನನಾಗಿ ಮಾಡು. ಹೃದಯಗಳನನು ಒಂದುಗೂಡಿಸು ಎಲಲ ಆತಮಗಳನನು ಏಕತರಗೊಳಿಸು. ನೆನಿನ ಪವಿತರ ಹಾಗೂ ಏಕೇಭಾವದ ಮೂಲಕ ಚಿತತವನನು ಆನಂದಮಯವನನಾಗಿ ಮಾಡು, ನೆನಿನ ಏಕಮೂಲತೆ ಸವರೂಪದ ಜಯೋತಿಯೆಂದ ಈ ಮುಖಗಳನನು ಬೆಳಗಿಸು. ನೆನಿನ ಪರಿಸರದ ಸೇವೆಗಾಗಿ ನೆನಿನ ಸೇವಕರ ಬಲವನನು ಹೆಚ್ಚಿಸು ಪರಭುವೇ. ಅಪಾರ ದಯಾಮಯನಾದವನೂ ನೇನು. ಕೆಷಮೆಸುವವನೂ ಮತತು ಮುನಿನಿಸುವವನೂ ನೇನೇ. ನಮಮ ಪಾಪಗಳನನು ಕೆಷಮೆಸು. ನಮಮ ಲೋಪದೋಷಗಳನನು ಮನನಿಸು. ನೆನಿನ ಕರುಣಿಯ ಸಾಮರಾಜ್ಯದತತ ನಮಮ ಗಮನವನನು ಹರೆಯಿಸುವಂತೆ ಮಾಡಿ, ನೆನಿನ ಬಲ ಹಾಗೂ ಅಧಿಕಾರಕೆ ತಲೆಬಾಗಿಸಿ, ನೆನಿನ ಕೇರತೆ ಮತತು ಪರಸನನತೆಗೆ ನಮರತೆಯೆಂದ ಶರಣಾಗುವಂತೆ ನನನನನು ಅನುಗೃಹಿಸು. ಭಗವಂತನೇ, ಸಮುದರದ ಆಲೆಗಳಂತೆ ನಮಮನನು ಮಾಡು. ಉಡೆಯಾನವನದ ಪುಷ್ಪಗಳಂತೆ ಪರಿವರತಿಸು. ನೆನಿನ ಪರೋಮದ ಅಪಾರ ಉದಾರತೆಯ ಮೂಲಕ ಏಕಿಯತೆ ಹಾಗೂ ಸಮಮತಿಗಾಗಿ ಏಸಗು. ನೆನಿನ ಏಕತವ ಸವರೂಪದ ಸೂಚನೆಯ ಮೂಲಕ ನಮಮ ಹೃದಯಗಳನನು ವೆಶಾಲಗೊಳಿಸು. ಎಲಲ ಮಾನವ ವರಗದವರೂ ಕೇರತೆಯ ಉತತುಂಗ ಶಿಖರದೆಂದ ಪರಜವಲಿಸುವ ನಕಷತರಗಳಂತೆ ನೆನಿನ ಜೀವಿತ ಸೌರಭದ ಮರದಲೆ ಬೆಳೆದ ಶರೋಷ್ಠಿ ಹಣಿಣುಗಳೋಪಾದಿಯಲೆ ನೆರಮೆಸು. ಸತಯವಾಗಿಯೂ ನೇನು ಸರವಶಕತ, ಸವಯಂಪರಿಪೂರ್ಣ, ದಾನಿ, ಮನನಿಸುವಾತ, ಕೆಷಮೆಸುವವ ಸರವಾಂತರೆಯಾಮೆ ಸೃಷ್ಠಿಕರತ

Also in: az, bg, ca, da, de, el, en, es, fa, it, kl, lv, mg, nl, pl, ro, sv, tl

AB00364

ಓ ಕರುಣಿಯ ಪರಭುವೇ, ಇವರೆಲಲ ನೆನಿನ ಸೇವಕರು, ನೆನಿನ ಉದಾರತೆ ಹಾಗೂ ಆಶೀರ್ವಾದಕೆಕಾಗಿ ಕಾದು ಕುಳಿತೆರುವರು ಇಲಲೆ, ದೇವರೇ, ನೆನಿನ ಏಕಮಾತರ ಸವರೂಪದ ಸೂಚನೆಯನನು ಆಧಾರಗೊಳಿಸು. ಈ ಮಾನವರಲೆ ಅಡಗಿರುವ ಹಾಗೂ ಅಗೋಚರವಾಗಿರುವಂತೆ, ಮಾಡಿರುವ ಸದಗುಣಗಳನನು ಸಾಕಷಾತಕರಿಸು ಹಾಗೂ ಪರಕಟಿಸು. ದೇವರೇ, ನಾಮ ಗೆಡಗಳಂತೆ, ನೆನಿನ ಉದಾರತೆ ಮಳೆಯಂತೆ, ನೆನಿನ ಔದಾರಯದ ಆಸರೆಯೆಂದ ಈ ಗೆಡಗಳು ಬೆಳೆದು ಪರಫುಲಿತವಾಗುವಂತೆ ಮಾಡು. ನಾವೆಲಲ ನೆನಿನ ಆಜ್ಞಾಪಾಲಕರು. ಈ ಇಹ ಪರಪಂಚದ ಬದುಕಿನ ಸಂಕೋಲೆಗಳಿಂದ ನಮಮನನು ಪಾರುಗಾಣಿಸು. ನಾಮ ಅಜ್ಞಾನಿಗಳು; ಬುಡೆಧಿವಂತರನನಾಗಿ ಮಾಡು. ನಾಮ ಸತತವರು, ಪರಾಣಭಿಕೆಷೆ ನೇಡು. ನಾಮ ಇಚ್ಛಾಪರರು, ಸೆಫೂರತೆ ತುಂಬು, ನಾಮ ನೆರಾವಲಂಬಿಗಳು, ನೆನಿನ ರಹಸಿಯದ ಆಪತರನನಾಗಿ ಮಾಡು ನಮಮನನು ನಾಮ ಅಗತಯಮಳೆಗಳವರು, ನೆನಿನ ಅಪಾರ ಸಂಪತತಿನಿಂದ ನಮಮನನು ಸಿರಿವಂತರನನಾಗಿ ಮಾಡಿ ಅನುಗೃಹಿಸು. ಭಗವಂತನೇ, ನಮಮಲೆ ಚೇತನವನನು ತುಂಬು, ದೃಷ್ಠಿಯನನು ನೇಡು, ಅಲಿಸುವಂತೆ ಮಾಡು. ಜೀವಿತದ ರಹಸಿಯಗಳ ಪರಿಚಯಗೊಳಿಸು. ಇದರಿಂದ ನೆನಿನ ಮಹಿಮೆಯ ಗುಟ್ಟು ನಮಗೆ ಗೆರಹೆಕೆಯಾಗಿ ನಾಮ ನೆನಿನ ಶರೋಷ್ಠಿತೆಯನನು ಒಪೆಪೆಕೊಳೆಳುವಂತೆ ಮಾಡು, ಪರತೆ ಔದಾರಯಮೂ ನೆನಿನಿಂದ ಉತಪತತಿ, ಪರತೆ ಅನುಗೃಹಮೂ ನೆನಿನದೇ, ನೇನು ಪರಾಕರಮೆ ಶಕತವಂತ, ದಾನಿ, ಘನ ಉದಾರೆ.

*“ಸಭೆಯ ಸೆಥಾಳದಲೆ ಯಾವಾಗಲಾದರೂ ಜನ ಸಮೂಹಮ ಒಂದು ಸೇರೆ, ದೇವರ ಸೆತುತಿಯಲೆ ನೆರತರಾಗಿರುವುದೋ, ಹಾಗೂ ದೇವರ ರಹಸಿಯಗಳ ಬಗೆಗೆ ಪರಸೆಪರ ಮಾತನಾಡುವುದೋ, ನೆಸೆಸಂಶಯವಾಗಿ ಪವಿತರ ಆತಮದ ಮಂದಾನಿಲಮ ಅವರ ಮೇಲೆ ಶಾಂತವಾಗಿ ಬೇಸುಮದು ಮತತು ಪರತೆಯೊಬ್ಬರೂ ಅದರಲೆ ಒಂದು

ಪಾಲನೆನು ಪಡೆಯುವರು.”

Also in: bn, ha, iba, lo, ms, ne

AB00388COM

ಓ ದೈವೇ ಅನುಗ್ರಹವೇ! ಈ ಸಭೆಯು ನೆನನ ಸೌಂದರಿಯದತತ ಆಕರಣಿತರಾಗಿರುವ ಹಾಗೂ ನೆನನ ಪರೀತಿಯ ಅಗ್ನಿಯಿಂದ ಜಾಡವಲಯಮಾನರಾಗಿರುವ ನೆನನ ಮೆತರರಿಂದ ತುಂಬಿಕೊಂಡಿದೆ. ಈ ಆತಮಗಳನು ಸೆವರಗೇಯ ದೇವತೆಗಳನಾಗಿ ರೂಪಿಸು. ನೆನನ ಪವಿತರಾತಮದ ಉಸಿರಿನ ಮೂಲಕ ಅವರನು ಪುನರಜೀವಿತಗೊಳಿಸು, ಅವರಿಗೆ ವಾಕಿ ಚತುರತೆಯನೊ, ದೃಢಸಂಕಲಪದ ಹೃದಯಗಳನೊ ದಯಪಾಲಿಸು, ಸೆವರಗೇಯ ಶಕಿತಿ ಹಾಗೂ ಅಪಾರ ಕರುಣಿಯನು ಅವರಿಗೆ ಅನುಗ್ರಹಿಸು. ಅವರನು ಮಾನವ ಜನಾಂಗದ ಏಕತೆಯ ಪರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲಿ ಪರೀತಿ ಮತ್ತು ಮೈತರಿಯ ಕಾರಣರಾಗುವಂತೆ ಮಾಡು, ಇದರಿಂದ ಆಪತಕಾರಿ ಕತಲಿಯಾದ ತಿಳಿಗೇಡಿ ಪೂರವಾಗರಹಗಳು, ಸತಯಸೂರಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪರಪಂಚಮ ಪರಕಾಶಿತಗೊಳೆಬಹುದು, ಈ ಭೌತಿಕ ಪರಪಂಚಮ ಆತಮ ಪರಪಂಚದ ಕಿರಣಗಳನು ಪಡೆಯುವಂತಾಗಬಹುದು, ಈ ವಿವಿಧ ವರಣಗಳು ಒಂದಾಗಿ ಒಂದೇ ಬಣಿಣವಾಗಬಹುದು, ಹಾಗೂ ಸೆತೋತರದ ಸುಮಧುರ ಸೆವರಮ ನೆನನ ಪವಿತರತೆಯ ಸಾಮರಾಜ್ಯಕೋರಬಹುದು. ನಿಜವಾಗಿಯೂ, ನೀನು ಸರವಶಕತನೂ, ಸರವಸಮರಥನೂ ಆಗಿರುವೆ!

Also in: az, bg, ca, da, de, el, en, eo, es, fi, fr, gil, ht, hu, hy, is, it, ja, ky, ml, ne, nl, pl, pt, ro, ru, sk, sl, sm, sne, sne, ta, tk, tl, tpi, tvl, ur

AB02000DIS

ಓ ಪರಭುವೇ! ಈ ಮಹಾ ಶರೇಷ್ಠಿಯದಲಿ, ತಮಮ ಹೆತವರ ಪರವಾಗಿ ಮಕಕಳ ಮಧಯಸೆಥಿಕೆಯನು ನೀನು ಸೆವೇಕಾರ ಮಾಡಿರುವೆ. ಇದು ಈ ಯುಗದ ಅಪರಿಮಿತ, ವೆಶೇಷವಾದ ಕೊಡುಗೆಗಳಲೊಂದಾಗಿದೆ. ಆದರಿಂದ, ಓ ದಯಾಳು ಪರಭುವೇ, ನೆನನ ಏಕಮೇವ ಹೊಸತೆಲಲಿ ಈ ನೆನನ ಸೇವಕನ ವಿನಂತಿಯನು ಸೆವೇಕರಿಸು ಹಾಗೂ ಅವನ ತಂದೆಯನು ನೆನನ ಕೃಪಾಸಾಗರದಲಿ ಮುಳುಗಿಸು. ಏಕೆಂದರೆ, ನೆನನ ಪರೇಮದ ಪಥದಲಿ ನೆನನ ಸೇವೆ ಮಾಡಲು ಹಾಗೂ ಎಲಿಲಾ ಸಮಯದಲಿಲೂ ಅವಿರತವಾಗಿ ಶರಮೆಸಲು ಈ ಪುತರನು ಎದೆದಿರುವನು. ಸತಯವಾಗಿಯೂ, ಕೊಡುವವನೂ, ಕೆಷಮಾದಾತನೂ, ಹಾಗೂ ದಯಾಳುಮೂ ನೀನೇ ಆಗಿರುವೆ.

Also in: az, bg, bs, ca, da, de, el, en, eo, es, fi, fr, hr, ht, hu, iba, is, mi, ml, nl, pl, pt, ro, sk, sne, sq, ta, tl, tvl, vi

AB02024

ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸೆವಸೆಥರು ವಾಸಿಗೊಳೆಳುವರೋ, ಬಾಯಾರಿದವರು ದಾಹವನು ತಣಿಸುವ ಪಾನೀಯ ಪಡೆಯುವರೋ, ದುಃಖಪೇಡಿತರು ಶಾಂತರಾಗುವರೋ, ಚಪಲಚಿತ್ತರು ಮಾರಗದರಶಿತರಾಗುವರೋ, ಕಡೆಗಣಿಸಲಪಟಿಟವರು ಉನನತಿಗೇರುವರೋ, ಬಡವರು ಸಿರಿವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲಿರುವವರು ಪರಕಾಶಿತರಾಗುವರೋ, ಶೋಕತಪಿತರು ಪರಸನರಾಗುವರೋ, ನಿರಾತಸಾಹೆಗಳು ಉತಸಾಹೆತರಾಗುವರೋ, ತುಳಿಯಲಪಟಿಟವರು ಮೇಲಿತಲಪಡುವರೋ, ಅವನೇ ನೀನಾಗಿರುವೆ, ಓ ಪರಮಾತಮ. ನೆನನ ಹೆಸರಿನ ಮೂಲಕ, ಓ ನನನ ದೇವರೇ, ಸೃಷಿಟಿಸಿದ ಎಲಲಮೂ ಹುರಿದುಂಬಿಸಲಪಟಿಟಿವೆ, ಸೆವರಗಗಳು ವೆಯಾಪೆಸಿವೆ, ಭೂಮೆಯು ಸೆಥಾಪಿತವಾಗಿದೆ. ಮೇಘಗಳನೆಬಿಬಿಸಿ ಭೂಮೆಯ ಮೇಲೆ ಅವು ಮಳೆ ಸುರಿಸುವಂತೆ ಮಾಡಿದೆ. ನಿಶಚಯವಾಗಿಯೂ ಇದು ನೆನನ ಜೇವಿಗಳಿಗೆ ನೆನನ ಕುರುಹಾಗಿದೆ. ಯಾರ ನಾಮದ ಮೂಲಕ ನೀನು ನೆನನ ದೈವತವನು ಪರಕಟಪಡಿಸಿರುವೆಯೋ, ಸೃಷಿಟಿಯಲಿರುಮದಕಕಿಂತ ಮೆಗಿಲಾಗಿ ನೆನನ ಧರಮವನು ಉನನತಿಗೇರಿಸಿರುವೆಯೋ ಹಾಗೂ ನೆನನ ಪರತಿಯೊಂದೂ ಅತಯಂತ ಶರೇಷ್ಠ ಬಿರುದುಗಳಿಂದ ಅತೀ ಮಹಿಮಾನೆವಿತ ಗುಣಧರಮಗಳಿಂದ, ಮತತೆಲಲಾ ಸಡಗುಣಗಳಿಂದ ನೆನನ ಉತಕೃಷಿಟಿ ಹಾಗೂ ಅತಯಂತ ಶರೇಷ್ಠವಾದ ಅಸೆತೆವಮ ಶಿಲಾಘೆಸಲಪಟಿಟಿಯೋ, ಆದರಿಂದ ನೆನನ ಸೃಷಿಟಿಯ ಸಾಮರಾಜ್ಯದಲಿ ನೆನನ ಸಕಲ ವೈಭವದ ಆತಮದೊಡನೆ ನೀನು ಸಂಬಂಧಿಸಿರುವ ಈ ಹಸುಳಿಯ ಮೇಲೆ ಈ ರಾತೆರಿ

ನೆನನ ದಯೆಯ ಮೋಡಗಳಿಂದ ನೆನನ ಉಪಶಮನವನನು ವರಜಿಸೆಂದು ನಾನು ನೆನನಲೆ ಮೋರೆಯೆಡುತೆಡೆದೇನೆ. ಆನಂತರ, ನೆನನ ಅನುಗರಹ, ಸುಸೆಧಿತೆ ಹಾಗೂ ಆರೋಗಿಯದ ನೆಲುವಂಗಿಯನನು ಅವನಿಗೆ ತೋಡಿಸು. ಓ ನನನ ಪರಿಯತಮನೇ, ಪರತಿಯೊಂದು ಬೇನೆ ಮತತು ಪೆಯಾಧಿಯೆಂದ ಹಾಗೂ ನೆನಗೆ ಅಪರಿಯವಾದಮಗಳಿಂದ ಅವನನನು ಕಾಪಾಡು. ನೆಜವಾಗಿಯೂ ನೆನನ ಪರಾಕರಮಮ ಎಲಲಾ ವಸತುಗಳೆಗೂ ಸಮಬಲಮಳಡೆದಾಗಿದೆ. ಸತೆಯವಾಗಿಯೂ ನೆನನು ಅತಯಂತ ಶಕಿತಶಾಲೆ, ಸವಯಮಾಧಾರನು. ಅದೂ ಅಲಲದೆ, ಓ ನನನ ಪರಮಾತಮನೇ, ಅವನ ಮೇಲೆ ಈ ಜಗತತನ ಹಾಗೂ ಮುಂದಿನದರ ಒಳಿತನನೂ ಅಲಲದೆ ಹೆಂದಿನ ಮತತು ನಂತರದ ತಲೆಮಾರುಗಳ ಒಳಿತನನೂ ಕಳುಹಿಸಿಕೊಡು. ನೆನನ ಬಲ ಮತತು ವೆವೇಕ ನೆಜವಾಗಿಯೂ ಇದಕಕೆ ಸರಿಸಮವಾಗಿರುಮದು.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB02024

ಓ ಪರಭುವೇ! ನೆನನಾಶರಯಕಕಾಗಿ ನಾನು ನೆನನಲೆಗೇ ಬರುತೆಡೆದೇನೆ, ನೆನನ ಎಲಲಾ ಚಿಹನೆಗಳತತ ನನನ ಹೃದಯವನನು ತೆರುಗಿಸಿಡೆದೇನೆ. ಓ ಪರಭುವೇ! ಪರಯಾನಿಸುತತೆರಲೆ, ಅಥವಾ ಮನೆಯಲೆರಲೆ, ನನನ ಪೆಯತತೆಯಲೆರಲೆ ಅಥವಾ ನನನ ಕೆಲಸದಲೆರಲೆ ನನನ ಸಂಪೂರ್ಣ ಭರವಸೆಯನನು ನೆನನಲೆರಿಸುವೆ. ಓ ನೆನನ ಕರುಣಿಯಲೆ ಯಾರೂ ನೆನನನನು ಮೇರೆಸಲಾಗದವನೇ, ಎಲಲಾ ವೆಷಯಗಳಿಂದಲೂ ಸವತಂತರವಾಗಿರುವಂತೆ ಅವಶೆಯವಾದನನು ಒದಗಿಸುವ ನೆನನ ಸಹಾಯವನನು ನನಗೆ ದಯಪಾಲಿಸು. ಓ ಪರಭುವೇ! ನೆನನು ಇಚ್ಛಿಸಿದಂತೆ, ನನನ ಪಾಲಿನದನನು ನನಗೆ ಅನುಗರಹಿಸು, ಹಾಗೂ ನನಗೆ ನೆನನು ವೆಧಿಸಿರುಮದರಲಲೇ ನಾನು ತೃಪತೆಪಡುವಂತೆ ಮಾಡು. ಆಜಿಇಾಪಿಸುವ ಸಂಪೂರ್ಣ ಅಧಿಕಾರ ನೆನನದಾಗಿದೆ.

Also in: ar, bg, ca, cy, da, de, en, es, fr, ha, ht, iba, it, ja, lg, nl, pl, pt, ur

AB03017

ಓ ದೇವರೇ, ನನನ ದೇವರೇ! ಈ ನೆನನ ಸೇವಕೆ ನೆನನಲೆ ಭರವಸೆಯನನಿಟಿಟು ನೆನನತತ ತನನ ಮುಖವನನು ತೆರುಗಿಸುತತ, ನೆನನ ಸವರೆಯೆ ಬಿದಾರೆಯಗಳನನು ತನನ ಮೇಲೆ ಸುರಿಸುವಂತೆ, ನೆನನ ಆಧಯಾತವೆಕ ರಹಸೆಯಗಳನನು ಬಹೆರಂಗಪಡಿಸುವಂತೆ ಹಾಗೂ ನೆನನ ದೈವತವದ ಪರಕಾಶವನನು ತನನ ಮೇಲೆ ಬೇರುವಂತೆ ಮೋರೆಯೆಡುತತ ನೆನನಲೆ ಬೆನನವೆಸುತತೆಡೆದಾಳೆ. ಓ ನನನ ಪರಭುವೇ! ನನನ ಪತಿಯ ಕಣಿಣುಗಳು ವೇಕಷಿಸುವಂತೆ ಮಾಡು. ನೆನನು ನೆನನ ಜಿಇಾನದ ಬೆಳಕಿನಿಂದ ಅವನ ಹೃದಯವನನು ಆನಂದಗೊಳಿಸು, ನೆನನು ನೆನನ ತೇಜೋಮಯ ಸೌಂದರಿಯದತತ ಅವನ ಮನಸಸನನು ಆಕರಜಿಸು, ನೆನನು ನೆನನ ಸಾಕಷಾತಕಾರದ ಭವೆಯತೆಯನನು ಅವನಿಗೆ ಪರಕಟಿಸಿ ಅವನ ಜ್ಯೋತಯವನನು ಉಲಲಾಸಗೊಳಿಸು. ಓ ನನನ ಪರಭುವೇ! ಅವನ ಕಣಿಣಿನ ಮುಂದೆರುವ ಪರದೆಯನನು ಮೇಲೆತತು. ನೆನನ ಸಮೃದ್ಧವಾದ ಕೃಪೆಯನನು ಅವನ ಮೇಲೆ ವರಜಿಸು, ನೆನನ ಪೋಮ ಮದಿರೆಯೆಂದ ಅವನನನು ಮತತನನನಾಗಿಸು, ಯಾರ ಪಾದಗಳು ಈ ಭೂಮೆಯ ಮೇಲೆ ನಡೆದಾಡುತೆಡೆದರೂ, ಅವರ ಆತಮಗಳು ಉನನತವಾದ ಸವರಗದಲೆ ತೇಲಾಡುತೆತೆರುವಂತಹ ನೆನನ ದೆವೆಯ ಪುರುಷದಲೆ ಅವನನನೂ ಒಬ್ಬನನನಾಗೆ ಮಾಡು. ಅವನನನು ನೆನನ ಜನರ ಮಧೆಯೆ ನೆನನ ಜಿಇಾನದ ಬೆಳಕಿನಿಂದ ಕಂಗೊಳಿಸುವ ದೇಪದಂತಾಗಲು ಕಾರಣನಾಗು ನೆಜವಾಗಿಯೂ ನೆನನು ಅತಯಮೂಲಯನೂ, ಸದಾಕೊಡುಗೈದಾನಿಯೂ, ವರದಹಸತನೂ ಆಗಿರುವೆ.

Also in: da, hy, is, ko, ml, ta, uk, ur

AB03082

*(ಅಬುದುಲ ಬಹಾ ಅವರ ಸಮಾಧಿ ಬಳಿ ಸಲಿಸುವ ಪರಾರ್ಥನೆ ಇದು. ಏಕಾಂತವಾಗಿಯೂ ಈ ಪರಾರ್ಥನೆಯನನು ಸಲಿಸುಮದುಂಟು ಅಬುದುಲ ಬಹಾ ಹೇಗೆ ಹೇಳಿಡೆದಾರೆ: “ಯಾರು ಈ ಪರಾರ್ಥನೆಯನನು ನವರತೆಯೆಂದಲು ನೆಜೆಯೆಂದಲು ಸಲಿಸುವರೋ ಅವರು ಈ ಸೇವಕನ ಆತಮಕೆಕೆ ಸಂತೋಷ ಮತತು ಹರಜವನನುಂಟುಮಾಡುವರು. ಅವನನನು ಸಮಕಷಮ ದರಶನ ಮಾಡಿದಂತೆಯೇ ಆದೇತು.”)

ಅವನು ಅಖಂಡ ಪುಣಿಯ ಪುರುಷ! ಓ ದೇವರೇ, ನನನ ದೇವರೇ! ವಿನಯನಾಗಿ ಕಣಿಣೀರು ಸುರಿಸುತತ ನೆನನತತ ನನನ ಕೈಗಳನನು ಜೋಡಿಸಿ, ನೆನನ ಪಾದಧೂಳಿಯೆಂದ ನನನ ಮುಖವನನು ಲೇಪಿಸಿಕೊಂಡು

ಷರಾರ್ಥಿಸಿಕೊಳ್ಳುವವನಾಗಿದೆದೇನೆ. ಸರವ ಪರಜ್ಞತೆ ಹಾಗೂ ಮಹಿಮೆಯನನು ಸತುತಿಸುತತಾ ನಂತಿಡೆದೇನೆ. ನಿನೆನ ದೆವಾರದ ಮುಂದೆ ನಮರತೆ ಹಾಗೂ ವಿನೀತಭಾವದಿಂದ ನಂತಿರುವ ನಿನೆನ ಸೇವಕನನನು ದಯಾಮಯ ದೃಷ್ಟಿಯಿಂದ ಕಾಣು. ನಿನೆನ ಅನಂತ ಕಾರುಣಿಯದ ಸಾಗರದಲೆ ಮುಳುಗಿಸು. ಪರಭುವೇ, ಅವನು ಬಡವ ಹಾಗೂ ನಮರತೆಯ ನಿನೆನ ಸೇವಕ. ದಾಸೆಯಭಾವದಿಂದ ನಿನೆನ ಸೆರೆಯಾಳಾಗಿ ಮೂರೆಯೆಡುತೆಡೆದಾನೆ. ನಿಷ್ಠೆಯಿಂದ ನಿನೆನಲೆ ಪರಾರ್ಥಿಸುತೆಡೆದಾನೆ. ನಿನೆನಲೆ ಪೂರಣ ವೆಶವಾಸವನೆಟಿಟು, ನಿನೆನ ಮುಂದೆ ಕಣಿಣೀರು ಸುರಿಸುತತಾ ಕೋರುತತಾ ಬೇಡುತತಾ ಹೇಗೆ ನುಡಿಯುತತಾನೆ: ದೇವರೇ, ಓ ನನನ ದೈವವೇ, ನಿನಗೆ ಪರೀತಿಪಾತರರಾದವರ ಸೇವೆ ಸಲಿಸಲು ಕೃಪೆಮಾಡು. ನಿನೆನ ಸೇವೆಗಾಗಿ ಶಕತಿ ಬಲಪಡಿಸು. ನಿನೆನನನು ಗೌರವಿಸುವಲೆ ನನನ ದೃಷ್ಟಿಯನನು ಬೆಳಗಿಸು. ಶೋಭಾಯಮಾನವಾದ ನಿನೆನ ಪರದೇಶದ ಸಲುವಾಗಿ ಒಳಿತನನು ಕೋರುವಂತೆ ಮಾಡು. ಸವಾರ್ಥರಹಿತನಾಗಿರಲು ಸಹಾಯ ನೀಡು. ನಿನೆನ ಸೆವರಗ ಸದೃಶವಾದ ಪರವೇಶ ದೆವಾರದಲೆ ನೀಸವಾರ್ಥ ಬುಡೆಧಿಯಿಂದ ಇರುವಂತೆ ಅವಕಾಶ ಕಲಪಿಸು. ನಿನೆನ ಪವಿತರ ಪರಿಸರದಲೆ ಎಲಲ ವಸತುಗಳಿಂದಲು ಅಲಿಪಿತನಾಗಿರುವಂತೆ ಮಾಡು. ಸವಾಮೆಯೇ, ಸವಾರ್ಥದಿಂದ ಅತೀತವಾದ ಬಟಿಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸತರವನನು ನನಗೆ ತೋಡಿಸು. ಅದರ ಸಾಗರದಲೆ ನನನನು ಮುಳುಗಿಸು. ನಿನೆನ ಪರೀತಿಪಾತರರ ಮಾರಗದಲಿನ ಧೂಳನನಾಗಿ ನನನನು ಮಾಡು. ವೈಭವ ಮೇರುವಿನ ಓ ಪರಭುವೇ, ನಿನೆನ ವೆಶವಾಸಗಳಿಸಿದವರಿಂದ ಪಾವನವಾಗಿರುವ ಭೂಮೆಗೆ ನನನ ಆತಮವನನು ಸಮರಪಿಸುವಂತೆ ಒತತಾಸೆ ನೀಡು. ಈ ಪರಾರ್ಥನೆಯಿಂದ ಉಷ್ಣ ಕಾಲದಲೆ ಮತತು ರಾತರಿಯಲೆ ನಿನೆನ ಸೇವಕ ನಿನೆನನನು ಅರಸುತೆಡೆದಾನೆ. ಅವನ ಆಕಾಂಕ್ಷೆಯನನು ಈಡೇರಿಸು. ಅವನ ಆತಮವನನು ಪರಜವಲಿಸು. ಅವನ ಎದೆ ಆನಂದದಿಂದ ಉಜ್ಜುವಂತೆ ಮಾಡು. ಜಯೋತಿಯನನು ಬೆಳಗಿಸು. ಈ ಪರಕಾರ ಅವನು ಮೂರತೆವಂತನಾಗಿ ನಿನೆನ ಹಾಗೂ ನಿನೆನ ಸೇವಕರ ಸೇವೆ ಸಲಿಸುವಂತೆ ಎಸಗು. ನೀನು ದಾನೆ, ದಯಾಪರ ಉದಾರೆ ಘನತೆವಿತವ, ದಯಾಮಯ, ಕರುಣಾಸಾಗರ.

Also in: af, ar, az, bg, bi, bs, ca, da, de, el, en, es, et, fa, fi, ht, hu, hy, iba, id, is, it, kl, ko, lo, lv, mg, ml, ne, nl, no, pl, ro, ro, sk, sv, tl, tvl, ur

AB04004BAB

ಓ ಭಗವಂತನೇ! ನಿನೆನ ಪರೀತಿಯ ಹೃದಯಾಂತರಾಳದಲೆ ಈ ಶೆಶುವನನು ಬೆಳೆಸು ಮತತು ನಿನೆನ ಅನುಗರಹದ ಎದೆ ಹಾಲನನುಣಿಸೆ. ನಿನೆನ ಪರೇಮದ ಗುಲಾಬೆ ಹೂ ತೋಟದಲೆ ಈ ಹೊಸ ಸಸಿಯನನು ಹಸನುಮಾಡು ಮತತು ನಿನೆನ ಉದಾರತೆಯ ಸುರೀಮಳಿಯಿಂದ ಅದು ಬಲಿಯುವಂತೆ ನೆರವಾಗು. ಅದನನು ನಿನೆನ ಸಾಮಾರಾಜಯದ ಶೆಶುವಂತೆ ಮಾಡು ಮತತು ನಿನೆನ ದಿವೆಯಲೋಕಕೆ ಅದನನು ಕರೆದೊಯೆಯು, ನೀನು ಬಲಶಾಲೆ ಹಾಗೂ ದಯಾಮಯ ಆಗಿರುವೆ. ನೀನು ದಾನೆ, ಉದಾರೆ ಅತಿಶಯ ಉದಾರತೆಯ ಪರಭು.

Also in: bg, bi, bn, bs, ca, ch, co, cy, da, de, el, en, eo, es, eu, ht, is, it, kl, kl, meu, mg, nl, pl, pt, ro, ru, sk, sv, tl

AB04427GUI

ಓ ಭಗವಂತ, ನನಗೆ ಮಾರಗದರಶನ ನೀಡು. ನನನನನು ರಕಷಿಸು, ನನನ ಹೃದಯ ದೀವೆಗಿಯನನು ಪರಜವಲಿಸು, ನನನನನು ದೇವೀಷಯಮಾನವಾದ ನಕಷತರದಂತೆ ಮಾಡು. ನೀನು ಅಪಾರ ಶಕತ ಹಾಗೂ ಬಲಾಡೆಯ.

Also in: af, az, be, bg, bi, bn, bs, ca, ch, cnr, co, da, de, diu, el, en, es, et, eu, fi, fj, fr, fy, hai, hr, ht, hu, hur, hz, id, ik, is, it, lkt, lkt, lkt, lkt, lkt, lo, lv, ml, mt, ne, nl, no, pap, pl, pt, ro, ru, shs, shs, shs, shs, sk, sl, sq, srn, sv, sw, tl, tsm, tsm, ur, vi, zh-Hant

AB04620

*(ಅಧ್ಯಯಾತಮೆಕ ಸಭೆ ಮುಕತಾಯಗೊಳ್ಳುವ ಸಮಯದಲೆ ಮಾಡತಕಕ ಪರಾರ್ಥನೆ ಹೇಗೆ) ಓ ದೇವರೇ! ಓ ದೇವರೇ! ನಿನೆನಲೆ ವೆಶವಾಸವನೆಟಿಟು, ನಿನೆನ ಸೂಚನೆಗಳನನು ನಂಬೆ, ನಿನೆನ ಉಪದೇಶಗಳಲೆ ದೃಢತೆ ತೋರೆ, ನಿನೆನತತ ಆಕರಷಕರಾಗಿ, ನಿನೆನ ಪರೀತಿಯ ಜವಾಲೆಯ ಬೆಳಕಿನಿಂದ ತೃಪಿತರಾಗಿ, ನಿನೆನ ಕಾರೆಯದಲೆ ಪರಾಮಾಣಿಕ ಭಾವನೆಯುಳವರಾಗಿ, ನಿನೆನ ಶರಡಧಾಸಕತಿಯ ಸೇವಕರಾಗಿ, ನಿನೆನ ಧಾರಮೆಕ ತತವಗಳನನು ಪರಚಾರಗೊಳಿಸಲು ಸನನಡಧರಾಗಿ, ನಿನೆನ ಮೂರತಿಯ ಆರಾಧಕರಾಗಿ, ಪರೀತಿ ತೋರಿಸುವವರಲೆ ನಮರರಾಗಿ, ಅವೆಚೆಚಿನ ಭಕತರಾಗಿ,

ನೆನೆನ ಅಭಿಮಾನಕೆ ಪಾತರರಾದವರ ಸೇವೆ ಸಲಿಸಲು ಕಾತುರರಾಗಿ ಇರುವ ಈ ಸಭೆಯವರತತ ನೆನೆನ ಕೃಪಾಕಟಕಷ ಬೀರುವವನಾಗು. ಅಗೋಚರರಾದ ನೆನೆನ ಬೆಂಬಲಕಾರರೊಡನೆ ನಮಗೆ ನೆರವಾಗು. ನೆನೆನ ಸೇವೆಗೋಷಕರ ನಮಮ ದೇಹದಲೆಲೆ ಶಕತೆಯನು ಬಲಪಡೆಸು. ನೆನೆಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನಾಗಿ ಮಾಡು. ನೆನೆನೊಡನೆ ಸಂಭಾಷಣೆ ನಡೆಸುವಂತೆ ಒಲೆಸು. ಓ ನಮಮ ಪೆರಭುವೇ! ನಾಮ ದುರಬಲರು, ನೇನಾದರೋ ಪರಮಶಕತ, ಬಲಾಡೆಯ, ನಾಮ ಮಾನವರು ನೇನಾದರೋ ಜೀವಗೊಳಿಸುವ ಮಹಾನೆ ಪೆಯಕತೆ ನಾಮ ಬೇಡುವವರು, ನೇನು ಕಾಪಾಡುವವ ಹಾಗೂ ಪೆರಭುವಶಾಲೆ. ಓ ನಮಮ ಪೆರಭುವೇ! ನೆನೆನ ದೆವೆಯ ಮುಖಾರವೆಂದದ ಕಡೆಗೆ ನಮಮ ದೃಷ್ಟಿ ಹೊರಳುವಂತೆ ಕೃಪೆ ಮಾಡು. ದೈವದತತ ಸಹಾಯದೆಂದ ಅನನ ನೇಡು. ನೆನೆನ ಉನನತ ದೇವದೂತರ ಮೂಲಕ ಸಹಾಯವೆಸಗು. ಅಭಾ ಸಾಮರಾಜ್ಯದ ಪವಿತರಾತಮಗಳಿಂದ ನಮಮನನು ಸೆಥೆರಗೊಳಿಸು. ನೆಜಕಕೂ ನೇನು ದಯಾನೆಥೆ, ಕರುಣಾಕರ, ಅತೆಯಂತ ಉದಾರೆ, ಕೆಷಮೆ ನೇಡುವವ ಹಾಗೂ ಮಹೆಮಾನೆವೆತ.

Also in: af, az, bg, bs, ca, da, de, el, en, es, fi, fr, ht, hu, hy, iba, is, kl, lg, lv, mg, nl, ny, pl, pt, ru, sk, sm, sv, tl, tvl, uk, zh-Hans

AB05805SER

ಓ ನನನ ದೇವರೇ, ನೆನೆನ ಸೇವಕರು ನೆನೆನ ನುಡಿಯನನು ಉನನತೆಗೇರೆಸುವಂತೆಯೂ, ಪೆಯರೆಥ ಮತತು ಮೆಥೆಯವಾದಮಗಳನನು ಖಂಡೆಸುವಂತೆಯೂ, ಸತೆಯವನನು ಸೆಥಾವೆಸುವಂತೆಯೂ, ನೆನೆನ ಪವಿತರ ವಚನಗಳನನು ದೂರದೂರವರೆಗೆ ಪಸರೆಸುವಂತೆಯೂ, ನೆನೆನ ಭವೆಯತೆಯನನು ಪೆರಕಾಶಪಡೆಸುವಂತೆಯೂ ಹಾಗೂ ಧರಮಶೇಲರ ಹೃದಯಗಳಲೆಲೆ ಪೆರಾತಕಾಲದ ಬೆಳಕು ಗೋಚರೆಸುವಂತೆಯೂ ನೇನು ಸಹಾಯ ಮಾಡು. ನೇನು, ನೆಜವಾಗಿಯೂ, ಉದಾರಿಯೂ, ಕೆಷಮಾದಾತನೂ ಆಗಿರುವೆ.

Also in: az, bg, bs, ca, de, el, en, eo, gil, ha, ht, hu, iba, is, kl, ky, ky, lb, lb, ml, ms, mt, ne, nl, pl, pt, ro, ru, sk, sm, sne, sq, ta, ta, ta, ta, ta

AB07759

ಓ ನನನ ಪೆರಭುವೇ, ಜನರು ನೋಮ, ಅಪತತುಗಳಿಂದ, ಕಷೆಟ, ನೆಜೆರುರಗಳಿಂದ ಅವರೆಸಲಪಟೆಟಿರುವರೆಂದು ನೇನು ಅರೆತೆರುವೆ. ಮಾನವನ ಒಂದೊಂದು ಕಷೆಟಮೂ ಅವನನನು ಹೆಂಸೆಸುಮದು. ಅವನ ಒಂದೊಂದು ದುಃಸೆಥೆತಿಯೂ ಅವನನನು ಸರಪ ಕಚೆಚೆದಂತೆಯೇ ಸರೆ. ಇದನನು ಕೂಡ ನೇನು ತೆಳೆದಿರುವೆ. ನೇನು ನೇಡುವ ಸಂರಕಷಣೆ, ಭದರತೆ, ಕಾಯುವೆಕೆ ಮತತು ಕಾಪಾಡುವೆಕೆ ಇಮಗಳ ಹೊರತಾಗಿ ಅವನೆಗೆ ಬೇರೆ ಯಾವ ರಕಷಣೆ ಹಾಗೂ ಆಶರಯವೆಲಲ. ಓ ದಯಾಳು, ಓ ನನನ ಸೆವಾಮೆಯೇ, ನೆನೆನ ಸಂರಕಷಣೆಯೇ ನನನ ಅಸೆತರಶಸೆತರಗಳ ಬತತಳೆಕೆಯಾಗಿರಲೆ. ನೆನೆನ ಜೋಪಾನ ತನವೇ ನನನ ಗುರಾಣಿಯಾಗಿರಲೆ. ನೆನೆನ ಏಕೇಭಾವದ ಮೂರೆತಿಯೇ ಹಾಗೂ ಅದರ ಡೆವಾರದಲೆಲೆ ಕಾಣಿಸಿಕೊಳುವ ನಮರೆತೆಯೇ ನನಗೆ ಬೆಂಗಾವಲಾಗಿರಲೆ. ನೆನೆನ ವಶತವ ಮತತು ರಕಷಣೆ ನನನ ಕೋಟೆ ಹಾಗೂ ನೆವಾಸಸೆಥಾನವಾಗಿರಲೆ. ನನನನನು ಅಹಂ ಮತತು ಆಕಾಂಕೆಷೆಗಳಿಂದ ರಕಷೆಸು. ಎಲಲ ರೋಗರುಜಿನಗಳಿಂದ, ಪರೇಕಷೆಯೆಂದ ಮತತು ಕಷೆಟಗಳಿಂದ ನನನನನು ಪಾರುಗಾಣಿಸು. ಸತೆಯವಾಗಿಯೂ ನೇನು ರಕಷಕ, ಪೋಷಕ, ಕಾಪಾಡತಕಕವ, ಸಂತ್ರಪೆತೆದಾತ, ಅಷೆಟೇ ಅಲಲ. ಕರುಣಾಳುಗಳಲೆಲೆ ಕರುಣಾಳು.

Also in: af, az, bg, ca, ceb, ceb, da, de, el, en, eo, es, fi, fr, gu, ht, hu, hy, iba, is, it, kl, ky, lb, lg, lo, mg, ml, ne, nl, ny, pl, ro, ru, sm, sq, sr, st, tl, tvl, uk

AB09794CHI

. ಓ ದಯಾಮಯೆಯಾದ ಪೆರಭುವೇ! ನಾನೊಂದು ಚೆಕಕ ಮಗು. ದೈವೇ ಸಾಮರಾಜ್ಯದಲೆಲೆ ನನನನನು ಸೇರೆಸಿಕೊಂಡು ನನನನನು ಉನನತೆಗೇರೆಸು. ನಾನು ಪೆರಾಪಂಚೆಕದವನಾಗಿರುವೆ. ನನನನನು ಸೆವರೆಗೆಯದವನನನಾಗಿಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗಿರುವಂತೆ ಮಾಡು; ಮಜಬಾಗಿರುವೆ, ನಾನು ಪೆರಕಾಶಮಾನವಾಗಲು ಶರಮೆಸುವಂತೆ ಮಾಡುಅ; ಭೌತಿಕ, ನನನನನು ಧಾರಮೆಕನನನಾಗಿಸು ಹಾಗೂ ನಾನು ನೆನೆನ ಅಪರೆಮೆತ ಔದಾರೆಯಗಳನನು ಪೆರಕಟೆಸುವಂತೆ ದಯಪಾಲೆಸು, ನೇನು ಬಲಾಡೆಯ, ಎಲಲವನನೂ ಪೆರೇತೆಸುವವ.

Also in: af, az, ca, cs, de, el, el, en, en, en, es, et, fa, fj, fr, fy, ht, hu, hz, id, it, kl, ksd, lv, mg, ml, mt, nl, no, pl, pt, pt, ro, ru, sk,

AB10685

ಓ ಅತಿಯಂತ ಮಹಿಮಾನೆವಿತನಾದ ಪೆರಭುವೇ! ಈ ನೆನನ ಪುಟಿಟಿ ಸೇವಕಿಯನನು ಅನುಗರಹಿತಳನನಾಗಿ ಮತತು ಸಂತುಷಟಿಳನನಾಗಿ ಮಾಡು; ನೆನನ ಏಕತೆಯ ಹೊಸತೆಲಲಿ ಸಾಕಲಪಡುವಂತೆ ಮಾಡು ಹಾಗೂ ನೆನನ ಪೆರೀತಿಯ ಬಟಿಟಿಲಾಳದಿಂದ ಅವಳು ಪಾನ ಮಾಡುವಂತೆ ಮಾಡು. ಅದರಿಂದ ಅವಳು ಭಾವಾವೇಶ ಮತತು ಅತಿಯಾನಂದಭರೆತಳಾಗಿ ಸುಮಧುರ ಸುಗಂಧವನನು ಬೀರಬಹುದು. ನೇನೋ ಬಲಿಷ್ಠ ಹಾಗೂ ಪೆರಬಲ ಮತತು ನೇನೋ ಸರವಜ್ಞ ಹಾಗೂ ಸರವದರಶೆ ಆಗಿರುವೆ.

Also in: ar, az, bs, ca, ca, el, en, es, fa, fi, ht, hu, iba, iba, iba, iba, is, it, ko, ml, mn, nl, pl, pt, ro, sk, sq, ta, tvl, uk, zh-Hant

AB10701

ನೇನು ಪೆರಶಂಸೆಸಲಪಡಲೆ, ಓ ಪೆರಭುವೇ ನನನ ದೇವರೇ ಈ ಶೆಶುಮ ನೆನನ ಕೋಮಲವಾದ ಕರುಣಿ ಹಾಗೂ ಪೆರೋಮಾನುಗರಹದ ವಕಷ ಸೆಥಳದಿಂದ ಪೋಷಿಸಲಪಡುವಂತೆಯೂ ಮತತು ನೆನನ ದೆವೆಯ ವ್ಯಕಷಗಳ ಫಲಗಳಿಂದ ಪುಷಟೀಕರೆಸಲಪಡುವಂತೆಯೂ ಅನುಗರಹೆಸು. ಅವನನನು ನೆನನನಲಲದೆ ಬೇರೊಬ್ಬರ ರಕಷಣಿಗೆ ಒಳಗಾಗುವ ತೊಂದರೆಯಿಂದ ತಪೆಪೆಸು. ಏಕೆಂದರೆ, ನೇನೋ, ನೆನನ ಸಾರವಭೌಮತೆಯ ಇಚ್ಛಾಶಕತೆ ಮತತು ಸಾಮಥೇಯದ ಮೂಲಕ, ಅವನನನು ಸ್ವಜಿಸೆ ಅಸತೆತವಕಕೆ ತಂದೆರುವೆ. ಸರವ ಸಮರಥನೂ, ಸರವಜ್ಞನೂ ಆಗಿರುವ ನೇನಲಲದೆ ಬೇರೆ ದೇವರೆಲಲ. ನೇನು ಸತುತಯಾರಹನು, ಓ ನನನ ಪರಮ ಶರೋಷೆಥ ಪೆರಿಯತಮನೋ, ಅವನ ಮೇಲೆ ನೆನನ ಮಧುರವಾದ ಪರೆಮಳದ ಉತಕೃಷಟಿ ಔದಾರೆಯ ಹಾಗೂ ಪವಿತರ ಕೊಡುಗೆಯ ಕಂಪನನು ಬೀರು. ನಂತರ ಎಲಲಾ ನಾಮ ಮತತು ಗುಣಗಳ ಸಾಮರಾಜ್ಯವನನೋ ತನನ ವಶದಲೆಟಿಟುಕೊಂಡಿರುವ, ನೆನನ ಪರಮೋನತ ನಾಮದ ನೆರಳಿನಡೆಯಲೆ ಆಶರಯವನನು ಕೋರುವಂತೆ ಮಾಡು. ಸತೆಯವಾಗಿಯೂ, ನೇನು ಏನನನು ಮಾಡಲು ಇಚ್ಛಿಸುವೆಯೋ ಅದನನು ಮಾಡಲು ನೇನು ಸಮರಥನು. ನೆಶೆಚಯವಾಗಿಯೂ ನೇನು ಮಹಿಮಾನೆವಿತನೂ, ಉನನತನೂ, ಸರವದಾ ಕಷಮಾದಾತನೂ, ದಯಾಪರನೂ, ಕೊಡುಗೈ ದಾನಿಯೂ, ಕೃಪಾಳುಮೂ ಆಗಿರುವೆ.

Also in: bg, bs, ca, cy, da, de, el, en, eo, es, fa, gu, ht, hy, iba, it, ja, ja, lb, lo, lv, meu, mh, mi, ml, ne, nl, pl, ro, sk, sm, sq, st, sv, sv, ta, th, tl, uk, ur, zh-Hans, zh-Hant

AB10703RAD

ಓ ಸೆವಾಮೆಯೇ, ಈ ಯುವಕನನನು ಬೆಳಗಿಸು ಈ ದುರಬಲನನನು ಬಲಶಾಲೆಯನನಾಗಿ ಮಾಡು. ಜಿಜ್ಞಾಸವನನು ಕರುಣಿಸು. ಪೆರತೆ ಉಷಃಕಾಲದಲೆಯೂ ಅವನಿಗೆ ಹೆಚ್ಚಿನ ಶಕತಿಯನನು ದಯಪಾಲಿಸು. ನೆನನ ಕಾರೆಯದಲೆಲ ಪಾಪಕಕೆ ಅವಕಾಶವೆಲಲದಂತೆ ನೋಡೆ, ನೆನನ ರಕಷಣಿಯೆಂಡ ಕಾಪಾಡೆ. ಆಶರಯನೇಡು, ಯಾರು ತಪೆಪು ಮಾರಗದಲೆ ಕಾಲೆಟಿಟಿರುವರೋ ಯಾರು ಬಡವರೋ ನೆಶೆಯಕತರೋ, ನೆರಬಂಧದಲೆಲ, ದಾಸೆಯತವದಲೆಲ ಇರುವರೋ ಅಂತಹವರನನು ಸನೇರಮಾಗಕೆ ಎಳೆ, ಅಜಾಗೃತಾವಸೆಥೆಯಲೆಲ, ಇರುವವರನನು ಎಚ್ಚರಿಸು, ನೆನನ ಸಮರಣಿ ಹಾಗೂ ಚಿಂತನದಿಂದ ಸುಖಿಗಳಾಗಿರುವಂತೆ ಮಾಡು. ನೇನು ಬಲಶಾಲೆಯೂ ಹೌದು, ಜಾಣನೂ ಹೌದು.

Also in: am, az, be, bg, bi, bs, ca, ch, co, cy, da, de, diu, el, en, et, fa, fr, ha, ha, hr, hu, hz, iba, id, is, it, kgf, kj, lb, lg, meu, mg, ml, mt, naq, nl, pap, pl, pt, ro, ru, sk, sm, st, ta, tet, tl, tpi, tvl, vi

AB10769

ಓ ನನನ ಪೆರಭುವೇ, ಪೆರಿಯತಮನೋ, ಇಚ್ಛಾಪೂರೈಕೆಯ ಸಾಕಾರ ಮೂರತೆಯೇ, ನಾನು ಒಬ್ಬಬಂಟಿಗ, ಈ ದೆಶೆಯಲೆಲ ನನನ ಮೆತರನಾಗು. ನನನ ದೇಶಚರಷಟಿ ಜೀವಿತದಲೆಲ ನನನೊಡನಿರು, ನನನ ದುಃಖವನನು ನೆವಾರಿಸು. ನೆನನ ಸುಂದರ ಸೆವರೂಪಕಕೆ ಮಣಿಯುವಂತೆ ಮಾಡು. ನೆನನ ಹೊರತಾಗಿ ಮೆಕೆಕೆಲಮಗಳಿಂದಲೂ ನನನನನು ದೂರಮಾಡು. ನೆನನ ಪವಿತರ ಸುವಾಸನೆಯಿಂದ ನನನನನು ಆಕರಷಿಸು. ನೆನನ ಸಾಮರಾಜ್ಯದಲೆಲ ನೆನನನನು ಬಿಟಿಟು ಬೇರೆಲಲವನನು ಉಡೆದಾರಗೊಳಿಸುವವರೊಡನೆ ಬೆರಿಯುವಂತೆ ಮಾಡು. ಅಲಲದೆ ಯಾರು ನೆನನ ಪವಿತರ ದೆವಾರದ ಹೊಸತೆಲನನು ತವಕದಿಂದ ಮುಟಿಟಿ ಸೇವೆ ಮಾಡಲು ಸೆಡೆಧರಿರುವರೋ, ಅಂಥವರೊಡನೆ ಮೆಲನವಾಗಲೂ

ಅವಕಾಶವನನು ಕಲೆಪೆಸು. ನೆನನ ಆನಂದಕೆಕಾಗಿ ಸೇವೆ ಸಲಿಸಲು ನೆರಧರೆಸಿರುವ ಹೆಣಣಾಳುಗಳಲೆ ನಾನೊಬಬನಾಗಲು ಅವಕಾಶ ನೇಡು. ನೆಜಕಕೂ ನೇನು ಘನವಂತ ಔದಾರಯದ ಖನೆ.

Also in: af, az, bg, bi, bs, ca, ch, da, de, el, en, eo, es, fa, fr, hi, hr, ht, hu, is, it, ja, lg, lv, mg, mr, ne, pl, pt, ro, sk, sm, sq, sr, sv, sw, tl, uk, zh-Hans, zh-Hant

AB11094

ಓ ನನನ ಸೆವಾಮೆಯೇ, ಪಾಪಗಳಿಂದ ಮುಕತಿಗೊಳಿಸುವ ಕರುಣಾನೆಧಿಯೇ, ವರಪರದಾತನೇ, ಸಂಕಟ ನೆವಾರಕನೆ, ಇಹ ಶರೀರವನನು ತಯಜಿಸಿ ಆಧೆಯಾತಮೆಕ ಜಗತತನನು ಏರೆದವರ ಪಾಪಗಳನನು ಕೆಷಮೆಸೆಂದು ಸತಯವಾಗೆ ನೆನನಲೆ ಪೆರಾಡೆಸುವೆ. ಭಗವಂತನೇ, ಅವರನನು ಆಕರಮಗಳಿಂದ ಪಾರುಗಾಣಿಸಿ ಪರಿಶುದ್ಧರನನಾಗಿ ಮಾಡು. ಅವರ ದುಃಖಗಳನನು ಪರಿಹರಿಸು. ಅವರಲೆ ಕವೆದಿರುವ ಕತಲೆಯನನು ಬೆಳಕನನಾಗಿ ಪರಿವರತಿಸು. ಸೌಖಯದ ಉಡೆಯಾನವನನನು ಪೆರವೇಶಿಸುವಂತೆ ಮಾಡು. ಪರಿಶುದ್ಧವಾದ ಜಲದಿಂದ ಅವರನನು ಶುಚಿಗೊಳಿಸು. ನೆನನ ಅನುಪಮ ತೇಜಸೆನನು ಕಾಣುವಂತೆ ಅನುಗರಹೆಸು.

Also in: af, az, bg, bi, bn, bs, ca, ch, cy, da, de, diu, diu, el, en, eo, es, et, eu, fi, fr, fy, gil, hr, hu, hz, id, ik, is, it, ja, kgf, kj, kl, ko, ky, lg, lg, lv, mg, mh, ml, mr, mt, naq, naq, ne, nl, no, pl, pt, ro, se, sk, sl, sq, srn, st, sv, ta, te, tet, tl, ur

AB11281

ಪೆರಭುವೇ, ಓ ನನನ ಪೆರಭುವೇ, ನೆನನ ಪೆರೇಮದೆಂದ ಹೊತತೆಸೆದ ಜಯೋತೆ, ನೆನನ ದಯೆಯೆಂಬ ಮರದಲೆ ಎಡೆದ ಉರಿಯೆಂದ ದೇದೇಷೆಯಮಾನವಾಗೆ ಪೆರಜವಲಿಸಿದೆ. ಓ ಪೆರಭುವೇ, ನೆನನ ಸೆನಾಯ ಘೋಷಣೆಯೆಂದ ಹೊತತೆದ ಬೆಂಕಿಯ ಜವಾಲೆ ಹಾಗೂ ಶಾಖಮ ಅಧಿಕಗೊಳಲೆ. ಸತಯವಾಗೆ ನೇನು ದೃಢೀಕರಿಸ ತಕಕವ, ಸಹಾಯಕ, ಸುಶಕತ, ಉದಾರೆ ಮತತು ಪೆರೇತೆಗೆ ಅರಹ.

Also in: af, az, bg, bs, ca, da, de, el, en, es, fr, ht, is, it, ja, lb, lv, mg, mi, mn, ms, ms, mt, ne, nl, no, pl, pt, ro, ru, sm, tl, tpi, tvl, zh-Hans, zh-Hant

AB11356

ಓ ಅಪೆರತೆಮ ಪೆರಭುವೇ! ಈ ಹಾಲುೂಡುವ ಹಸುಗೂಸು ನೆನನ ಪೆರೇಮಪೂರಿತ ದಯೆಯ ಎದೆ ಹಾಲಿನಿಂದ ಪೋಷಿಸಲಪಡಲೆ, ನೆನನ ಸುರಕೆಷತೆ, ಮತತು ರಕೆಷಣೆಯ ತೊಟೆಟಿಲೆನಲೆ ಅದನನು ಕಾಪಾಡು ಹಾಗೂ ಅದು ನೆನನ ಸುಕೋಮಲ ಮಮತೆಯ ತೋಳುಗಳಲೆ ಬೆಳೆಯುವಂತೆ ಅನುಗರಹೆಸೆ.

Also in: ar, az, bg, bs, ca, cy, da, de, el, en, es, fa, fr, ht, hu, id, is, lg, ml, mt, mt, nl, pl, pt, ro, sk, sq, srn, sv, tl, vi

ABU0030SHE

ಓ ದೇವರೇ! ಸತಯವಾಗಿಯೂ ನಾವೆಲಲಾ ನೆನನ ಪೆರೇತೆಯ ಸುಗಂಧದಲೆ ಒಂದುಗೂಡೆರುವೆಮ ನಾಮ ನೆನನ ಸಾಮರಾಜಯದತತ ತೆರುಗಿರುವೆಮ. ನಾಮ ನೆನನನಲಲದೆ ಬೀರೇನನನೂ ಕೋರುಮದೆಲ ಹಾಗೂ ನೆನನ ಸಂತೋಷವನನಲಲದೆ ಬೀರಾಮದಕಕೂ ಆಸೆಪಡುಮದೆಲ. ಓ ದೇವರೇ! ಈ ಆಹಾರಮ ನೆನನ ಸೆವರಗದ ಆಧೆಯಾತಮೆಕ ಆಹಾರವಾಗಲೆ. ಈ ಸಭೆಯನನು ನೆನನ ಪರಮ ಶೆರೇಷೆರ ಸಮೂಹವನನಾಗಿಸುವಂತೆ ಸಮಮತಿಸು. ಅವರು ಮಾನವ ಕುಲಕೆ ಸಜೀವ ತುಂಬುವ ಪೆರೇತೆಯ ಕಾರಣವಾಗಲೆ ಮತತು ಮಾನವ ಜನಾಂಗಕೆ ಪೆರಕಾಶದ ಮೂಲವಾಗಲೆ, ಭೂಮೆಯ ಮೇಲೆ ಅವರು ನೆನನ ಮಾರಗದರಶನದ ಸಾಧನವಾಗಲೆ, ನೆಜವಾಗಿಯೂ ನೇಣು ಪೆರಬಲನೂ, ಕೊಡುಗೈದಾನಿಯೂ, ಕೆಷಮಾದಾತನೂ ಮತತು ಸರವಶಕತನೂ ಆಗಿರುವೆ!

Also in: af, ar, az, bg, bi, ca, da, el, en, eo, es, et, fa, fr, ht, ht, is, it, kl, lv, nl, pl, pt, ro, ru, sq, sv, tl

ABU0070GAT

ಓ ಕರುಣಾಮಯೆಯಾದ ದೇವರೇ, ಶಕತಿವಂತನೂ, ಪರಾಕರಮೆಯೂ ಆದ ಪೆರಭುವೇ ನೇನು, ಅತಯಂತ ಪೆರೇತೆಯ ತಂದೆಯೇ, ಈ ನೆನನ ಸೇವಕರು ಒತತಟೆಗೆ ಕಲಿತು ನೆನನ ಅಭಿಮುಖರಾಗಿದೆದಾರೆ. ನೆನನಲೆ ವಿನಂತೆ, ಮಾಡಿಕೊಳತೆಡೆದಾರೆ. ನೆನನಿಂದ ಮೆತಿಯೆಲದ ದಯೆಯ ಭರವಸೆ ಬರಲೆಂದು ನೆನನ ಆನಂದವೇ ವಿನಾ ಅವರಿಗೆ

ಮತತಯಾವ ಉಡೆದೇಶಿಯವೇ ಇಲಲ. ಮಾನವ ಕೋಟಿಯ ಸೇವೆಯೊಂದಲದೆ ಬೇರಾವ ಇಚ್ಛೆಯೂ ಅವರಿಗೆಲಲ. ಈ ಗುಂಪು ತೇಜಸವಿಯಾಗುವಂತೆ ಮಾಡು. ಹೃದಯಗಳನೆಲಲ ದಯಾಪೂರಿತವನನಾಗಿಸು. ಪವಿತರ ಆತಮದ ಔದಾರಯವನನು ಕರುಣಿಸುವವನಾಗು, ಸವರಗಸದೃಶವಾದ ಶಕತಿಯನನು ದಯಪಾಲಿಸು, ಶರೇಷ್ಠವಾದ ಮನಸಸನನು ನೇಡಿ ಆಶೀರವಾದಿಸು. ನಮರ ಭಾವನೆಯೆಂದ ಹಾಗೂ ಪಶಚಾತಪ ಬುಡ್ಧಿಯೆಂದ ನಿನನತತ ಗಮನಹರಿಸಿ, ಮಾನವ ಕೋಟಿಯ ಸೇವೆಯಲಲಿ ಮಗನರಾಗಲು ಅವರ ಪರಾಮಾಣಿಕತೆಯನನು ಹೆಚ್ಚಿಸು. ಪರತಿಯೊಬ್ಬನೂ ಪರಕಾಶಮಾನವಾದ ಮೇಣದ ಬತತಿಯಂತಾಗಲಿ, ಪರತಿಯೊಬ್ಬನೂ ಜಾಜವಲಯಮಾನವಾದ ನಕಷತರದಂತಾಗಲಿ, ಪರತಿಯೊಬ್ಬನೂ ರಮಯವಾದ ಬಣಣದಂತಾಗಲಿ, ದೈವೇ ರಾಜಯದಲಲಿ ಪರತಿಯೊಬ್ಬನೂ ಸುಗಂಧದ ಪರಮಾವಧಿಯಾಗಲಿ, ಓ ಪರಿಯ ತಂದೆಯೇ, ನಿನನ ಆಶೀರವಾದವನನು ದಯಪಾಲಿಸು, ನಮಮ ಲೋಪದೋಷಗಳನನು ಗಮನಿಸಬೇಡ. ನಿನನ ರಕಷಣಿಯಲಲಿ ನಮಮನನು ಕಾಪಾಡು. ನಮಮ ಪಾಪಗಳನನು ಲೆಕಿಸಬೇಡ, ಸಮರಿಸಬೇಡ, ನಿನನ ಕರುಣಿಯೆಂಡ ನಮಮನನು ಪಾರುಗಾಣಿಸು. ನಾಮ ದರೆಡೆರರು ನೇನು ಶರೇಮಂತ ನಾಮ ರೋಗ ಪೇಡಿತರು ನೇನು ವೈಡಯ, ನಾಮ ನಿರಗತಿಕರು, ನೇನು ಉದಾರೆ. ಓ ಪರಭುವೇ, ನಿನನ ದಯೆ ನಮಮ ಮೇಲೆರಲಿ ನೇನು ಸಮರಥದಾತ ಹಾಗೂ ಉಪಕಾರೆ.

Also in: af, ar, az, bg, bs, ca, de, el, en, eo, fr, gil, gil, gu, gu, hu, hy, hy, iba, is, it, ky, ky, lv, mg, mn, mn, mr, ne, ne, ne, nl, pl, pt, ro, ru, sk, sm, sne, ta, tl, tpi, tvl

ABU0129EDU

ಓ ದೇವರೇ! ಈ ಮಕಕಳನನು ವೆಡೆಯಾವಂತರನನಾಗಿ ಮಾಡು ಈ ಮಕಕಳು ನಿನನ ಹಣಿಣಿನ ತೋಟದಲಲಿನ ಸಸಿಗಳು; ನಿನನ ಹುಲಲುಗಾವಲಿನಲಿಯ ಹೂಗಳು, ನಿನನ ಉಡೆಯಾನದ ಗುಲಾಬಿಗಳು, ನಿನನ ವರಷಧಾರೆ ಅಮಗಳ ಮೇಲೆ ಬೇಳಲಿ; ನೈಜತೆಯ ಸೂರೆಯ ನಿನನ ಪರೇಮದೊಡನೆ ಅಮಗಳ ಮೇಲೆ ಪರಕಾಶವನನು ಬೇರಲಿ. ಅಮ ತರಬೇತೆಗೊಂಡು, ಸಮೃದ್ಧವಾಗಿ ಬೆಳೆದು, ಅತಯಂತ ರಮಯತೆಯೆಂದ ಕಾಣುವಂತಾಗಲೂ ನಿನನ ತಂಪುಗಾಳಿ ಅಮಗಳ ಮೇಲೆ ಬೇಸಲಿ. ನೇನು ಪರದಾಯಕ, ನೇನು ಕರುಣಾಶಾಲಿ. - ಅಬ್ದುಲ ಬಹಾ ಓ ಕರುಣಾಳು ಪರಭುವೇ! ಈ ಸುಂದರ ಮಕಕಳು ನಿನನ ಬಲೆಷೆಟವಾದ ಬೆರಳುಗಳೆಂದ ಸೃಷೆಟಿಯಾಗಿವೆ. ಹಾಗೂ ನಿನನ ಶರೇಷ್ಠತೆಯ ಅಡಭುತವಾದ ಚಿಹನೆಗಳಾಗಿವೆ. ಓ ದೇವರೇ! ಈ ಮಕಕಳನನು ರಕಷಿಸು, ಅವರು ಶಿಕಷಣ ಪಡೆಯುವಂತೆ ಉದಾರವಾಗಿ ಸಹಕರಿಸು. ಮತತು ಮಾನವ ಪರಪಂಚಕಕೆ ಸೆವೆ ಸಲಿಸುವಂತೆ ಅವರನನು ಶಕತಗೊಳಿಸು. ಓ ದೇವರೇ! ಈ ಮಕಕಳು ಮುತತುಗಳು, ಅವರು ನಿನನ ಪರೇಮಭರಿತ ದಯೆಯೆಂಬ ಚಿಪೆನಲಲಿ ರಕಷಿಸಲಪಡುವಂತೆ ಮಾಡು. ನೇನು ಉದಾರಿಯೂ, ಸರವಪರೇಮೆಯೂ ಆಗಿರುವೆ. - ಅಬ್ದುಲಬಹಾ. ಓ ನನನ ಪರಭುವೇ! ಓ ನನನ ಪರಭುವೇ! ನಾನೊಂದು ಏಳೆವಯಸಿನ ಮಗು, ನಿನನ ಕರುಣಿಯ ಮೊಲಿಯೆಂದ ನನನನನು ಪೋಷಿಸು, ನಿನನ ಪರೇತಿಯ ವಕಷ ಸೆಥಳದಲಲಿ ನನನನನು ತರಬೇತುಗೊಳಿಸು, ನಿನನ ಮಾರಗದರಶನದ ಶಾಲಿಯಲಲಿ ನನಗೆ ಶಿಕಷಣ ನೇಡು ಮತತು ನಿನನ ಔದಾರಯದ ನೆರಳಿನಾಶರಯದಲಲಿ ನನನನನು ವೆಕಸಿಸು, ಕತತಲಿಗಳೆಂದ ನನನನನು ಮುಕತೆಗೊಳಿಸು, ನನನನನು ಪರಕಾಶಮಾನವಾದ ದೇಪವನನಾಗಿ ಮಾಡು; ನನನನನು ದುಃಖದೆಂದ ಬೆಡುಗಡೆಗೊಳಿಸು, ನನನನನು ಗುಲಾಬಿ ತೋಟದಲಲಿನ ಒಂಡು ಹೂವಿನಂತೆ ಮಾಡು; ನಿನನ ಹೊಸತೆಲಲಲಿ ಸೇವಕನಾಗುವಂತೆ ಕಷೆಟವನನು ದಯಪಾಲಿಸು ಹಾಗೂ ಧರಶೇಲರ ಸೆವಭಾವ ಮತತು ಗುಣಲಕಷಣವನನು ನನನ ಮೇಲೆ ಕರುಣಿಸು; ಮಾನವ ಪರಪಂಚಕಕೆ ಔದಾರಯದ ಕಾರಣವನನಾಗಿ ಮಾಡು ಮತತು ಅಮರ ಜೀವನದ ಮುಕುಟದೆಂಡ ನನನ ಶರಸಸನನು ಅಲಂಕರಿಸು. ಸತಯವಾಗಿಯೂ, ನೇನೇ ಶಕತಶಾಲಿ, ಪರಾಕರಮೆ, ದಿವೆಯ ಜಿಇಾನೆ, ಶರೋತ್ಕ

Also in: af, az, bg, bi, bs, ceb, ch, cnr, co, cy, da, de, diu, el, en, eo, es, et, eu, fa, fi, fo, fr, gil, haw, ht, hu, hy, hz, is, it, kj, kl, ky, lg, lv, mg, mh, mn, mn, mr, nal, nl, no, pap, pl, pt, ro, se, sk, sm, sq, st, sv, ta, te, tet, tl, tpi, uk, zh-Hant

ABU0188

ಓ ಮನನಿಸುವ ಭಗವಂತನೇ, ಈ ಸೇವಕರು ನಿನನತತ ತಿರುಗೆ ನಿನನ ದಯೆ ಹಾಗೂ ಉದಾರತೆಯನನು ಯಾಚಿಸುತೆತರುವರು. ದೇವರೇ, ಅವರ ಹೃದಯಗಳನನು ನಿನನ ಪರೇತೆಗೆ ಆರಹವಾಗಿರುವಂತೆ, ಉತತಮವಾದುದನನಾಗಿಯೂ, ಪರಿಶುಡೆಧವನನಾಗಿಯೋ ಮಾಡುವವನಾಗು, ಅವರ ಮೂಲಕ ಸೂರೆಯಪರಭೆ

ಬೆಳಗಲು ಆತಮಗಳನೆನು ಶುದ್ಧ ಹಾಗೂ ಪವಿತ್ರಗೊಳಿಸುವವನಾಗು. ನೆನನ ಪರಭೆಯನೆನು ಕಾಣುವ ಕಣ್ಣುಗಳನೆನು ಶುದ್ಧಗೊಳಿಸಿ ಶರೋಷರನೆನಾಗಿ ಮಾಡು. ನೆನನ ಕರಿಗೆ ಓಗೊಡುವಂತೆ ಕೆವಿಗಳನೆನು ಒಳೆಯದನೆನಾಗಿ ಮಾಡು. ಪರಭುವೇ, ನಾಮ ನೆಜಕಕೂ ದುರಬಲರು ಆದರೆ ನೇನು ಪರಬಲ ನಾಮ ಬಡವರು, ನೇನು ಶರೇಮಂತ, ನಾಮ ನೆನನನೆನು ಅರಸುವವರು. ನೇನಾದರೋ ಆಶರಯ ನೇಡುವವ. ಪರಭುವೇ, ನಮಮ ಮೇಲೆ ಕನಿಕರವೆತತು ಕಷಮೆಸು. ನೆನನ ಉಪಕಾರಕೆ ಅರಹತೆ ಹಾಗೂ ಸಿದ್ಧತೆಯನೆನು ಕರುಣಿಸು. ನೆನನ ಪರೇಮದ ಕೆಡೆಯೆಂದ ಹೊತತೆದ ಜವಾಲಿಗೆ ಆಕರಷಕನಾಗಿ ನೆನನ ಸಾನೆನೆಯವನೆನು ಸಮೇಪಿಸಲು ಅವಕಾಶ ದಯಪಾಲಿಸು. ನೆನನ ಪವಿತ್ರಾತಮದ ಶಿವಸದ ಮೂಲಕ ಈ ಪರಭಾವಯುತ ಯುಗದಲೆ ಪುನರುಜ್ಜೀವಿಸುವಂತಾಗಲೆ. ನೇನು ಪರಮ ಸತವಶಾಲೆ, ಬಲಾಡಿಯ, ಕರುಣಾಳು, ಅಷೆಟೇ ಅಲಲ ದಯಾಸಾಗರ.

Also in: da, el, fo, hy, ja, kl, mt, tpi, uk, zh-Hans, zh-Hans, zh-Hant

ABU0826

ಓ ದೇವರೇ! ನಾಮ ಬಲಹೇನರು; ನಮಗೆ ಶಕತಿಯನೆನು ಕೊಡು, ನಾಮ ದೇನರು, ನೆನನ ಅಮಿತ ಸಂಪತ್ತನೆನು ನಮಮ ಮೇಲೆ ದಯಪಾಲಿಸು. ನಾಮ ರೋಗಗರಷತರು, ನಮಗೆ ನೆನನ ದಿವೆಯ ಉಪಶಮನವನೆನು ಕರುಣಿಸು. ನಾಮ ದುರಬಲರು, ನಮಗೆ ನೆನನ ಸೆವರೇಯ ಬಲವನೆನು ನೇಡು. ಓ ಪರಭುವೇ! ಈ ಪರಪಂಚದಲೆ ನಮಮನೆನು ಉಪಯುಕ್ತರನೆನಾಗಿ ಮಾಡು. ನಮಮನೆನು ಸೆವರೇಯ ಹಾಗೂ ಆಸೆಗಳಿಂದ ಮುಕತರನೆನಾಗಿಸು. ಓ ಪರಭುವೇ! ನೆನನ ಪರೇತಿಯಲೆ ನಮಮನೆನು ಅಚಲರಾಗಿರುವಂತೆ ಮಾಡು ಮತತು ನಮಮನೆನು ಇಡೀ ಮಾನವ ಜನಾಂಗದ ಪರೇತೆ ಪಾತರನೆನಾಗಿಸಲು ಕಾರಣನಾಗು. ನಾಮ ನೆನನ ಸೇವಕರುಗಳ ಸೇವಕರಾಗುವಂತೆಯೂ, ನೆನನ ಸೃಷ್ಟಿಯೆಲವನೆನೂ ಪರೇತಿಸುವಂತೆಯೂ ಮಾನವ ಪರಪಂಚದ ಸೇವೆಯಲೆ ನಮಮನೆನು ದೃಢಪಡೆಸು. ಓ ಪರಭುವೇ! ನೇನು ಸರವಸಮರಥ! ನೇನು ಕರುಣಾಳು! ನೇನು ಕಷಮಾದಾತ! ನೇನು ಸರವಶಕತ!

Also in: bi, de, de, diu, diu, hi, hi, hr, hu, hy, hz, hz, id, id, is, ja, ko, lg, ml, ms, ny, ro, ru, sq, sq, ta, te, th, vi

ABU0826

ಓ ಪರಮಾತಮ, ನಾಮ ದುರಬಲರು ನಮಮನೆನು ಶಕತರನೆನಾಗಿ ಮಾಡು. ಓ ದೇವರೇ, ನಾಮ ಅಜ್ಞಾನಿಗಳು, ಜ್ಞಾನಿಗಳನೆನಾಗಿ ಮಾಡು. ಓ ದೇವರೇ ನಾಮ ಬಡವರು, ಸೆರಿವಂತರನೆನಾಗಿ ಮಾಡು. ನಾಮ ಸತವರು, ಮುಕತೆಗೊಳಿಸು. ಓ ಪರಭುವೇ, ನಾಮ ಕುಗೆಗೆಬಿಟೆಡೆದೇವೆ. ನೆನನ ಸಾಮರಾಜ್ಯದಲೆ ಶರೋಷರನೆನಾಗಿ ಮಾಡು. ಪರಭುವೇ, ನೇನು ನಮಗೆ ಸಹಾಯವೆಸಗೆದರೆ ಮೆನುಗು ನಕಷತರಗಳಂತಾದೇಮ ಸಹಾಯವೆಸಗೆದೆದೆರೆ ಭೂಮೆಗೆಂತಲೂ ಕೇಳಾದೇಮ. ಪರಮಾತಮ, ನಮಮನೆನು ಶಕತಗೊಳಿಸು, ಯಶಸನೆನು ಅನುಗರಹೆಸು. ಅಹಂಕಾರವನೆನು ಗೆತಲುವಂತೆ ಮಾಡು. ಆಶೆಯೆಂದ ಪಾರುಗಾಣಿಸು. ಇಹ ಪರಪಂಚದ ಬಂಧನದೆಂಡ ಮುಕತರನೆನಾಗಿ ಮಾಡು. ದೇವರೇ, ನೆನನ ಸೇವಿಸಲು, ಪೂಜಿಸತೊಡಗಲು ನೆನನ ಸಾಮರಾಜ್ಯದಲೆ ಶರಡಧಾಸಕತೆಯೆಂದ ಶರಮೆಸಲು ಅನುಕೂಲಿಸುವಂತೆ ನೆನನ ಪವಿತ್ರಾತಮದ ಮೂಲಕ ಉಡೆಯುಕ್ತಗೊಳಿಸುವವನಾಗು ಪರಭುವೇ, ನೇನು ಶಕತಿಯ ಅಧಿದೇವತೆ, ಕಷಮಾದಾತ, ಕರುಣಾಶಾಲೆ.

Also in: bi, de, de, diu, diu, hi, hi, hr, hu, hy, hz, hz, id, id, is, ja, ko, lg, ml, ms, ny, ro, ru, sq, sq, ta, te, th, vi

BB00015SUF

*“ಯಾರು ತನೆನ ನಂಬಿಕೆಯನೆನು ದೇವರಲೆರೆಸುವನೋ, ದೇವರು ಆತನೆಗೆ ಅವಶಯವಾದುದನೆನು ಒದಗಿಸುವನು ಮತತು ಯಾರು ದೇವರಿಗೆ ಭಯಪಡುವನೋ, ದೇವರು ಆತನೆಗೆ ಪರಿಹಾರ ಕಳುಹಿಸುವನು.”

Also in: af, ar, az, bg, bn, bs, ca, co, cy, da, de, el, en, eo, eu, fi, fr, hr, ht, id, ik, is, it, lg, mg, ml, nl, no, pap, pl, pt, ro, sk, sl, sr, sv, tet, tvl, wam

BB00018ADJ

ಓ ನನೆನ ಭಗವಂತನೇ, ನೆನನ ಶಕತಿಯ ಬಲದೆಂದ ನಾನು ಪರಮಾಣಿಸುತೆಡೆದೇನೆ. ನನೆನ ಪರೇಕಷಾ ಸಮಯದಲೆ ಯಾಮದೇ ಕೆಡುಕು ನನೆನನೆನು ಆಕರಮೆಸದೆರೆಲೆ ಹಾಗೂ ಅಜಾಗರೂಕತೆಯ ಕಷಣಗಳಲೆ ನೆನನ ಪರೇರಣೆಯ

ಮೂಲಕ ನನನ ಹೆಜ್ಜೆಗಳಿಗೆ ಸರಿ ದಾರಿಯ ಮಾರ್ಗದರ್ಶನ ನೀಡು. ನೀನೇ ದೇವರು ನಿನನ ಅಪೇಕ್ಷೆಯಂತೆಯೇ
ಮಾಡಲು ನೀನು ಶಕ್ತನಿರುವೆ. ನಿನನ ಸಂಕಲಪವನನು ಯಾರೂ ಎದುರಿಸಲಾರರು ಅಥವಾ ನಿನನ ಉಡದೇಶವನನು
ಯಾರೂ ನೆಷ್ಠಲಗೊಳಿಸಲಾರರು.

Also in: az, bg, bi, bs, ca, ceb, cy, da, de, el, en, es, fa, fi, fr, hi, ht, hu, hy, id, is, it, kl, lg, mi, ml, mt, nl, pl, pt, ru, se, sk, sl, sq, sr,
tet, tl, uk

BB0018FOR

*“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತವನನು ಸಮರಿಸುತಾನೋ ಅವನು ಧನೆಯನು.” - ಬಾಜಿ
ಓ ಪರಭುವೇ, ನಮಮ ದೇನ ಕೈಗಳು ನಿನನ ಕೃಪೆ ಹಾಗೂ ಔದಾರಯದ ಸವರಗದತತ ಚಾಚಿರುಮದನನು ನೀನು
ನೋಡುತೆತೆರುವೆ. ನಿನನ ಕೊಡುಗೆ ಹಾಗೂ ಉದಾರತೆಗಳ ನೆಧಿಗಳಿಂದ ಅಮಗಳು ತುಂಬುವಂತೆ ಅನುಗರಹೆಸು.
ನಮಮನನೂ ಮತತು ನಮಮ ತಂದೆ ತಾಯಂದಿರನನೂ ಕೆಷಮೆಸು, ಹಾಗೂ ನಿನನ ಮನೋಹರತೆ ಮತತು ದೈವೇ
ಉದಾರತೆಯ ಸಾಗರದಿಂದ ನಾಮ ಬಯಸಿದುದೆಲವನನೂ ಈಡೇರಿಸು. ಓ ನಮಮ ಹೃದಯಗಳ ಪೆರೀತೆ ಪಾತರನೇ,
ನಿನನ ಪಧದಲಿನ ನಮಮ ಎಲಲಾ ಕಾರೆಯಗಳನನೂ ಸೇವಿಕರಿಸುವವನಾಗು ನೀನು, ಸತೆಯವಾಗಿಯೂ, ಅತೆಯಂತ
ಪರಬಲನೂ, ಮಹೋನತನೂ, ಅನುಪಮನೂ, ಕೆಷಮಾಶೀಲನೂ, ಕೃಪಾಕರನೂ ಆಗಿರುವೆ.

Also in: ar, az, bg, bs, ca, da, de, el, en, es, et, fa, fr, is, kl, mh, mt, nl, pl, pt, ro, ru, sne, ta, tl

BB00617

ಓ ನನನ ದೇವರೇ, ಓ ನನನ ಪರಭುವೇ, ಓ ನನನ ಒಡೆಯನೇ! ನಾನು, ನಿನನ ಪೆರೀತಿಯನನಲದೆ, ಬೇರಾಮದೋ
ಆನಂದ, ಅಥವಾ ನಿನನ ಸಾಮೇಷಿಯವನನಲದೆ ಬೇರಾಮದೋ ಸುಖ ಅಥವಾ ನಿನನ ಸಂತ್ಯಪೆತಿಯನನಲದೆ
ಬೇರಾಮದೋ ಸಂತೋಷ ಅಥವಾ ನಿನನೊಡನೆ ಭಾವೈಕೆಯವನನಲದೆ ಬೇರಾಮದೋ ಬದುಕನನು
ಅರಸಿದುದೆದಕೆಕಾಗಿ, ನನನನನು ಮನನಿಸೆಂದು ನಿನನನನು ಬೇಡುವೆ. - ಬಾಜಿ ಓ ಸೆವಾಮೆಯೇ, ನೀನೇ ಜನರ
ಆಶಾಕರಣ, ಈ ಎಲಲ ನಿನನ ಸೇವಕರ ರಕೆಷಕ. ರಹಸೆಯ ಹಾಗೂ ಪವಾಡಗಳನನು ನೀನು ಬಲಲೆ. ನಾವೆಲಲ ಪಾಪೆಗಳು
ನೀನಾದರೋ ಇಂಥ ಪಾಪಗಳ ನಿವಾರಕ ಕರುಣಾಮಯೆ ಹಾಗೂ ಕೃಪಾಳು ಓ ಪರಭುವೇ ನಮಮ ಲೋಪದೋಷಗಳನನು
ಗಮನಿಸಬೇಡ. ದಯೆ ಹಾಗೂ ಕರುಣೆಯಿಂದ ಕಾಣು. ನಮಮ ಲೋಪದೋಷಗಳು ಹಲಮ ಆದರೆ ನಿನನ
ಕೆಷಮಾಗುಣದ ಸಾಗರ ಬಹು ವೆಶಾಲ. ಆದೆದರಿಂದ ನಮಮನನು ದೃಢಗೊಳಿಸು ಬಲಪಡಿಸು ನಾಮ ನಿನಗೆ
ಸಮರಪಣವಾಗುವಂತೆ ಸಹಾಯವೆಸಗು ನಮಮ ಆತಮಗಳನನು ಬೆಳಗಿಸು ಕಣಣುಗಳು ತೆರೆದು ನೋಡುವಂತೆ ಮಾಡು.
ಕೆವೆಗಳು ಗಮನಿಸುವಂತೆ ಮಾಡು ಸತತವರನನು ಉಡದರಿಸು. ರೋಗಿಗಳನನು ಗುಣಪಡಿಸು ಬಡವರನನು
ಸಿರಿವಂತರನನಾಗಿ ಮಾಡು. ನಿರಾಶರಿತರಲೆ ವೆಶವಾಸವನನು ಮೂಡಿಸು. ನಿನನಲಲೆ ನಮಮನನು ಅರಪೆಸಿಕೊಳಳು.
ನಿನನ ಪೆರೀತಿಯ ಜಯೋತಿಯಿಂದ ನಮಮಲಲೆ ಬೆಳಕನನುಂಟುಮಾಡು. ನೀನು ಉದಾರಿ, ಕರುಣಾಶಾಲಿ,
ವಾತಸಲಯಮಯೆ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml,
mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

BB00617

ಓ ನನನ ದೇವರೇ, ನನನ ಪರಭುವೇ ಮತತು ನನನ ಒಡೆಯನೇ! ನಾನು ನನನ ಬಂಧು ಬಳಗದವರಿಂದ
ನೆರಲೆಪತನಾಗಿದೇನೇ ಮತತು ನಿನನ ಮೂಲಕ ಭೂ ನಿವಾಸಿಗಳೆಲರಿಂದ ಸೆವತಂತರನಾಗಲು ಕೋರುತೆತೆಡೆದೇನೇ
ಹಾಗೂ ನಿನನ ದೃಷ್ಟಿಯಲಲೆ ಶಲಾಘನೀಯವಾದುದನನು ಪಡೆಯಲು ಸದಾ ಸಿದ್ಧನಿಡೆದೇನೇ. ನಿನನನನಲದೆ
ಬೇರಲಲದರಿಂದ ಸೆವತಂತರನಾಗಿರುವಂತೆ ಒಳೆಯದನನು ಅನುಗರಹೆಸು ಮತತು ನಿನನ ಸೇಮಾತೀತ
ಅನುಗರಹಗಳಲಲೆ ಪುಷೆಕಳಪಾಲನನು ನನಗೆ ದಯಪಾಲಿಸು. ನಿಜವಾಗಿಯೂ, ನೀನು ಸಮೃದ್ಧ ಅನುಗರಹದ
ಪರಭುವಾಗಿರುವೆ.

Also in: az, bg, bs, ca, cs, da, de, diu, el, en, en, es, et, fi, fr, gu, hr, ht, hu, hy, hz, iba, id, is, it, kj, kl, ko, ky, ky, lb, lg, mg, mh, ml,
mt, ne, nl, pl, pt, ro, ru, sk, sk, sne, sq, ta, ta, tet, tk, tl, tvl, uk, zh-Hans, zh-Hant

ಪರಮಾತಮನಲಲದೆ ಕಷೆಟನೆವಾರಕ ಮತತಯಾರಿದೆದಾರೆ? ಪರಮಾತಮನೆ ಘನವಂತ ಎಂದೆನನು. ಅವನೋ ದೇವರು ಎಂದು ಘೋಷಿಸು. ಎಲಲರೂ ಅವನ ಸೋವಕರು ಆಜಿಞಾಧಾರಕರು ಎಂದು ನುಡೆ. - ಬಾಬಿ ಹೇಳು: ಪರಮಾತಮನೋ ಎಲಲರಿಗೂ ಅವಶಯವಾದುದನನು ಒದಗಿಸುವವನು. ಅಲಲದೆ ಎಲಲರ ಮೇಲೂ ವೆಯಾಷತೆಯುಳವನು.

ಸೆವರೆಗದಲಲಾಗಲೇ, ಅಥವಾ ಪೃಥವಿಯಲಲಾಗಲೇ ಪರಮಾತಮನ ವೆಯಾಷತೆಗೆ ಅತೇತವಾದುದು ಯಾಮದೂ ಇಲಲ. ಅರಿತವನೂ, ಆಧಾರಿಯೂ, ಸರೆವಶಕತನೂ ಆದ ಅವನು ನೆಜಕಕೂ ತನನೊಳಗೇ ಅಡಗಿರುವನು. - ಬಾಬಿ

ಷರಭುವೇ, ಆರೆತರು ನಾಮ ಷರೇತಿಯ ಕೊಡುಗೆ ನೇಡು, ದಯೆತೋರು ನೆನನ ಸಂಪತತಿನ ಮಹಾ ಸಾಗರದಲಲೆ ಅಗತಯವೆರುವ ನಮಗೆ ಪಾಲು ದೊರಕಿಸು. ಕೇಳಾಗಿಸಲಪಟಿಟಿರುವ ನಮಮನನು ಸಂತ್ಯೈಸು, ನೆನನ ಕೇರೆತೆಗೆ ನಮಮನನು ಭಗಷೆಧರನನಾಗಿ ಮಾಡು. ಆಕಾಶದ ಪಕಷಿಗಳೂ ತಮಮ ಆಹಾರವನನು ದೆನಂಷರೆತೆ ನೆನನಿಂದ ಪಡೆಯುಮಮ. ಎಲಲ ವಸೆತುಗಳೂ, ಜೀವಿಗಳೂ ನೆನನ ಲಕಷೆಯ ಹಾಗೂ ಷರೇಮಮಯವಾದ ಷರೇತಿಯ ಆಸರೆಯಲಲಿರುವಮ. ಈ ಅಶಕತನನನು ನೆನನ ಅಗಾಧ ಕರುಣಿಯಿಂದ ದೂರಗೊಳಿಸಬೇಡ. ಈ ನೆಸಸಹಾಯಕ ಆತಮವನನು ನೆನನ ಉದಾರತೆಯಿಂದ ರಕಷಿಸುವ ಭರವಸೆ ನೇಡು. ನಮಮ ದೈನಂದಿನ ಆಹಾರವನನು ಒದಗಿಸು ಜೀವನದ ಅವಶಯಕತೆಗಳನನು ಹೆಚೆಚಿಸುವಲಲೆ ಕೃಪೆಮಾಡು ನೆನನನಲಲದೆ ಬೇರೆಯವರನನು ಅವಲಂಬಿಸದಂತೆ, ನೆನನೊಡನೆ ಸಂಪೂರ್ಣವಾಗಿ ಸಂಪರ್ಕವೆರುವಂತೆ ನೆನನ ಮಾರೆಗನುಯಾಯಿಯಾಗುವಂತೆ, ಹಾಗೂ ನೆನನ ಸರೆವಶಕತ, ಷರೇಮಮಯೆ, ಮಾನವ ಕೋಟಿಯ ಇಷೆಟಾರೆಧವನನು ಪೂರೈಸುವವನು.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

ಓ ದೇವರೇ, ನನನ ಷರಭುವೇ, ನಾನು ನೆನನನನು ಹೇಗೆ ಬೇಡುವೆ ಕಷೆಟ ಪರೆಹಾರಕ ಮಹಾಸಾಗರನೇ, ನೆನನ ಘನತೆಯ ದೆವೆಯ ಜಯೋತಿಯಿಂದ, ನೆನನ ಕೇರೆತಿಯ ಮೂಲಕ ನೆನನ ಸೋವಕರನನು ನೆಗರೆಹೆಸಿರುವುದರಿಂದ, ನೆನನ ಉನನತವಾದ ವಚನಗಳಿಂದ, ಶರೇಷೆಠವಾದ ನೆನನ ಬರಹಗಳಿಂದ ನೆನನ ಕರುಣಿಗೆ ಪಾತರರಾದ ಸೆವರೆಗದಲಲೆ ಹಾಗೂ ಭೂಮೆಯಲಲಿರುವ ಎಲಲರ ಮೇಲಿನ ದಯೆಯಿಂದ ಕೂಡಿದವನಾದ ನೇನು ನನನನನು ಎಲಲ ಕಷೆಟಗಳಿಂದ, ತೊಂದರೆಗಳಿಂದ ಅಲಲದೆ ಎಲಲ ದುಠಬಲತೆಯಿಂದ, ನೆಶಕತಿಯಿಂದ ತೊಲಗಿಸುವವನಾಗು. ನೆನನ ದಯಾಪೂರಿತವಾದ ಜಲದಿಂದ ಮುಕತೆಗೆ ಕಾರಣನಾಗು. ಓ ನನನ ಸೆವಾಮೆಯೇ, ನೆನನ ಉದಾರತೆಯ ಡೆವಾರದಲಲೆ ಕಾಯುಕತೆರುವ ಅಲಲದೆ ನೆನನ ದಯೆಯನನೇ ಹೆಡೆದು ಜೋಲಾಡುತೆತೆರುವ ಹಾಗೂ ನೆನನಲಲೆ ಆಸೆ ಭರವಸೆಯನನು ಹೊಂದಿರುವ ಈ ಕೆಂಕರನನನು ಕಂಡಿರುವೆ. ನೆನನ ಸಮುದರದಂತಹ ಘನತೆಯನನು ಆಶರಯೆಸಲು ಕಾತುರಪಡುತೆತೆರುವ ಮತತು ನೆನನ ಕರುಣಿಯನನು ಅಪೇಕಷಿಸುತೆತೆರುವ ಅವನ ಆಶಯವನನು ನೆರಾಕರೆಸಬೇಡವೆಂದು ನೆನನಲಲೆ ಅನನೆಯವಾಗಿ ಬೇಡುತೆತೇನೆ. ನನನನನು ಸಂತಸಗೊಳಿಸುವಂತೆ ಮಾಡಲು ಶಕತನಾಗೆಡೆದೇಯೇ, ನೆನನಲಲದೆ ಬೇರೆ ಯಾವ ದೇವರೂ ಇಲಲ. ಸದಾ ಕೆಷಮೆಸುವ ಹಾಗೂ ಔದಾರೆಯದ ಹೊಳೆಯನನು ಹರೆಸುವ ಭಗವಂತ ಇನನಾರೂ ಇಲಲ.

Also in: ar, az, be, bg, bla, bla, bn, bn, bs, ca, ch, chn, cnr, co, cs, cy, da, de, dgz, dih, diu, el, en, es, eu, fi, fj, fo, fr, fy, ga, gil, gu, ha, haw, hi, ho, hr, hu, hy, hz, iba, iba, id, ik, is, it, ja, kgf, kiw, kl, km, ko, ksd, ky, lb, lkt, lkt, lo, lv, meu, mg, mh, mi, ml, mn, moh, moh, moh, mr, ms, nal, ne, ne, no, nv, nv, ny, one, pap, pl, pt, ro, ru, se, se, sk, sl, sm, sne, sq, srn, st, sv, sw, ta, ta, ta, th, tk, tl, tpi, tvl, uk, wam, zh-Hans

ಓ ಷರಭುವೇ! ಷರತಿಯೊಂದು ಸಂಕಟದ ನೆವಾರಕನೂ, ಮತತು ಷರತಿಯೊಂದು ದುಃಖವನನು ಹೋಗಲಾಡಿಸುವವನೂ ನೇನೇ ಆಗಿರುವೆ. ಯರು, ಶೋಕವನನು ಹೊರಗಟಿಟಿ ಷರತಿಯೊಂದು ಸೆರೆರೆಯಾಳನನು ಮುಕತಗೊಳಿಸುವನೋ, ಷರತಿಯೊಂದು ಆತಮವನನು ಉಡೆದರೆಸುವನೋ ಅವನೇ ನೇನಾಗಿರುವೆ. ಷರಭುವೇ! ನೆನನ ಕರುಣಿಯ ಮೂಲಕ ವಿಮೋಚನೆಗೊಳಿಸು ಮತತು ಮೋಕಷ ಹೊಂದಿರುವ ಸೋವಕರುಗಳಲಲೆ ನಾನೂ ಒಬಬನಾಗಿರುವಂತೆ ಲೆಕಕೆಸು.

Also in: az, bg, ca, ceb, ceb, da, de, el, en, eo, es, et, fi, fr, hi, ht, hu, hy, id, is, ja, kl, ko, lb, lg, mh, ml, mn, ms, mt, ne, nl, pl, pt, ro, ru, sk, sl, sne, sne, sq, sr, te, tet, tl, tvl, tvl, uk, zh-Hant

BH0009HOW

ಓ ದೇವರೇ, ನನನ ದೇವರೇ, ನಿನೆನೆಂದ ಅಗಲಿರುವ ಕಾರಣದಿಂದಾಗಿ ನಿನನನನು ಹಂಬಲಿಸುವವರ ಕಣಿಣುಗಳು ಎಚ್ಚಿತ್ತಿರುವಾಗ ನಾನು ಹೇಗೆ ನೆಡೆರೆಸಲು ಆಯ್ದುಕೊಳ್ಳಲಿ, ನಿನನ ಪರೋಮೆಗಳ ಆತಮಗಳು ನಿನನ ಸಮಮುಖದಿಂದ ದೂರ ಸರಿದಿರುವುದರಿಂದ ದುಃಖ ಪೀಡಿತರಾಗಿರುವಾಗ ನಾನು ಹೇಗೆ ವೆಶಿರಾಂತಿ ಪಡೆಯಲಿ? ಓ ನನನ ಪರಭುವೇ, ನಿನನ ಸಾಮಥರೆಯ ಹಾಗೂ ನಿನನ ರಕಷಣಿಯು ಬಲಗೈಯಲಿ ನನನ ಚೈತನೆಯ ಹಾಗೂ ನನನ ಸಂಪೂರ್ಣ ಅಸೆತೆವವನೇನೇ ಒಪ್ಪಿಸಿದದೇನೆ ಮತತು ನನನ ಶಿರಸನನು ನಿನನ ಶಕತಿಯ ಮೂಲಕ ನನನ ದೆಂಬಿನ ಮೇಲೆರೆಸುತ್ತೇನೆ ಮತತು ನಿನನ ಇಚ್ಚೆ ಹಾಗೂ ನಿನನ ಸಂತ್ಯಜೆಗೆ ತಕಕಂತೆ ಮೇಲೆತತುತೇನೆ. ನೀನು ಸತೆಯವಾಗಿಯೂ, ಸಂರಕಷಕ, ಕಾಪಾಡತಕಕವ, ಸರವಸಮರಥ, ಪರಮ ಬಲಶಾಲೆ. ನಿನನ ಸರವಶಕತಿಯ ಪರಮಾಣವಾಗಿ! ನಾನು ನೆಡೆರೆಸುತ್ತಿರಲಿ ಅಥವಾ ಎಚ್ಚಿತ್ತಿರಲಿ, ನೀನು ಇಚ್ಛಿಸುಮದನನಲದೆ ಬೇರೇನನನೂ ಬೇಡೆನು. ನಾನು ನಿನನ ಸೇವಕ ಹಾಗೂ ನಿನನ ಕೈಯಾಳಾಗಿರುವೆ. ನಿನನ ಸಂತ್ಯಜೆಯ ಸುಗಂಧವನನು ಯಾಮದು ಬೀರುವುದೋ ಅದನನು ನಾನು ಮಾಡುವಂತೆ ನನನನನು ಉದಾರತೆಯಿಂದ ಸಹಾಯ ಮಾಡು. ನಿಜವಾಗಿಯೂ, ಇದು ನನನ ಹಾರೈಕೆಯಾಗಿದೆ ಹಾಗೂ ನಿನನ ಸಾಮೇಷೆಯವನನು ಆನಂದಿಸುವವರ ಹಾರೈಕೆಯೂ ಆಗಿದೆ. ಓ ಪರಪಂಚಗಳ ಪರಭುವಾಗಿರುವ ನಿನಗೆ ಸೇತೋತರವಾಗಲಿ.

Also in: af, ar, az, bg, bi, bs, ca, ceb, cnr, cnr, cy, da, de, el, en, es, et, fi, fj, fr, gil, gil, ha, hi, hr, ht, hu, hu, id, is, it, kl, ko, lb, lg, lv, mg, ml, nl, no, pl, pt, ro, ru, sk, sq, srn, sv, ta, tl, tvl, zh-Hans

BH0009SER

ಓ ನನನ ಪರಮಾತಮನೇ, ಒಡೆಯನೇ, ನನನ ಆಕಾಂಕಷೆಯನನು ಪೂರೈಸಬಲವನೇ, ಈ ನಿನನ ಸೇವಕ ನಿನನ ಕರುಣಿಯ ರಕಷಣಿಯಲಿ ನೆಡೆರೆ ಮಾಡಬಯಸುತ್ತಾನೆ. ನಿನನ ಘನತೆಯ ಆಶರಯದ ಕೆಳಗೆ ವೆಶಿರಾಂತಿ ಪಡೆಯಲು ಇಚ್ಛಿಸುತ್ತಾನೆ. ನಿನನ ಪೋಶಣಿ ಹಾಗೂ ಸಂರಕಷಣಿಗಾಗಿ ಮೂರೆಯೆಡುತ್ತಾನೆ. ಓ ಪರಭುವೇ, ಎವೆಯೆಕಕದೆ ನಿನನ ಕಣಿಣುಗಳಿಂದ ನಿನನನನಲದೆ ಬೇರೆ ಯಾರನನೂ ನೋಡದಂತೆರಲು ನನನ ಕಣಿಣನನು ರಕಷಿಸಬೇಕೆಂದು ಬೇಡುವೆ. ನಿನನ ಸಂಜ್ಞೆಗಳನನು ಅಲಲದೆ ನಿನನ ಸಾಕಷಾತಕಾರವನನು ಗುರುತಿಸುವಂತೆ ನನನ ದೃಷ್ಟಿಯನನು ದೃಢಪಡೆಸು. ಯಾರ ಅಖಂಡ ಸಾಕಷಾತಕಾರದ ಮುಂದೆ ಬಲದ ಪರಭಾವಮೂ ಕೂಡ ಬೆದರಿಬಿಚ್ಚಿಬಿಡದೇತೋ ಅಂಥಾ ಪರಮ ಪರಭಾವಶಾಲಿಯೂ ನೀನೇ. ಸರವಶಕತ, ಸರವವಿಜಯೆ, ನಿಯಮಾತೇತನಾದ ನೀನಲದೆ ಬೇರೆ ದೇವರೆಲಲ.

Also in: af, az, be, bg, bi, bn, ca, ch, cnr, cy, da, de, diu, el, en, eo, es, et, fi, fr, fy, haw, hr, ht, hu, is, it, kj, kl, ky, lt, lv, med, mg, mn, naq, naq, nl, no, pl, pt, ro, se, sk, sq, sv, ta, tl, tpi, tvl, ur

BH0009SHE

ಓ ಭಗವಂತ, ನಿನನ ರಕಷಣಿಯಲಿ ಎಚ್ಚರಗೊಂಡೆ, ಯಾರು ಈ ರಕಷಣಿಯನನು ಅಪೇಕಷಿಸುವರೋ ಅವರಿಗೆ ಅದು ಲಭೆಯ. ನಿನನ ರಕಷಣಿಯ ಪವಿತರ ನೆಲೆಯಲಿ, ನಿನನ ಆ ಬಲವತತರವಾದ ಕೂತಲದಲಿ ಯಾರು ನೆಲಿಸಲು ಇಚ್ಛಿಸುವರೋ ಅವರಿಗೂ ಅದು ಪರಾಪತಿಯಾದೇತು. ಓ ನನನ ಪರಭುವೇ, ನನನ ಅಂತರಾತಮವನನು ನಿನನ ಸಾಕಷಾತಕಾರದ ದೆವೆಯಜೆಯೋತಿಯಿಂದ ಬೆಳಗಿಸು. ನನನ ಬಾಹಯ ಸೆಥಿತಿಯನನು ನಿನನ ಪರಸನನತೆಯ ಬೆಳಕಿನ ಕಿರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

Also in: af, ar, az, be, bg, bi, bn, bs, ca, ch, cnr, cy, da, de, diu, el, en, eo, es, et, fi, fr, fy, gil, gil, hr, ht, hu, hz, id, ik, is, kj, kl, kl, ky, lb, lg, mg, ml, mt, naq, ne, nl, no, ny, pl, pt, ro, ru, se, sk, sne, sne, sq, srn, st, sv, sw, tl, tpi, tvl, vi

BH00238

ಯಾರ ಮೂಲಕ ಮನೋಬಲದ ಬೆಳಕು ಕಂಗೊಳಿಸಿತೋ, ಅರಿಸುವ ಅಧಿಕಾರಮ ಪರಾಕರಮಶಾಲಿಯೂ, ಪರಬಲನೂ, ಅನಿರಬಂಧಿತನೂ ಆದ ದೇವರ ಮೇಲಿರುವುದೆಂಬ ಸತಯಮ ಸೆಥಾಪಿತವಾಗಿತೋ, ಯಾರ ಮೂಲಕ ಉದಾರತೆಯ ಸಾಗರದ ಅಲೆಗಳೆದಿದವೋ, ಮಾನವತೆಯ ಪರಭುವಾಗಿರುವ ದೇವರ ಶೋಭಾಯಮಾನ ಅನುಗರಹದ ಸುಗಂಧಮ

ಪಸರಿಸಿತತೋ ಅಂತಹ ಭಗವದಧರಮದ ಹಸತಕರ ಮೇಲೆ ಪರಕಾಶ ಹಾಗೂ ವೈಭವ, ನಮನ ಹಾಗೂ ಪರಶಂಸೆಯೆರಲಿ. ಆತನ ಅತೀಥೋಯರ ಬಲದ ಮೂಲಕ ಅವರನನು ಕಾಪಾಡೆಂದು, ಅವರನನು ಆತನ ಪರಭುತವದ ಸಾಮಥರೆಯದ ಮೂಲಕ ರಕಷಿಸೆಂದು ಮತತು ಸೃಷಟಿಸಿರುವ ಎಲದರ ಮೇಲೂ ಪಯಾಪಿಸಿರುವ ಅದನನು ಶಕತಿಯ ಮೂಲಕ ಅವರಿಗೆ ಬೆಂಬಲ ನೀಡೆಂದು ಆತನಲಲಿ -ಆತನು ಘನತೆವೆತವನು- ನಾಮ ಪರಾರಥಿಸುತೆಡೆದೇವೆ. ಪರಮಾಧಿಕಾರಮ ಸವರಗಗಳ ಸೃಷಟಿಕರತನೂ ನಾಮಾವಳಿಯ ಸಾಮರಜಯದ ಪರಭುವೋ ಆಗಿರುವ ಭಗವಂತನದೇ ಆಗಿದೆ.

*ರವರ ಭರೂಣಾವಸೆಥಿಯಲಿರುವ ಜಾಗತಿಕ ಪರಜಾಪರಭುತವದ ಪರಮುಖ ಪಾರುಪತಯಗಾರರಾಗಿರುವ, ಅವರ ಮೇಲೆ ಆತನ ಒಡಂಬಡಿಕೆಯ ಕೋಡರದ ಸವೆಯಸಾಚಿ ಲೇಖನಿಯೆಂದ, ಆತನ ತಂದೆಯ ಧರಮದ ರಕಷಣಿಯನನು ಕಾಪಾಡುವ ಹಾಗೂ ಅದರ ಪರಸಾರ ಮಾಡುವ ಇಬಬಗೆಯ ಕರತವೆಯವನನು ವೆಧಿಸಲಾಗಿದೆ.” *- ಶೋಫೆ ಎಫೆಂಡೆ

Also in: cy, en, fi, fr, ht, hu, hy, is, it, mn, nl, no, ro, ru, tl, tvl, ur

BH00438

ನನನ ದೇವರೇ, ನನನ ಆರಾಧೆಯನೇ, ನನನ ದೊರೆಯೇ, ನನನ ಆಕಾಂಕಷೆಯೇ! ಯಾವ ನಾಲಿಗೆ ತನನ ಕೃತಜ್ಞತೆಗಳನನು ನಿನಗೆ ಅರಪಿಸಬಲದಾಗಿದೆ? ನಾನು ಅಲಕಷಯನಾಗಿದೆದೆ ನೀನು ನನನನನು ಎಚೆಚರಗೊಳಿಸಿದೆದೇಯೇ ನಾನು ನಿನೆನಿಂದ ವೆಮುಖನಾಗಿದೆದೆ, ನಾನು ನಿನನತತ ತಿರುಗುವಂತೆ ನೀನು ನನಗೆ ಉದಾರವಾಗಿ ಸಹಕರಿಸಿದೆದೇಯೇ. ನಾನೊಬಬ ನೆರಜೀವಿಯಂತೆಡೆದೆ ನೀನು ಜೀವಜಲದೆಂದ ನನನಲಲಿ ಜೀವ ತುಂಬೆದೆದೇಯೇ. ನಾನು ಬಾಡೆ ಹೋಗಿದೆದೆ, ಸರವ ಕೃಪಾಳುವೆನ ಲೇಖನಿಯೆಂದ ಹರೆದು ಬಂದಿರುವ ನಿನನ ಪಾಣಿಯ ಸವರಗೇಯ ಝರೆಯೆಂದ ನೀನು ನನನನನು ಪುನರುಜಜೀವೆತಗೊಳಿಸಿದೆದೇಯೇ. ಓ ದೆವೆಯಾನುಗರಹವೇ! ಸಕಲ ಸೃಷಟಿಯೂ ನಿನನ ಉದಾರತೆಯೆಂದ ಉತಪನನವಾಗಿರುಮದು! ನಿನನ ಔದಾರಯದ ಜಲದೆಂದ ಅದನನು ವಂಚಿತವನನಾಗಿಸಬೇಡ, ಅಷಟು ಮಾತರವಲ, ನಿನನ ಕರುಣಾ ಸಾಗರದೆಂದ ಅದನನು ತಡೆಹೆಡಿಯಲೂ ಬೇಡ. ಎಲಲಾ ಸಮಯದಲಲೂ ಮತತು ಎಲಲಾ ಸೆಥಿತೆಗಳಲಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನಿನನ ದೈವೇ ಉದಾರತೆಯ ಸವರಗದೆಂದ ನಿನನ ಪುರಾತನ ಅನುಗರಹವನನು ಕೋರುವಂತೆ ನಾನು ನಿನನಲಲಿ ಮೂರೆಯೆಡುತತೇನೆ. ನೀನು, ಸತಯವಾಗಿಯೂ, ಔದಾರಯದ ಪರಭು ಹಾಗೂ ಚಿರಂತನ ಸಾಮರಾಜಯದ ಸಾರವಭೂಮನಾಗಿರುವೆ.

Also in: af, az, bz, bg, bi, bs, ca, ceb, de, el, en, es, et, fr, gil, hi, ho, hr, ht, iba, is, it, kl, ky, lv, ml, mn, ne, nl, pl, pt, ro, ru, sk, sl, sl, sne, sq, sv, ta, th, tl, tvl, uk, ur, vi, zh-Hans, zh-Hans

BH00662FLO

ಓ ನನನ ಪರಮಾತಮನೇ! ನಿನನ ಖಿಯಾತಿಯ ನಾಮದೆಂದ ನಾನು ನಿನನಲಲಿ ಪರಾರಥಿಸುಮದೆಷಟಿ, ನಿನನ ಸೇವಕರ ವೆಚಾರಗಳಲಲಿ ಏಳೆಗೆಯನನುಂಟುಮಾಡು; ನಿನನ ಪರದೇಶಗಳು ಅಭಿವೃದ್ಧಿಗೊಳಿವಂತೆ ಮಾಡು; ವಾಸತವವಾಗಿ ಜಗತತಿನ ಎಲಲ ವಸತುಗಳ ಮೇಲೂ ನಿನಗೆ ಪರಮಾಧಿಕಾರ ಉಂಟು.

Also in: ar, be, bi, bn, bs, ch, cnr, cy, da, de, diu, en, es, fi, fr, gil, gil, ho, ht, hu, is, kl, lt, lv, ml, ne, no, pt, ro, ru, sk, sm, sne, sne, sne, sne, sne, sne, sne, sne, sq, sv, tl

BH00687

##ಅಗಿನೆಶಾಸನ ಪರಮ ಪರಾಚೀನನೂ ಮಹಾಮಹೆಮನೂ ಆದ ದೇವರ ಹೆಸರಿನಲಲಿ. ನೆಶಚಯವಾಗಿಯೂ ಅಗಲಿಕೆಯ ಅಗಿನೆಯಲಲಿ ನೆಷರಾವಂತರ ಹೃದಯಗಳು ಧಗಧಗಿಸಿವೆ ಎಲಲಿಹುದು ನಿನನ ಮುಖಾರವೆಂದದ ಪರಭಿ, ಓ ಪರಪಂಚಗಳ ಪರಿಯತಮನೇ? ನಿನನ ಸಮೇಪದವರೆಲಲಾ ಅವಶೇಷದ ಕತತಲಿಯಲಲಿ ಪರಿತಯಕರಾಗಿಹರು: ಎಲಲಿಹುದು ಪುನರವೆಲನದ ಸುಪರಭಾತದ ಕಾಂತಿ, ಓ ಪರಪಂಚಗಳ ಅಪೇಕಷೆಯೇ? ನಿನೆನಿಂದ ಆರಿಸಲಪಟಿಟವರ ಶರೀರಗಳು ದೂರದ ಉಸುಕಿನಲಲಿ ಕಂಪಿಸುತತಾ ಬಿದೆದೆವೆ; ಎಲಲಿಹುದು ನಿನನ ಉಪಸೆಥಿತಿಯ ಸಾಗರ, ಓ ಪರಪಂಚಗಳ ಮೂಹಕನೇ? ಹೆಬಬಯಕೆಯ ಕೈಗಳು ನಿನನ ಅನುಗರಹ ಹಾಗೂ ಉದಾರತೆಯ ಸವರಗದೆಡೆ ಚಾಚಿಹಮ; ಎಲಲಿಹುದು ನಿನನ ಕೊಡುಗೆಯ ಸುರೆಮಳೆ, ಓ ಪರಪಂಚಗಳ ಹೋಣಿಗಾರನೇ? ದೈವ ಪರತಿಭಟಕರು ಎಲಲಿಡೆಯೆಂದಲೂ ಪೇಡಿಸುತಿಹರು; ಎಲಲಿಹುದು ನಿನನ ಆಜ್ಞಾಕಾರಕ ಲೇಖನಿಯ ನೆರಬಂಧಕಶಕತಿ ಓ ಪರಪಂಚಗಳ ಜಯಶಾಲಿಯೇ?

ಎಲಲಾ ದೆಕೆಕುಗಳಲಲೂ ಶವಾನಗಳ ಬೋಗಲೆಕೆಯು ಜೋರಾಗಿಹುದು; ಎಲಲೆಹನು ನೆನೆನ ಪೆರಾಕರಮದ ಕಾಡೆನ
 ಮ್ಯಗರಾಜ, ಓ ಪೆರಪಂಚಗಳ ಶೆಕೆಸುವವನೋ? ನೆರಾಸಕತೆಯ ಚಲೆಯು ಮಾನವತೆಯನೆಲಲಾ ಬೆಗಿಯಾಗಿ ಹೆಡೆದಿಹುದು:
 ಎಲಲೆಹುದು ನೆನೆನ ಪೆರೋಮದ ಶಾಖ, ಓ ಪೆರಪಂಚಗಳ ಅಗನೆಯೋ? ದುರದೆಶೆಯು ತುತತ ತುದೆಗೇರಿಹುದು:
 ಎಲಲೆಹಮ ನೆನೆನ ನೆರವೆನ ಚೆಹನೆಗಳು, ಓ ಪೆರಪಂಚಗಳ ವೆಮೋಚಕನೋ? ಅಂಧಕಾರಮ, ಬಹಳಷೆಟು ಜನರನೆಲಲಾ
 ಆವರೆಸೆಹುದು; ಎಲಲೆಹುದು ನೆನೆನ ವ್ಯಭವದ ಕಾಂತೆ, ಓ ಪೆರಪಂಚಗಳ ಪೆರಭೆಯೋ? ಮನುಷೆಯರ ಕೋರಳುಗಳು
 ದೆವೇಷದೆಂದ ಚಾಚೆಹಮ: ಎಲಲೆಹಮ ನೆನೆನ ಪೆರತೀಕಾರದ ಖಡೆಗಗಳು, ಓ ಪೆರಪಂಚಗಳ ವೆನಾಶಕನೋ? ಅಪಮಾನಮ
 ಪಾತಾಳವನೆನು ಮುಟೆಟೆಹುದು: ಎಲಲೆಹಮ ನೆನೆನ ವ್ಯಭವದ ಸಂಕೋತಗಳು, ಓ ಪೆರಪಂಚಗಳ ಮಹೆಮನೋ? ನೆನೆನ
 ನಾಮವನೆನು ಸಾಕೆಷಾತಕರೆಸಿದ ಸರೆವಕೃಪಾಳುವನೆನು ದುಃಖಗಳು ಬಾಧೆಸೆಹಮ: ಎಲಲೆಹುದು ನೆನೆನ ಸಾಕೆಷಾತಕರೆತ ದೆನ
 ಚೆಲುಮೆಯ ಆನಂದ, ಓ ಪೆರಪಂಚಗಳ ಸಂತೋಷಕಾರಕನೋ? ಸಂಕಟಮ ಭೂಮೆಯ ಜನರನೆಲಲಾ ಆವರೆಸೆಹುದು:
 ಎಲಲೆಹಮ ನೆನೆನ ಹರುಷದ ಲಾಂಛನಗಳು, ಓ ಪೆರಪಂಚಗಳ ಉಲಲಾಸವೋ? ನೆನೆನ ಚೆಹನೆಗಳ ಉದಯ ಸೆಥಳಮ
 ಅನೆಷೆಟೆ ಸೂಚನೆಗಳಿಂದ ಮುಚೆಚೆರುಮದನೆನು ನೆನು ನೋಡುತೆತೆರುವೆ: ಎಲಲೆಹಮ ನೆನೆನ ಬಲೆಷೆರ ಬೆರಳುಗಳು, ಓ
 ಪೆರಪಂಚಗಳ ಶಕತೆಯೋ? ಭಯಂಕರ ದಾಹಮ ಮನುಷೆಯರನೆಲಲಾ ಆವರೆಸೆಹುದು: ಎಲಲೆಹುದು ನೆನೆನ
 ಅನುಗರಹದ ನದೆ, ಓ ಪೆರಪಂಚಗಳ ಕರುಣೆಯೋ? ದುರಾಶೆಯು ಮಾನವ ಜನಾಂಗವನೆಲಲಾ ಬಂಧೆಸೆಹುದು:
 ಎಲಲೆಹಮ ನೆನೆನ ವೆರಕತೆಯ ಸಶರೀರಗಳು, ಓ ಪೆರಪಂಚಗಳ ಪೆರಭುವೋ? ದಬೆಬಾಳೆಕೆಗೋಳಪಟೆಟೆ ಈತನು
 ಒಬೆಬಂಟಿಯಾಗಿರುಮದನೆನು ನೆನು ನೋಡುತೆತೆರುವೆ: ಎಲಲೆಹರು ನೆನೆನ ಆಜೆಇಯ ಸೆವರೆಗದ ಅತೆಥೋಯರು, ಓ
 ಪೆರಪಂಚಗಳ ಸಾರವಭೂಮನೋ? ಪರಸೆಥಳದಲೆ ಪರೆತೆಯಜೆಸಲಪಟೆಟೆರುವೆ ನಾನು: ಎಲಲೆಹಮ ನೆನೆನ ನೆಷೆರೆಯ
 ಸಂಕೋತಗಳು, ಓ ಪೆರಪಂಚಗಳ ನಂಬೆಗಸೆತನೋ? ಮ್ಯತೆಯು -ವೋದನೆಗಳು ಮನುಜರನೆಲಲಾ ಹೆಡೆದಿಹಮ: ಎಲಲೆಹಮ
 ನೆನೆನ ಅಮರ ಜೀವನದ ಭೋರೆಗರೆವ ಮಹಾಸಾಗರದಲೆಗಳು ಓ ಪೆರಪಂಚಗಳ ಜೀವವೋ? ಶ್ಯತಾನನ ಪೆಸುಮಾತುಗಳು
 ಪೆರತೆಯೊಂದು ಜೀವಿಯ ಮೇಲೂ ಪೆಸುಗುಟೆಟೆವೆ: ಎಲಲೆಹುದು ನೆನೆನ ಬೆಂಕಿಯ ಉಲಕೆ, ಓ ಪೆರಪಂಚಗಳ ಬೆಳಕೋ?
 ಉಡೆವೋಗದ ಅಮಲು ಹೆಚೆಚೆನ ಮಾನವ ಜನಾಂಗವನೆಲಲಾ ದುರಮಾರೆಗಕೆಕೆ ಒಯೆದಿಹುದು: ಎಲಲೆಹಮ ನೆನೆನ
 ಪರೆಶುದೆಥತೆಯ ದೆನ ಚೆಲುಮೆಗಳು, ಓ ಪೆರಪಂಚಗಳ ಅಭೆಲಾಷೆಯೋ?
 ದಬೆಬಾಳೆಕೆಗೋಳಪಟೆಟೆ ಈತನು ಸೆರೆಯನೆನರ ಮಥೆಯೆ ಜುಲುಮೆಯಲೆ ಮರೆಮಾಚೆರುಮದನೆನು ನೆನು
 ನೋಡುತೆತೆರುವೆ: ಎಲಲೆಹುದು ನೆನೆನ ಮುಂಬೆಳಗಿನ ತೇಜಸೆಸು, ಓ ಪೆರಪಂಚಗಳ ಬೆಳಕೋ? ನಾನು ಮಾತನಾಡಲು
 ನೆಷೆಥೆಸಲಪಟೆಟೆರುಮದನೆನು ನೆನು ನೋಡುತೆತೆರುವೆ: ಎಲಲೆಂದ ಪುಟೆಯುಮದು ನೆನೆನ ಶರುತೆ, ಓ ಪೆರಪಂಚಗಳ
 ಕೋಗಲೆಯೋ? ಬಹಳಷೆಟು ಜನ ಭೆರಾಂತೆ ಹಾಗೂ ವೆಯರೆಥ ಕಲಪನೆಯಲೆ ಸುತತುವರೆದೆಹರು: ಎಲಲೆಹರು ನೆನೆನ
 ನೆಶೆಚೆಯತೆಯ ಪೆರತೆಪಾದಕರು, ಓ ಪೆರಪಂಚಗಳ ಭರವಸೆಗನೋ? ಯಾತನೆಗಳ ಸಾಗರದಲೆ ಮುಳುಗುತೆತೆಹರು ಬಹಾ:
 ಎಲಲೆಹುದು ನೆನೆನ ವೆಮುಕತೆಯ ನೌಕೆ, ಓ ಪೆರಪಂಚಗಳ ಉಡೆಧಾರಕನೋ? ನೆನೆನ ವಾಣಿಯ ದೆನ ಚೆಲುಮೆಯು
 ಸ್ಯಷೆಟೆಯ ಕಾರೆಗತಲಲೆರುಮದನೆನು ನೆನು ನೋಡುತೆತೆರುವೆ: ಎಲಲೆಹನು ನೆನೆನ ದೆವೆಯಾನುಗರಹದ ಸೂರೆಯ, ಓ
 ಪೆರಪಂಚಗಳ ಬೆಳಕುಗಾರನೋ? ಸತೆಯ ಹಾಗೂ ಪರೆಶುದೆಥತೆ, ನೆಷೆರೆ ಹಾಗೂ ಸನಮಾನದ ದೇಪಗಳ ನಂದೆಸಲಪಟೆಟೆವೆ:
 ಎಲಲೆಹುದು ನೆನೆನ ಸೋಡು ಭರೆತ ಕರೋಧದ ಸುಳಿಮ, ಓ ಪೆರಪಂಚಗಳ ಸಾರಥೆಯೋ? ನೆನಗಾಗಿ ವೇರರಾದವರನೆನು
 ಯಾರನೆನಾದರೂ, ಅಥವಾ ನೆನೆನ ಪೆರತೆಯ ಪಥದಲೆ ಸಂಭವೆಸೆರುಮದರ ಬಗೆಗೆ ಚೆಂತೆಸುವವರನೆನಾದರೂ ನೆನು
 ಕಾಣಬಲೆಯಾ? ಈಗ ನನೆನ ಲೇಖನೆಯು ಸೆತಬೆಧವಾಗುತೆತೆಹುದು, ಓ ಪೆರಪಂಚಗಳ ಪೆರೆಯಕರನೋ, ದೆವೆಯ
 ಕಲಪವ್ಯಕಶದ ಕೊಂಬೆಗಳು ವೆಥೆಯ ಚಂಡಮಾರುತಗಳಿಗೆ ಸೆಕೆಕೆ ಮುರೆದು ಹೋಗಿಹಮ: ಎಲಲೆಹುದು ನೆನೆನ
 ಪೋಷಣೆಯ ನೆಶಾನೆ ಓ ಪೆರಪಂಚಗಳ ವೇರಾಗರೋಸರನೋ? ಈ ಮುಖಮ ನೆಂದೆಯ ಧೂಳಿನಲೆ ಅಡೆಗೆ ಹೋಗಿಹುದು:
 ಎಲಲೆಹುದು ನೆನೆನ ಅನುಕಂಪದ ತಂಗಾಳೆ, ಓ ಪೆರಪಂಚಗಳ ಕರುಣಾಳೋ? ಪವೆತೆರತೆಯ ನೆಲುವಂಗಿಯು ಕಪಟೆಗಳಿಂದ
 ಮ್ಯಲೆಗಿಯಾಗಿಹುದು ಎಲಲೆಹುದು ನೆನೆನ ಮಡೆಯಾದ ವಸೆತೆರ, ಓ ಪೆರಪಂಚಗಳ ಶ್ಯಂಗಾರಕನೋ? ಮನುಷೆಯರ
 ಕೃತೆಯಗಳಿಂದಾಗಿ ಅನುಗರಹದ ಸಮುಡೆರಮ ಸೆತಬೆಧವಾಗಿಹುದು: ಎಲಲೆಹಮ ನೆನೆನ ಔದಾರೆಯದ ಅಲೆಗಳು, ಓ
 ಪೆರಪಂಚಗಳ ಆಕಾಂಕೆಷೆಯೋ? ನೆನೆನ ದೆವೆಯ ಸಾನೆನೆಥೆಯಕೆಕೊಯೆಯುವ ದೆವಾರಮ ಶತರುಗಳ ಷಡೆಯಂತೆರ

ದೆಂದಾಗಿ ಮುಚ್ಚಿಹುದು: ಎಲೆಹಮ ನೆನನ ಕೊಡುಗ್ಯಯ ಚಾವೆ, ಓ ಪರಪಂಚಗಳ ಕೀಲಿಕಾರಕನೇ? ವೆಡೆರೋಹದ ವೆಷಪೂರಿತ ಗುಳಿಯೆಂದಾಗಿ ಎಲೆಗಳು ಹಳದಿಯಾಗಿಹಮ: ಎಲೆಹಮ ನೆನನ ಔದಾರೆಯದ ಮೇಘಧಾರೆ, ಓ ಪರಪಂಚಗಳ ದಾತನೇ? ಈ ವಿಶವಮ ಪಾಪದ ಧೂಳಿನಿಂದ ಅಂಧಕಾರಮಯವಾಗಿಹುದು: ಎಲೆಹಮ ನೆನನ ಕಷಮೆಯ ತಂಗಾಳಿ, ಓ ಪರಪಂಚಗಳ ಕಷಮಾದಾತನೇ? ನೆರಜನ ಸೆಥಳದಲೆ ಈ ಯುವಕನು ಏಕಾಂಗಿಯಾಗಿಹನು: ಎಲೆಹಮ ನೆನನ ದೆವೆಯಾನುಗರಹದ ಮಳೆ, ಓ ಪರಪಂಚಗಳ ಕೊಡುಗ್ಯ ದೊರೆಯೇ? ಓ ಪರಮ ಶರೇಷ್ಠ ಲೇಖನೆಯೇ, ಅಮರ ರಾಜಯದಲೆ ಅತಯಂತ ಸುಮಧುರವಾದ ನೆನನ ಕರೆಯನನು ನಾಮ ಆಲಿಸೆಹಮ ವ್ಯಭವಯುಕತವಾದ ನಾಲಿಗೆಯ ನುಡಿಗೆ ನೇನು ಕಿವೆಗೊಡು, ಓ ಪರಪಂಚಗಳಲೆ ದಬಿಬಾಳಿಕೆಗೊಳಪಟಿಟವನೇ! ಚಳಿಯೆಂದಲದರೆ ನೆನನ ನುಡೆಗಳ ಶಾಖಮ ಹೇಗೆ ವೆರಾಜಿಸುತೆತೆತು, ಓ ಪರಪಂಚಗಳ ವೆಯಾಖೆಯಾಕಾರನೇ? ವೆಪತತುಗಳಿಂದಲದರೆ ನೆನನ ಸಹನೆಯ ಸೂರೆಯನು ಹೇಗೆ ಪೆರಕಾಶಿಸುವನು. ಓ ಪರಪಂಚಗಳ ಬೆಳಕೇ? ಗೋಳಾಡದೆರು ದುಷೆಟರೆಂದಾಗಿ, ಸಹಸಲು ಮತತು ತಾಳಮೆಯೆಂದೆರಲು ನೇನು ಸೃಷೆಟಿಸಲಪಟಿಟೆಡೆಯೇ, ಓ ಪರಪಂಚಗಳ ಸಹನಾಶೇಲನೇ. ದೆರೋಹೆಗಳ ಮಧೆಯೆ ಒಡಂಬಡೆಕೆಯ ದೆಗಂತದಲೆನ ನೆನನ ಉದಯ ಹಾಗೂ ದೇವರೆಗಾಗಿ ನೆನನ ಹಂಬಲಿಕೆ ಎಷೆಟು ಮನೋಹರವಾಗಿತತು. ಓ ಪರಪಂಚಗಳ ಪೆರೇಮವೇ? ಸೆವಾತಂತೆರೆಯದ ಪತುಕೆ ಉನನತ ಶೆಖರದ ತುತತತುದೆಯಲೆ ನೆನನಿಂದಲೇ ನೆಡಲಾಗಿತತು ಮತತು ಅನುಗರಹದ ಸಮುದರಮ ಭೋರೆಗೆರೆದೆತತು. ಓ ಪರಪಂಚಗಳ ಆನಂದ ಪರವಶನೇ ನೆನನ ಒಂಟಿತನದೆಂದಲೇ ಏಕೆಯತೆಯ ಸೂರೆಯ ಬೆಳಗಿಹನು, ಹಾಗೂ ನೆನನ ಗಡೇಪಾರೆನೆಂದಲೇ ಏಕೆಯತೆಯ ಭೂಮೆಯು ಅಲಂಕೃತಗೊಂಡೆಹುದು ಸಹನೆಯೆಂದೆರು ಓ ಪರಪಂಚಗಳ ದೇಶಭೆರಷೆಟಿನೇ, ನಾಮ ಅಪಮಾನವನನು ವ್ಯಭವದ ಉಡುಗಿಯನನಾಗಿಸೆಹಮ ಹಾಗೂ ಪೆಯಥೆಯನನು ನೆನನ ದೇಗುಲದ ಭೂಷಣವನನಾಗಿಸೆಹಮ ಓ ಪರಪಂಚಗಳ ಪೆರತೆಷೆರೆಯೇ. ಹೃದಯಗಳು ದೆವೇಷೆಗಳಿಂದ ತುಂಬೆರುಮದನನೂ ನೇನು ನೋಡುತೆತೆರುವೆ ಮತತು ಅಮಗಳನನು ಲಕೆಷಿಸದೆರುಮದು ನೆನಗೆ ಸೇರಿಹುದು, ಓ ಪರಪಂಚಗಳ ಪಾಪಗಳನನು ಮರೆಮಾಚುವವನೇ. ಖಡೆಗಗಳು ಥಳಥಳಿಸೆದಾಗ ಮುನನುಗು! ಈಟೆಗಳು ಹಾರೆದಾಗ ಮುಂದಕೆಕೆ ಹೋಗು! ಓ ಪರಪಂಚಗಳ ತಯಾಗಮೆಯೇ, ನೇನು ರೋಡೆಸುವೆಯಾ, ಅಥವಾ ನಾನು ರೋಡೆಸಲೇ? ಇಲಲಾ, ನೆನನ ಕೆಲವೇ ಕೆಲಮ ಮುಂದಾಳುಗಳನನು ಕಂಡು ನಾನು ಗೋಳಾಡಲೇ, ಓ ಪರಪಂಚಗಳ ರೋದನೆಯ ಕಾರಣ ಕರೆತನೇ? ನೆಶೆಚಯವಾಗಿಯೂ ನಾನು ನೆನನ ಕರೆಯನನು ಆಲಿಸೆರುವೆ, ಓ ವ್ಯಭವೋಪೇತ ಪೆರೆಯತಮನೇ ಮತತು ಬಹಾರ ಮುಖಾರವೆಂದಮ ಈ ಗ ಕಷೆಟೆಗಳ ಶಾಖದೆಂದ ಮತತು ನೆನನ ಪೆರಕಾಶಮಾನವಾದ ನುಡೆಗಳ ಜಿವಾಲೆಗಳಿಂದ ಉರೆಯುತೆತೆದೆ ಮತತು ಆತನು ಅಹುತೆಯ ಸೆಥಾನದಲೆ ನೆಷೆರೆಯೆಂದ ಎಡೆದು ನೆನನ ಇಚೆಭಿಯ ಕಡೆ ನೋಡುತೆಹನು, ಓ ಪರಪಂಚಗಳ ಆಚರೂಕಾರಕನೇ, ಓ ಅಲೆ ಅಕೆಬರೆ, ಈ ಶಾಸನದಲೆ ನೇನು ನೆನನ ಪೆರಭುವನನು ವಂದಿಸು, ಅದರೆಂದ ನೇನು ನೆನನ ಸೌಮಯತೆಯ ಸುವಾಸನೆಯನನು ಆಘರಾಣಿಸಬಹುದು ಹಾಗೂ ಸಕಲ ಲೋಕಗಳ ಪೂಜೆಯನಾದ ದೇವರ ಪಥದಲೆ ಎಂಥ ಕಷೆಟೆಗಳು ನಮಮನನಾವರೆಸೆರಬಹುದೆಂದು ತೆಳೆಯಬಹುದು. ಸೇವಕರೆಲಲಾ ಇದನನು ಪರೆಸೆ, ವೆಚಾರ ಮಾಡೆಡೆದೇ ಆದರೆ, ಸರೆವಲೋಕಗಳನೇ ಹತತೆ ಉರೆಸುವಂತಹ ಅಗೆನೆಯು ಅವರ ನರನಾಡೆಗಳಲೆ ಹೊತತೆಸಲಾಗುಮದು.

Also in: ar, az, bg, bn, bs, ca, da, de, el, en, es, fi, fr, fr, gil, hy, it, lv, mg, nl, no, pl, pt, ru, sv, tl, tvl, ur, vi

BH00870

##ದೇರೇಘ ಗುಣಕಾರಿ ಪೆರಾರಥನೆ

ಅವನೇ ರೋಗ ನೆವಾರಕ, ಪರೆಪೂರಕ, ಸಹಾಯಕ, ಕಷಮಾಶೇಲ, ಕರುಣಾಮಯೆ. ಓ ಘನತೆವೆತತವನೇ, ಓ ನೆಷೆಠಾವಂತನೆ, ಓ ವ್ಯಭವ ಪೂರಿತನೇ, ನೆನನಲೆ ನಾನು ಬೆನನವೆಸುತೆಡೆದೇನೆ! ನೇನೇ ಪರೆಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಸಾರವಭೂಮನೇ, ಓ ಉನನತೆದಾತನೇ, ಓ ನೆಯಾಯಾಥೇಶನೇ, ನೆನನಲೆ ನಾನು ಬೆನನವೆಸುತೆಡೆದೇನೆ! ನೇನೇ ಪರೆಪೂರಕ, ನೇನೇ ರೋಗನೆವಾರಕ, ನೇನೇ ಚಿರಂತನ ಓ ಚಿರಂತನನೇ!

ಓ ಅನುಪಮನೆ, ಓ ಅನಂತನೇ, ಓ ಏಕಮೇವನೇ, ನೆನನಲೆ ನಾನು ಬೆನನವೆಸುತೆಡೆದೇನೆ! ನೇನೇ ಪರೆಪೂರಕ, ನೇನೇ

ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಶಲಾಘನೀಯನೇ, ಓ ಪೂಜ್ಯನೇ, ಓ ಸಹಾಯಕನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವಜಿಷ್ಣನೇ, ಓ ಮಹಾಪರಜಿಷ್ಣನೇ, ಓ ಮಹಾಮಹಿಮನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸೌಮ್ಯನೇ, ಓ ಭವೆಯನೇ, ಓ ವಿದ್ಯಾಯಕನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಿಯತಮನೇ, ಓ ಪರೀತಿಪಾತರನೇ, ಓ ಸಂತೋಷಕಾರಕನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಮಹಾಬಲನೇ, ಓ ಜೀವಾಧಾರನೇ, ಓ ಸಾಮಥ್ರಿಯವಂತನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಅಳುವರಸನೇ, ಓ ಸವಯಂ ಜೀವಿಯೇ, ಓ ಸರವಜಿಷ್ಣನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಚೈತನ್ಯನೇ, ಓ ಪರಕಾಶನೇ, ಓ ಮಹಾಪ್ರಿಯಕತನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವರಿಂದಲೂ ಸಂದರಶಿಸಲಪಡುವವನೇ, ಓ ಸರವಜಿಷ್ಣಾತನನೇ, ಓ ನಿಗೂಢನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಗೋಪಿಯನೇ, ಓ ವೀಜೀತನೇ, ಓ ವರದಾತನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಶಕ್ತಿಶಾಲಿಯೆ, ಓ ಸಹಾಯಕನೇ, ಓ ಅಗೋಚರನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸವರೂಪದಾತನೇ, ಓ ತೃಪ್ತಿಕಾರಕನೇ, ಓ ಸಂಹಾರಕರತನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ! ಓ ಉದಯನೇ, ಓ ಏಕತರಕತನನೇ, ಓ ಘನತವಿತವನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಿಪೂರಣನೇ, ಓ ಅನಿರಬಂಧಿತನೇ, ಓ ಔದಾರಯ ಮೂರತಿಯೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರೋಪಕಾರಿಯೇ, ಓ ತಡೆಹಡಿಯುವವನೇ, ಓ ಸೃಷ್ಟಿಹೀಕರತನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಪರಮ ಉದಾತನೇ, ಓ ಸೌಂದರಿಯ ಮೂರತಿಯೇ, ಓ ಸಮೃದ್ಧನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ನಯಾಯವಂತನೇ, ಓ ದಯಾಪೂರಿತನೇ, ಓ ಕೊಡುಗೈ ದೊರೆಯೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸರವ ನಿರಬಂಧಕನೇ, ಓ ಚಿರಶಾಶವತನೇ, ಓ ಪರಮ ಜಿಜ್ಞಾಸಿಯೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಭವೆಯನೇ, ಓ ಪರಾಜೀನನೇ, ಓ ಮಹಾನುಭಾವನೇ, ನಿನನಿಲೆ ನಾನು ಬಿನ್ನವಿಸುತ್ತೇಡೆನೇ! ನೀನೇ ಪರಿಪೂರಕ, ನೀನೇ ರೋಗನಿವಾರಕ, ನೀನೇ ಚಿರಂತನ ಓ ಚಿರಂತನನೇ!

ಓ ಸುಸಂರಕಷಿತನೋ, ಓ ಸಚ್ಚಿದಾನಂದನೋ, ಓ ಅಪೋಕಷಿತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವದಯಾಳುವೋ, ಓ ಸರವಕೃಪಾಳುವೋ, ಓ ಕಲಯಾಣಕಾರಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಆಶರಯದಾತನೋ, ಓ ಆಸರೆಯೋ, ಓ ಸರವಸುರಕಷಿತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವಸಹಾಯಕನೋ, ಓ ಸರವರಿಂದಲೂ ಪರಾರಥಿಸಲಪಡುವವನೋ, ಓ ಸಪೂರತಿದಾಯಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಕಟಕರತನೋ, ಓ ರುದರನೋ, ಓ ಕರುಣಾಶಾಲಿಯೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನನನಾತಮನೋ, ಓ ನನನ ಪರಿಯತಮನೋ, ಓ ನನನ ನಂಬಿಕೆಯೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಬಾಯಾರಿದವರನನು ತಣಿಸುವವನೋ, ಓ ಸರವಾತಿಸಯ ಪರಭುವೋ, ಓ ಅತಯಮೂಲಯನೆ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಮಹಾಸಮೃತ್ತಿಯೋ, ಓ ಸರವೋತತಮ ನಾಮಾಂಕಿತನೋ, ಓ ಮಹಾಪರಾಚೀನ ಮಾರಗವೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ಪರಶಂಸಾರಹನೋ, ಓ ಪರಮ ಪಾವನನೋ, ಓ ಪರಮ ಪವಿತರನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನಿಬಂಧಕನೋ, ಓ ಸಲಾಹಾದಾರನೋ, ಓ ಮುಕತಿದಾತನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸನೋಹಿತನೋ, ಓ ಚಿಕಿತಸಕನೋ, ಓ ಸಮಮೋಹಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವ್ಯಭವನೋ, ಓ ಸುಂದರನೋ, ಓ ಔದಾರಯನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರಮ ನಂಬಿಗನೋ, ಓ ಸರವಾಧಿಕ ಪರೋಮೆಯೋ, ಓ ಅದಿತಯನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಜಯೋತೀರದಾನೋ, ಓ ಪರತೆಭಾ ಶಾಲಿಯೋ, ಓ ಆನಂದದಾಯಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ದಾನಶೂರ ಪರಭುವೋ, ಓ ಕರುಣಾಮೂರತಿಯೋ, ಓ ಕೃಪಾಕರನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ನಿಕಿಚಲನೋ, ಓ ಜೀವದಾತನೋ, ಓ ಸರವಾಸತೀತವ ಮೂಲನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಸರವ ವೆಷಯ ಭೇದಕನೋ, ಓ ಸರವದರಶಿ ದೋವರೋ, ಓ ದೆವೆಯವಾಣಿ ಪರಭುವೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ವಯಕತನಾದರೂ ನಿಗೂಢನೋ, ಓ ಅದೃಶಯನಾದರೂ ಪರಸಿದಧನೋ, ಓ ಸರವ ಪರತೀಕಷಕನೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ ಪರಿಪೂರಕ, ನೀನೋ ರೋಗನಿವಾರಕ, ನೀನೋ ಚಿರಂತನ ಓ ಚಿರಂತನನೋ!

ಓ ಪರೋಮೆಗಳ ಸಂಹಾರಕನೋ, ಓ ದುಷಟರಿಗೂ ದಯಾಳು ಪರಭುವೋ, ನಿನನಲಲಿ ನಾನು ಬಿನನವಿಸುತತೆಡೆದೋನೆ! ನೀನೋ

ಪರಿಪೂರಕ, ನೇನೋ ರೋಗನಿವಾರಕ, ನೇನೋ ಚಿರಂತನ ಓ ಚಿರಂತನನೋ!

ಓ ಪರಿಪೂರಕನೋ, ನಿನನಲಲಿ ನಾನು ಬಿನನವಿಸುತೆಡೆದೋನೆ, ಓ ಪರಿಪೂರಕನೋ, ಓ ರೋಗ ನಿವಾರಕನೋ, ನಿನನಲಲಿ ನಾನು ಬಿನನವಿಸುತೆಡೆದೋನೆ, ಓ ರೋಗನಿವಾರಕನೋ !

ಓ ಚಿರಂತನನೋ, ನಿನನಲಲಿ ನಾನು ಬಿನನವಿಸುತೆಡೆದೋನೆ, ಓ ಚಿರಂತನನೋ! ನೇನೋ ಚಿರಶಾಶ್ವತ, ಓ ಚಿರಂತನನೋ!

ಓ ನನನ ದೇವರೋ, ನೇನೋ ಪರಮ ಪಾವನ! ಯಾಮದರಿಂದ ನಿನನ ಕೃಪೆ ಮತತು ಉದಾರತೆಯ ಚೌಕಟಿಟುಗಳು ವೆಶಾಲವಾಗಿ ತೆರೆಯಲಪಟಿಟಿಡದವೋ, ಯಾಮದರಿಂದ ನಿನನ ಪವಿತರತೆಯ ಮಂದಿರಮ ಅನಂತತೆಯ ಸಿಂಹಾಸನದ ಮೇಲೆ ಸಧಾಪಿಸಲಪಟಿಟಿತತೋ, ಅಂತಹ ನಿನನ ಔದಾರಯತನದಿಂದ ನಿನನಲಲಿ ನಾನು ಯಾಚಿಸುತೆಡೆದೋನೆ,

ಯಾಮದರಿಂದ ನಿನನ ಕೃಪೆ ಮತತು ಉದಾರತೆಗಳ ಸಹಭೋಜನಕೆ ಸಮಸತ ಸೃಷ್ಟಿಯನನು ನೇನು

ಆಮಂತರೆಸಿದೇಯೋ ಅಂತಹ ನಿನನ ಅನುಗರಹದಿಂದ ನಿನನಲಲಿ ಯಾಚಿಸುತೆಡೆದೋನೆ, ಯಾಮದರಿಂದ ನಿನನ ಸಾಮರಾಜ್ಯ ಮತತು ನಿನನ ಭವಯತೆಯು ಪರತಯಕಷಗೊಂಡೆಡದ, ನಿನನ ಚಕರಾಧಿಪತೆಯದ ಬಲ

ಪಯಕತವಾಗೆಡದ ಮುಂಜಾನೆಯಲಲಿ ಸವರಗ ಮತತು ಭೂಮೆಯಲಲಿರುವವರ ಪರವಾಗಿ ನೇನು ನಿನನ ಆತಮ

ಸವರೂಪದಲಲಿ, ನಿನನದೇ ವಾಣಿಯಾದ “ಸ್ಯೈ” (ಹಾಗೆಯೇ ಆಗಲಿ) ಎಂದು ನೇನು ಉತತರೆಸಿದೇಯೋ ಅಂತಹ ನಿನನ ಕೃಪಾಕಟುಕಷದಿಂದ ನಿನನಲಲಿ ನಾನು ಯಾಚಿಸುತೆಡೆದೋನೆ. ಈ ಅನುಗರಹಿತ ಶಾಸನವನನು

ಹೊಂದಿರುವವರನನೂ, ಇದನನು ಪರಿಸುವವರನನೂ, ಇದನನು ಸಮೇಪಿಸುತೆತೆರುವವರನನೂ, ಇದನನು ಹೊಂದಿರುವ ಮನೆಯ ಸುತತಮುತತ ಹಾದು ಹೋಗುವವರನನೂ ಪರತಿ ಬೆಳೆಗೆಗೆ ಮತತು ಸಂಜೆ ಕಷಟಿಟಿಗಳ ವಸತರದಿಂದ

ಸುತತಲಪಟಿಟಿವರನನು ನಿನನ ಈ ಅತೆ ಸುಂದರ ನಾಮಗಳ ಮೂಲಕ, ನಿನನ ಈ ಉದಾತತ ಗುಣಗಳ ಮೂಲಕ ಮತತು ನಿನನ ಮಹೋನತ ಸಮರಣಿಯ ಮೂಲಕ, ನಿನನ ಪವಿತರ ಹಾಗೂ ನೆರಮಲ ಸೌಂದರಿಯದ ಮೂಲಕ, ನಿನನ ಮಹಾ

ನೆಗೂಡತೆಯ ಗುಡಾರದಲಲಿ ಮರೆಯಾಗಿರುವ ಪರಕಾಶದ ಮೂಲಕ ಮತತು ನಿನನ ನಾಮದ ಮೂಲಕ ರಕಷಿಸೆಂದು ನಾನು ಮತತೋಮಮೆ ನಿನನನನು ಯಾಚಿಸುತೆಡೆದೋನೆ. ಇದರ ಮೂಲಕ ಪರತೆಯೊಬಿಬ ರೋಗಿಯನನೂ ಗುಣಪಡೆಸು.

ಪರತೆಯೊಬಿಬ ರೋಗಗರಸತನನನು ಸಂಕಟ ಮತತು ಯಾತನೆಯೆಂದಲೂ, ದುರಬಲನನನು ಪರತೆಯೊಂದು ಶೋಕ ಮತತು ದುಃಖದಿಂದ ಮುಕತಗೊಳೆಸು. ನಿನನ ಮಾರಗದರಶನದ ಪಥದಲಲಿ ಮತತು ನಿನನ ಕಷಮೆ ಹಾಗೂ ಕೃಪೆಯ

ಹಾದಿಯಲಲಿ ಪರವೇಶಿಸಲು ಯಾರು ಇಚ್ಛಿಸುವರೋ ಅವರಿಗೆ ಇದರಿಂದ ಮಾರಗದರಶನ ನೇಡು. ನಿಜವಾಗಿಯೂ ನೇನು ಸರವಶಕತ, ಪರಿಪೂರಕ, ರೋಗ ನಿವಾರಕ, ರಕಷಕ, ದಾನಿ, ಕರುಣಾಳು, ಪರಮ ಉದಾರಿ, ಸರವಕೃಪಾಳು.

Also in: ar, bg, bi, bn, bs, ca, da, de, el, en, eo, es, fa, fi, fr, ht, hu, hy, iba, kl, ky, lt, meu, mg, ml, ms, nl, no, pl, pt, ro, sk, sq, sv, ta, tk, tl, vi

BH00987

*ದೇರಘ ಅನಿವಾರಯ ಪರಾರಥನೆ (24 ಗಂಟೆಗಳಲಲಿ ಒಂದು ಸಲ ಹೇಳಬೇಕಾಗಿರುಮದು)

ಯಾರು ಈ ಪರಾರಥನೆಯನನು ಪರಿಸಲು ಇಚ್ಛಿಸುವನೂ, ಅವನು ಎಡೆದು ನಿಲಲಲಿ ಮತತು ದೇವರ ಕಡೆ ತಿರುಗಲಿ, ಹಾಗೂ ಅವನು ತನನ ಜಾಗದಲಲಿ ನಿಲಲುತೆಡೆದಂತೆ ಕೃಪಾಳುಮೂ, ದಯಾಳುಮೂ ಆದ ಪರಭುವಿನ ಕೃಪೆಯನನು

ನೆರೀಕಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲಿ. ನಂತರ ಅವನು ಹೇಗೆ ಹೇಳಲಿ: ಓ ಸರವ ನಾಮಾಂಕಿತಗಳ ಪರಭುವೇ ಮತತು ಸವಗಗಳ ಸೃಷ್ಟಿಕರತನೋ! ನನನ ಪರಾರಥನೆಯನನು ನಿನನ ಸೌಂದರಿಯದಿಂದ ನನನನನು ಮರೆ

ಮಾಡಿರುವ ಪರದೆಗಳನನು ದಹಿಸುವಂತಹ ಬೀಂಕಿಯಂತೆಯೂ ಹಾಗೂ ನಿನನ ಸಮಮುಖದ ಸಾಗರದ ಬಳಿಗೆ ಕರೆದೊಯ್ಯುವ ಪರಕಾಶದಂತೆಯೂ ಮಾಡು ಎಂದು ಸರವೋತಕರಷ ಹಾಗೂ ಮಹಾಮಹಿಮಾನವಿತ ನಿನನ

ಅದೃಶಿಯ ಸಾರದ ದಿನ ಚಿಲುಮೆಗಳ ಮೂಲಕ ಪರಾರಥಿಸುತೆಡೆದೋನೆ.

ಪೂಜೆಯನೂ ಮತತು ಸರವೋತಕರಷನೂ ಆದ ದೇವರನನು ಯಾಚಿಸಲು ಅವನು ತನನ ಕೈಗಳನನಿತೆ ಹೇಗೆ ಹೇಳಲಿ:

ಓ ಪರಪಂಚಗಳ ಆಕಾಂಕಷೆಯೇ ಮತತು ರಾಷಟಿರಗಳ ಪರಿಯನೋ! ನಿನನ ಹೊರತು ಎಲಲಾ ಮೋಹಗಳಿಂದ

ವೆಮುಕತನಾಗಿ ನಿನನೆಡೆಗೆ ತಿರುಗಿರುಮದನನು ಹಾಗೂ ಯಾಮದರ ಚಲನೆಯಿಂದ ಸಮಸತ ಸೃಷ್ಟಿಯೇ ಕಲಕೆ

ಹೋಯಿತೋ, ಅಂತಹ ನಿನನ ಪಾಶಕೆ ನಾನು ಅಂಟಿಕೊಂಡಿರುಮದನನು ನೇನು ನೋಡುತೆತೆರುವೆ. ನಾನು ನಿನನ

ಸೋವಕ, ಓ ನನನ ಪರಭುವೋ, ಮತತು ನಿನನ ಸೋವಕನ ಪುತರ ನಿನನ ಇಚ್ಛೆ ಹಾಗೂ ಅಕಾಂಕ್ಷೆಯಂತೆ ನಡೆಯಲು ಸಿದ್ಧನಾಗಿರುವುದನನೂ ಮತತು ನಿನನ ಸಂತೋಷವನನಲದೆ ಮತತೋನನನೂ ಆಶಿಸದೆ ನಿಂತಿರುವುದನನೂ ನೀನು ನೋಡು. ನಿನನ ಸೋವಕರ ಜೊತೆ ನಿನನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನಿನನ ಕೃಪಾಸಾಗರ ಹಾಗೂ ನಿನನ ಅನುಗ್ರಹದ ದಿನ-ನಕಷತರದ ಮೂಲಕ ನಿನನಲಲಿ ಮೂರೆ ಇಡುತೆಡೆದೋನೆ. ಎಲಲಾ ಹೇಳಿಕೆ ಮತತು ಪರಶಂಸೆಗೂ ಮೇರೆದ ನಿನನ ಶಕತಿಯಾಣಿ! ನಿನನಿಂದ ಪರಕಟಗೊಂಡಿರುವುದೆಲಲಮೂ ನನನ ಹೃದಯದ ಬಯಕೆ ಮತತು ನನನ ಆತಮದ ಅಕಕರೆಯಾಗಿದೆ. ಓ ದೋವರೋ, ನನನ ದೋವರೋ! ನನನ ನಿರೀಕ್ಷೆ ಮತತು ಕೃತಿಗಳತತ ನೋಡಬೇಡ, ಬದಲಾಗಿ ಭೂಮಿ ಮತತು ಸೆವರೆಗಳನನು ಆವರೆಸುವಂತಹ ನಿನನ ಇಚ್ಛೆಯತತ ನೋಡು. ನಿನನ ಮಹಾಮಹಿಮ ನಾಮಾಂಕಿತದ ಮೂಲಕ, ಓ ಎಲಲಾ ರಾಜೆಟರಗಳ ಪರಭುವೋ, ನೀನು ಏನನನು ಆಶಿಸಿದೆಯೋ ಅದನನೋ ನಾನು ಆಶಿಸಿದೆಯೋ, ಮತತು ನೀನು ಏನನನು ಪರೀತಿಸುವೆಯೋ ಅದನನೋ ನಾನು ಪರೀತಿಸುವೆ. ಅವನು ಮೂಣಕಾಲೂರೆ, ಹಣಿಯನನು ನೆಲಕೆ ಬಾಗಿಸಿ ಹೇಗೆ ಹೇಳಲಿ: ನಿನನ ಹೊರತು ಬೇರೆಲಲಾ ವಿವರಣೆಗಳಿಗಿಂತಲೂ ಮತತು ನಿನನ ಹೊರತು ಬೇರೆಲಲದರ ಗರಹಣ ಶಕತಿಗಿಂತಲೂ ನೀನು ಮಹಾಮಹಿಮನಿಡಿದೆಯೋ. ನಂತರ ಅವನು ನಿಂತು ಹೇಗೆ ಹೇಳಲಿ : ಓ ನನನ ಪರಭುವೋ, ನನನ ಪರಾರಥನೆಯನನು ಜೀವಜಲದ ಕಾರಂಜಿಯನನಾಗಿಸು. ಅದರಿಂದ ನಾನು ನಿನನ ಸಾರವಭೌಮತವವೆರುವ ತನಕ ಬಾಳುವಂತಾಗಲಿ ಮತತು ನಿನನ ಪರಪಂಚಗಳ ಪರತಿಯೊಂದು ಪರಪಂಚದಲಲೂ ನಿನನ ಸಮರಣಿ ಮಾಡುವಂತಾಗಲಿ ಪುನಃ ಅವನು ತನನ ಕೈಗಳನನು ಮೇಲಿತೆ ಬೇಡುತತಾ ಹೇಗೆ ಹೇಳಲಿ: ಓ ಯಾರ ಅಗಲಿಕೆಯಿಂದ ಹೃದಯಗಳು ಮತತು ಆತಮಗಳು ಕರಗಿದವೋ ಹಾಗೂ ಯಾರ ಪರೋಮದ ಅಗನೆಯಿಂದ ಇಡೀ ಪರಪಂಚವೋ ಜವಲಿಸಿತೋ ಅವನೋ ನೀನು! ಎಲಲ ಜನರನನಾಳುವವನೋ!

ನಿನನಲಲಿರುವುದೆಲಲವನನೂ ನನನಿಂದ ತಡೆಗಟ್ಟಿದೆಯೆಂದು ಸಮಸತ ಸೃಷ್ಟಿಯನನೋ ನಿಗರಹಿಸಿರುವ ನಿನನ ನಾಮದ ಮೂಲಕ ನಾನು ನಿನನಲಲಿ ಮೂರೆಯೆಡುತೆಡೆದೋನೆ. ಓ ಪರಭುವೋ, ಈ ಅಪರಿಚಿತನು ನಿನನ ಭವಯತೆಯ ಮೇಲಕಟ್ಟಿನ ಆಶರಯದಲಲಿರುವ ಹಾಗೂ ನಿನನ ಕೃಪೆಯ ಆವರಣದಲಲಿರುವ ಅವನ ಮಹೋನತವಾದ ಬೀಡಿಗೆ ತವರೆಯಾಗಿ ಹೋಗುವುದನನೂ, ಈ ಅತಿಕರಮೆಯು ನಿನನ ಕಷಮಾ ಸಾಗರವನನರಸುವುದನನೂ; ಈ ದೀನನೂ ನಿನನ ವೈಭವದ ಆಸೆಧಾನವನನೂ ಹಾಗೂ ಈ ಬಡಪಾಯಿಯು ನಿನನ ಐಶವರೆಯವನನು ಅರಸುವುದನನೂ ನೀನು ನೋಡುತೆತೆರುವೆ. ನಿನನ ಅಪೋಕಷೆಯಂತೆಯೋ ಅಪೆಪಣಿ ನೀಡುವ ಅಧಿಕಾರ ನಿನನದಾಗಿರುವುದು. ನಿನನ ಕೃತಿಗಳಲಲಿ ನೀನು ಪರಶಂಸಿಸಲಪಡಬೇಕಾಗಿರುವುದಕಕೂ, ನಿನನ ಅಪೆಪಣಿಗೆ ಎಲಲರೂ ಬಡಧರಾಗಿರಬೇಕೆಂಬುದಕಕೂ ಹಾಗೂ ನಿನನಾಜ್ಞೆಯಲಲಿ ನಿರಬಂಧದಲಲಿರಬೇಕಾಗಿರುವುದಕಕೂ ನಾನು ಸಾಕಷಿಯಾಗಿದೆದೋನೆ. ನಂತರ ಅವನು ತನನ ಕೈಗಳನನು ಮೇಲಿತತಲಿ ಹಾಗೂ ಮೂರು ಸಲ ಮಹೋನತ ನಾಮ (ಅಲಹಾ-ಓ-ಅಭಾ)ವನನು ಉಚ್ಚರಿಸಲಿ, ನಂತರ ಅವನು ಕೈಯನನು ಮೂಣಕಾಲ ಮೇಲಿರೆಸಿ ದೋವರ ಮುಂದೆ – ಆತನು ಅನುಗ್ರಹತನು ಮತತು ಮಹೋನತನು -ಬಗೆಗೆ ಹೇಗೆ ಹೇಳಲಿ: ಓ ನನನ ದೋವರೋ, ಪೂಜಿಸುವ ಹೆಜ್ಜೆಯಕೆ ಮತತು ಸಮರಿಸುವ ಹಾಗೂ ಸತುತಿಸುವ ಹಂಬಲಿಕೆಯಲಲಿ ಹಾಗೂ ನನನ ಚೈತನೆಯಮ ನನನ ಕೈಕಾಲುಗಳಲಲಿ ಮತತು ಅಂಗಾಂಗಗಳಲಲಿ ಹೇಗೆ ಕಲಕಿದೆ ಎಂಬುದನನೂ, ನಿನನ ನುಡಿಯ ಸಾಮರಾಜ್ಯದಲಲಿ ಮತತು ನಿನನ ಜ್ಞಾನದ ಸೆವರೆಗದಲಲಿ ನಿನನ ಆಜ್ಞೆಯ ನಾಲಿಗೆಯು ಸಾಕಷಿ ನುಡಿದಿದಂತೆ ಅದು ಹೇಗೆ ಸಾಕಷಿ ನುಡಿದಿದೆ ಎಂಬುದನನು ನೀನು ನೋಡುತೆತೆರುವೆ. ಓ ನನನ ಪರಭುವೋ, ನಾನು ನನನ ಬಡತನವನನು ನಿರೂಪಿಸಿ, ನಿನನ ಉದಾರತೆ ಮತತು ಸಿರಿವಂತಿಕೆಯನನು ದೊಡಡದಾಗಿಸುವಂತೆಯೂ ಮತತು ನನನ ದುರಬಲತೆಯನನು ಘೋಷಿಸಿ ನಿನನ ಶಕತಿ ಮತತು ವೈಭವವನನು ಪರತೆಪಾದಿಸುವಂತಾಗಲೆಂದು ನಿನನಲಲಿರುವುದೆಲಲವನನೂ ಪರಾರಥಿಸುವಂತೆ, ನಾನೀ ಸೃಷ್ಟಿಯಲಲಿರಲು ಇಚ್ಛಿಸುತತೇನೆ. ನಂತರ ಅವನು ನಿಂತು ಕೈಗಳನನು ಎರಡು ಬಾರೆ ಮೇಲಿತತಿಯಾಚಿಸುತತಾ ಹೇಗೆ ಹೇಳಲಿ: ನೀನಲಲದೆ ಬೇರೆ ದೋವರೆಲಲ, ಸರವಶಕತನೂ, ಸರವ ಉದಾರಿಯೂ ಆದ, ಆದಿಯಲಲೂ ಮತತು ಅಂತಯದಲಲೂ, ವೆಧೇಯಕನಾಗಿರುವ ನೀನಲಲದೆ ಬೇರೆ ದೋವರೆಲಲ. ಓ ದೋವರೋ ನನನ ದೋವರೋ! ನಿನನ ಕಷಮೆಯು ನನಗೆ ಧೈರಿಯವನನು ತಂದು ಕೊಟ್ಟಿದೆ ಮತತು ನಿನನ ಕರುಣಿಯು ನನಗೆ ಶಕತಿಯನನು ಕೊಟ್ಟಿದೆ ಮತತು ನಿನನ ಕರಿಯು ನನನನನು ಎಚ್ಚರಿಸಿದೆ ಮತತು ನಿನನ ಅನುಗ್ರಹಮ ನನನನನು ಮೇಲಿತತೆ ನಿನನಿಡೆಗೆ ಕರೆತಂದಿದೆ. ಇಲಲವಾದರೆ

ನಿನ್ನ ಸಾಮೇಷಯದ ನಗರದ ದವಾರದಲೆ ನೆಲಲು ಅಥವಾ ನಿನ್ನ ಇಚ್ಚೆಯ ಸವರಗದಿಂದ ಪರಕಾಶಿಸುತ್ತಿರುವ ಬೆಳಕಿನೆಡೆಗೆ ನನ್ನ ಮುಖವನು ತೆರುಗಿಸುವ ಧೈರಿಯ ಮಾಡಲು ನಾನೆಯಾರು? ಓ ನನ್ನ ಪರಭುವೇ, ಈ ಅನಿಷ್ಠೆ ಜೀವಿಯು ನಿನ್ನ ಅನುಗ್ರಹದ ಬಾಗಿಲನು ತಟಿತುತೆರುಮದನೂ ಮತು ಈ ಅಸೆಧೆ ಆತಮಮ ನಿನ್ನ ಅನುಗ್ರಹದ ಕೈಗಳಿಂದ ಅವಿನಾಶಿ ಜೀವನದೆಯನು ಹುಡುಕುತ್ತಿರುಮದನೂ ನೀನು ನೋಡುತ್ತಿರುವೆ. ಎಲಲಾ ಕಾಲದಲೂ ನಿನ್ನದೆ ಅಧಿಪತಯ. ನೀನೇ ಎಲಲಾ ನಾಮಾಂಕಿತಗಳ ಪರಭುವಾಗಿರುವೆ; ಮತು ಓ ಸವರಗಗಳ ಸೃಷ್ಟಿಕರ್ತನೇ, ನಿನ್ನ ಇಚ್ಛೆಗೆ ನನ್ನದೆಲಲಮೂ ಒಪ್ಪಿಸಲಪಟಿಟಿದೆ ಹಾಗೂ ಮನಸಾರೆ ಸಮರಪಿತವಾಗಿದೆ. ಅವನು ತನ್ನ ಕೈಗಳನು ಮೂರು ಬಾರೆ ಮೇಲಿತೆ ಹೇಗೆ ಹೇಳಲಿ: ಪರತಿಯೊಂದು ಹೆರಿಮೆಗಿಂತಲೂ ದೇವರು ಮಹಾಮಹಿಮನಾಗಿರುವನು! ನಂತರ ಅವನು ಮೂಣಕಾಲೂರಲೆ ಮತು ಹಣಿಯನು ನೆಲಕೆ ಬಗೆಸೆ ಹೇಗೆ ಹೇಳಲಿ: ನಿನ್ನ ಸಾಮೇಷಯದ ಸವರಗವನೇರಲಿಕೆಕಾಗಲೇ ಅಥವಾ ನಿನ್ನ ಭಕತರ ಹೃದಯ ಪಕಷಿಗಳು ನಿನ್ನ ಮಹಾದವಾರದ ಬಾಗಿಲ ಬಳಿ ಬರಲಿಕೆಕಾಗಲೇ, ನಿನ್ನ ಸಾಮೇಷಯದಲೆರುವವರ ಪರಶಂಸೆಗೂ ಮೇರಿದವನು ನೀನು. ನೀನು ಎಲಲಾ ಗುಣಗಳನೂ ಮೇರಿದ ಪರಮ ಪಾವನನು, ಎಂದು ನಾನು ಸಾಕೆಷೆ ನುಡಿಯುತ್ತೇನೆ. ಮಹೋನತನೂ, ಸರವ ಮಹಾಮಹಿಮನೂ ಆದ ನೀನಲಲದೆ ಬೇರೆ ದೇವರಲೆಲ. ನಂತರ ಅವನು ಕುಳಿತುಕೊಂಡು ಹೇಗೆ ಹೇಳಲಿ: ಯಾಮದನು ಸಮಸತ ಸೃಷ್ಟಿಗಳೂ, ಮೇಲಿನ ದೈವಗುಣಗಳು, ಸರವೋಚ್ಛ ಸವರಗದ ನೆವಾಸೆಗಳು, ಎಲಲದಕೆಕೆಂತಲೂ ಮೇಲಾಗಿ ಮಹಿಮಾವಂತ ದಿಗಂತದಿಂದ ಸವಯಂ ವೈಭವದ ಜಿಹವೆಯೂ ನೀನೇ ದೇವರು ಮತು ನೀನಲಲದೆ ಬೇರೆ ದೇವರಲೆಲ ಹಾಗೂ ಪರಕಟಗೊಂಡಾತನು ಒಂದು ಗುಪತ ರಹಸೆಯವೆಂದೂ, ಅತಯಮೂಲಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕಷರಗಳು ಒಂದುಗೂಡೆ ಹೆಣಿದುಕೊಂಡಿರುಮದನೂ ಪರಮಾಣಿಸಿದವೋ ಅದಕೆ ನಾನು ಸಾಕೆಷೆ ನುಡಿಯುತ್ತೇಡೆದೇನೆ. ಯಾರ ಹೆಸರನು ಸರವೋಚ್ಛ ಲೇಖನಿಯು ಉಚ್ಚರಿಸಿತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮೆಯ ಪರಭುವಾಗಿರುವ ದೇವರ ಗರಂಥಗಳಲೆ ಉಲೇಖಿತವಾಯಿತೋ ಅದು ಆತನೆಂದು ನಾನು ಸಾಕೆಷೆ ನುಡಿಯುತ್ತೇಡೆದೇನೆ. ನಂತರ ಅವನು ನೆಟಿಗಿ ನಿಂತು ಹೇಗೆ ಹೇಳಲಿ: ಓ ಸರವಾಸತೆತವಗಳ ಪರಭುವೇ, ಸದೃಶಯ ಮತು ಅದೃಶಯ ವಸತುಗಳ ಒಡೆಯನೇ! ನೀನು ನನ್ನ ಕಣ್ಣೀರನು ಮತು ನನ್ನ ನೆಟಿಸಿರನು ನೋಡುತ್ತಿರುವೆ ಮತು ನನ್ನ ನರಳಾಟವನೂ ಮತು ಗೋಳಾಟವನೂ ಹಾಗೂ ನನ್ನ ಹೃದಯದ ಶೋಕವನೂ ಅಲಿಸುತ್ತಿರುವೆ. ನಿನ್ನ ಪರಾಕರಮದ ಸಾಕೆಷಿಯಾಗಿ! ನನ್ನ ಅಪರಾಧಗಳು ನನ್ನನು ನಿನ್ನ ಸಮೇಪ ಬಾರದಂತೆ ತಡೆಗಟ್ಟಿವೆ; ಮತು ನನ್ನ ಪಾಪಗಳು ನನ್ನನು ನಿನ್ನ ಪವಿತರತೆಯ ಆಸೆಧಾನದಿಂದ ಬಹುದೂರವೆಟ್ಟಿವೆ; ಓ ನನ್ನ ಪರಭುವೇ, ನಿನ್ನ ಪರೀತಿಯು ನನ್ನನು ಸಿರಿವಂತನನಾಗಿಸಿದೆ, ಮತು ನಿನ್ನ ಅಗಲಿಕೆಯು ನನ್ನನು ನಾಶಪಡಿಸಿದೆ. ಹಾಗೂ ನಿನ್ನಿಂದ ದೂರವಿರುವಿಕೆಯು ನನ್ನನು ಶೋಷಿಸಿದೆ. ನಾನಿಲಿರುವೆ, ನಾನಿಲಿರುವೆ, ಎಂದು ನಿನ್ನ ಆರಿಸಲಪಟಿಟಿವರು ಈ ಅಗಾಧತೆಯಲೆ ನುಡಿದರೋ ಆ ನುಡಿಗಳಿಂದ ಮತು ನಿನ್ನ ಸಾಕೆಷಾತಕಾರದ ಉಸಿರಿನಿಂದ ಹಾಗೂ ನಿನ್ನ ಅವತಾರದ ಮುಂಜಾನೆಯ ತಂಗಾಳಿಯಿಂದ ನಾನು ನಿನ್ನ ಸೌಂದರಿಯವನು ನೋಡುವಂತೆಯೂ ಮತು ನಿನ್ನ ಗರಂಥದಲೆರುವದೆಲಲವನೂ ಪರಿಪಾಲಿಸುವಂತೆಯೂ ಆಡೆಇಾಪೆಸು ಎಂದು ನಾನು ನಿನ್ನಲೆ ನಿನ್ನ ಹೆಜ್ಜೆಗಳೊಂದಿಗೆ ಈ ನೆಸಾರತೆಯಲೆ ಪರಾರಥಿಸುತ್ತೇಡೆದೇನೆ. ಅವನು ಬಳಿಕೆ ಮೂರು ಬಾರೆ 'ಮಹೋನತ ನಾಮ' (ಅಲಹಾ-ಓ-ಆಭಾ)ವನು ಉಚ್ಚರಿಸಲೆ ಮತು ತನ್ನ ಕೈಯನು ಮೂಣಕಾಲ ಮೇಲೆಟ್ಟು ಬಗೆಗೆ ಹೇಗೆ ಹೇಳಲಿ: ಓ ನನ್ನ ದೇವರೇ, ನಿನ್ನನು ಸಮರಿಸುವಂತೆ ಮತು ಸತುತಿಸುವಂತೆ ನೀನು ನನಗೆ ಸಹಾಯ ನೀಡಿದಕೆಕಾಗಿ ಮತು ನಿನ್ನ ಚಿಹನೆಗಳ ದಿನ ಚಿಲುಮೆಯನು ನಾನು ತಿಳಿಯುವಂತೆ ಮಾಡಿದಕೆಕಾಗಿ ಮತು ನಾನು ನಿನ್ನ ಪರಭುವತವಕೇ ಶರಣಾಗುವಂತೆ ಮಾಡಿದಕೆಕಾಗಿ ಮತು ನಿನ್ನ ದೈವತವದ ಮುಂದೆ ವಿನವರನಾಗಿ ಮಾಡಿದಕೆಕಾಗಿ ಮತು ನಿನ್ನ ವೈಭವದ ಜಿಹವೆಯ ನುಡಿಗಳನು ಸವೇಕರಿಸುವಂತೆ ಮಾಡಿದಕೆಕಾಗಿ ನನಗೆ ಪರಶಂಸೆಯಾಗಲಿ. *ನಂತರ ಅವನು ಎಡೆದು ಹೇಗೆ ಹೇಳಲಿ: ಓ ದೇವರೇ, ನನ್ನ ದೇವರೇ! ನನ್ನ ಬೆನು ನನ್ನ ಪಾಪದ ಹೊರೆಯಿಂದ ಬಾಗಿಹುದು ಮತು ನಿನ್ನ ನೆಲಕಷತೆಯು ನನ್ನನು ನಾಶ ಮಾಡಿಹುದು. ಯಾವಾಗ ನಾನು ನನ್ನ ಕೆಟ್ಟ ಕಾರಯಗಳನು ಮತು ನಿನ್ನ ಔದಾರಯವನು ವೆಮರಶಿಸುತ್ತೇನೋ ಆಗ ನನ್ನ ಹೃದಯಮ ನನ್ನಲೇ ಕರಗೆ ಹೋಗುಮದು ಮತು ನನ್ನ

ರಕತಮ ನನನ ನಾಡೆಗಳಲೆ ಕುದಿಯುಮದು. ಓ ಪರಪಂಚಗಳ ಆಕಾಂಕ್ಷೆಯೇ! ನೆನನ ಸೌಂದರಿಯದಾಣಿ! ನನನ ಮುಖವನನು ನೆನನೆಡೆಗೆ ಎತತಲು ನಾನು ನಾಚಿಕೆಯೆಂದ ಬಣಣಗುಂದೆರುವೆ ಮತತು ನನನ ಹೆಬಬಯಕೆಯ ಕೈಗಳು ನೆನನ ಅನುಗರಹದ ಸವರಗದೆಡೆ ಚಾಚಲು ಲಜಜಿತವಾಗಿವೆ. ಓ ನನನ ದೇವರೇ, ನೆನನನನು ಸಮರಿಸಲು ಹಾಗೂ ನೆನನ ಗುಣಗಾನ ಮಾಡಲು ನನನ ಕಣಣೀರು ಹೇಗೆ ನನನನನು ತಡೆಯುತೆತೆದೆ ಎಂದು ನೇನು ನೋಡುತೆತೆರುವೆ, ಓ ಇಹಲೋಕ ಮತತು ಪರಲೋಕದ ಸಿಂಹಾಸನಾಧಿಕಾರಿಯೇ! ನೆನನ ಸಾಮರಾಜ್ಯದ ಚಿಹನೆಗಳಿಂದ ಮತತು ನೆನನ ಪರಭುತವದ ರಹಸಿಯಗಳ ಮೂಲಕ ನೆನನ ಔದಾರಯದಂತೆ ನೆನನ ಪರೀತಿಪಾತರನನು ನಡೆಸಿಕೋ ಎಂದು ನಾನು ನೆನನಲೆ ಬೇಡುವೆನು. ಓ ಸರವಾಸಿತೆವದ ಪರಭುವೇ, ಮತತು ನೆನನ ಅನುಗರಹಕೆ ಪಾತರನು, ಓ ಗೋಚರ ಮತತು ಅಗೋಚರ ಸಾಮರಾಟನೇ! ನಂತರ ಅವನು 'ಮಹೋನತ ನಾಮ' (ಅಲಹಾ-ಓ -ಆಭಾ)ವನನು ಮೂರು ಸಲ ಉಚ್ಚರಿಸಲೆ ಮತತು ತನನ ಹಣಿಯನನು ನೆಲಕಕೆ ಮುಟಿಟಿಸಿ ಹೇಗೆ ಹೇಳಲೆ: ಓ ನಮಮ ದೇವರೇ, ನೇನು ನಮಮನನು ನೆನನ ಸಾಮೇಷೆಯಕಕೆ ಸೆಳೆಯುವಂತಹದನನು ಕರುಣಿಸಿದೆದಕಕಾಗಿ ಮತತು ನೆನನೆಂದ ಕಳುಹಿಸಲಪಟಿಟಿ ನೆನನ ಪುಸತಕಗಳು ಮತತು ನೆನನ ಗರಂಧಗಳಲೆರುವ ಪರತೆಯೊಂದು ಒಳೆಯ ವಸತುವನನೂ ನೇನು ಪೂರೈಸಿರುಮದಕಕಾಗಿ ನೆನಗೆ ಪರಶಂಸೆಯಾಗಲೆ. ಓ ನನನ ಪರಭುವೇ, ಅಪರಯೋಜಕ ಕಲಪನೆಗಳಿಂದ ಮತತು ವೆಯರಥ ಅಲೋಚನೆಗಳಿಂದ ನಮಮನನು ರಕಷಿಸೆಂದು ನಾಮ ನೆನನಲೆ ಬೇಡಿಕೊಳುವೆಮ. ನೆಬವಾಗಿಯೂ, ನೇನು ಪರಾಕರವೆ ಮತತು ಸರವಜ್ಞ. ನಂತರ ಅವನು ತನನ ತಲೆಯನನು ಎತತಲೆ ಮತತು ಕುಳಿತುಕೊಂಡು ಹೇಗೆ ಹೇಳಲೆ ನೆನನೆಂದ ಆರಿಸಲಪಟಿಟಿವರು ಸಾಕಷೆ ನುಡೆದಿದೆದಕಕೂ, ಮತತು ಒಪೆಪೆಕೊಂಡಿರುಮದಕಕೂ, ಸರವೋಚೆಚ ಸವರಗದ ನೆವಾಸೆಗಳು ಮತತು ನೆನನ ಮಹಾಸಿಂಹಾಸನದ ಪರದಕಷೆಣಿ ಮಾಡಿದವರು ಒಪೆಪೆಕೊಂಡಿದೆದಕಕೂ ನಾನು ಸಾಕಷೆ ನುದಿಯುತತೇನೆ. ಭೂಮೆ ಮತತು ಸವರಗದಲೆರುವ ಸಾಮರಾಜ್ಯಗಳೆಲಲಮೂ ನೆನನವೇ, ಓ ಪರಪಂಚಗಳ ಪರಭುವೇ!

Also in: af, am, ar, bg, bi, bn, bs, ca, ch, cy, da, de, el, en, eo, es, fa, fj, fr, gil, ha, ht, hu, hy, id, is, it, kl, ky, ky, lo, lv, mg, ml, mn, mn, mr, mt, naq, naq, naq, naq, naq, naq, naq, ne, nl, no, pl, pt, ro, ro, ru, sk, sne, sq, srn, ta, th, tk, tl, tvl, tvl, ur, zh-Hant

BH01313NAM

*“ಉಪಶಮನಕಕಾಗಿ ಕೋರಿ ಸಾಕಷಾತಕರಿಸಲಪಟಿಟಿ ಪರಾರಥನೆಗಳು ಶಾರೀರಿಕ ಹಾಗೂ ಆಧ್ಯಾತಮಕ ಉಪಶಮನಗಳೆರಡಕಕೂ ಅನವಯವಾಗುತತವೆ. ಆದದರಿಂದ, ಆತಮ ಹಾಗೂ ಶರೀರ ಎರಡರ ಉಪಶಮನಕಕಾಗಿ ಅಮಗಳನನು ಪರಿಸಿರಿ. . . .”

ನೆನನ ಹೆಸರೇ ನನನ ಗುಣಕಾರಿ, ಓ ನನನ ದೇವರೇ, ಮತತು ನೆನನ ಸಮರಣಿಯೇ ನನನ ಚಿಕಿತಸೆ, ನೆನನ ಸಾಮೇಷೆಯವೇ ನನನ ಭರವಸೆ, ಮತತು ನೆನನ ಬಗೆಗೆ ಪರೀತಿಯೇ ನನನ ಒಡನಾಡಿ. ನೆನನ ಕರುಣಿ ನನನ ರೋಗ ನೆವಾರಕ ಮತತು ಈ ಜಗತತು ಹಾಗೂ ಮುಂಬರುವ ಜಗತತುಗಳೆರಡರಲೆಯೂ ನನನ ಕಷಿಟರಲೆ ಸಹಾಯಕಾರಿ. ನೇನು ಸತೆಯವಾಗಿಯೂ, ಸರವ ಉದಾರಿ, ಸರವಶಿರುತ, ಸರವಜ್ಞ.

Also in: af, ar, az, bg, bi, bla, bla, bn, bs, ca, ceb, ch, chn, cnr, co, cs, cy, da, dak, de, dgz, dih, diu, en, eo, es, et, eu, fa, fi, fj, fo, fr, fy, ha, haw, hr, ht, hu, hu, hur, hur, hy, hz, hz, iba, id, ik, is, it, ja, kgf, kl, ko, ksd, ky, lb, lg, lkt, lo, lt, lv, med, meu, mg, mi, ml, mn, moh, moh, mr, ms, mt, nal, naq, naq, ne, nl, no, nv, nv, ny, pl, pt, ro, ru, sk, sl, sq, sr, srn, srn, srn, st, sv, sw, ta, th, th, th, th, th, th, th, tk, tl, uk, ur, zh-Hans

BH01352

ಇಡೇ ಭೂಮೆಯನೇನೇ ಅವರಿಸುವಂತಹ ಐಕಿಯತೆಯ ಬೆಳಕನನು ದೇವರು ದಯಪಾಲಿಸಲೆ. “ದೇವರದೇ ಸಾಮರಾಜ್ಯ”ವೆಂಬ ಮುದೆರೆಯು ಎಲಲ ಜನಗಳ ಹುಬುಬುಗಳ ಮೆಲೂ ಒತತುವಂತಾಗಲೆ.

Also in: bi, bn, ch, cy, diu, diu, en, hi, hz, hz, kj, ko, ml, ms, ne, sq, sq, sr, sw, tpi

BH02307

* (ಈಗ ಶಾಸನವನನು ಬಾಬಿ ಹಾಗೂ Baha'u'llah ರವರ ಪವಿತರ ಸಮಾಧಿಗಳ ಬಳಿ ಪರಿಸಲಾಗುತತದೆ. ಆಗಾಗೆಗೆ ಅವರ ಜಯಂತಿಗಳ ಸಮರಣೋತ್ಸವದಲೂ ಇದನನು ಉಪಯೋಗಿಸಲಾಗುತತದೆ.) ಓ ಮಹಾವೈಭವದ

ಅವತಾರವೇ ಮತತು ಚಿರಂತನತೆಯ ದೊರೆಯೇ ಹಾಗೂ ಭೂಮೆ ಮತತು ಸೆವರೆಗದಲೆರುವವರೆಲಲರ ಪೆರಭುವೇ, ನೆನೆನ ಪರಮ ಶರೇಷೆರ ಆತಮದೆಂದಲೇ ಉದಯೆಸೆರುವ ಪೆರಶಂಸೆ ಹಾಗೂ ನೆನೆನ ಪೆರಕಾಶಮಾನವಾದ ಸೌಂದರೆಯದೆಂದ ಕಂಗೊಳಿಸೆರುವ ವ್ಯಭವಮ ನೆನೆನ ಮೇಲೆರಲೆ! ನೆನೆನೆಂದಲೇ ದೇವರ ಪೆರಭುತವ ಮತತು ಆತನ ಸಾಮರಾಜ್ಯ, ಹಾಗೂ ದೇವರ ಭವೆಯತೆ ಮತತು ಆತನ ಗಾಂಭೀರೆಯ ಪೆರಕಟಗೊಂಡೆರುವವೆಂದೂ, ಹಾಗೂ ನೆನೆನ ಬದಲಾಯೆಸಲಾಗದ ಶಾಸನದ ಸೆವರೆಗದಲೆ ಪುರಾತನ ವ್ಯಭವದ ದಿನ ನಕಷತರಗಳು ತಮಮ ಕಾಂತೆಯನೆನು ಪಸರೆಸೆವೆಯೆಂದೂ ಹಾಗೂ ಅದೃಶೆಯ ಸೌಂದರೆಯಮ ಸೃಷೆಟಿಯ ದೆಗಂತದ ಮೇಲೆ ಪೆರಕಾಶೆಸೆರುವದೆಂದೂ ನಾನು ಸಾಕಷೆ ನುಡಿಯುತತೇನೆ. ಅದೂ ಅಲಲದೆ, ನೆನೆನ ಲೇಖನೆಯ ಕೇವಲ ಒಂದು ಚಲನೆ ಮಾತೆರದೆಂದ ನೆನೆನಾಜೆಇಯಾದ 'ನೇನೆರು' ಜಾರಿಗೆ ಬಂದೆರುವುದಕಕೂ ಮತತು ದೇವರ ನೆಗೂಡ ರಹಸೆಯಮ ಪೆರಕಟಗೊಂಡೆರುವುದಕಕೂ; ಮತತು ಎಲಲಾ ಸೃಷೆಟಿಗಳು ಅಸೆತೆತವಕೆಕೆ ಬರುವಂತೆ ಕರೆ ನೇಡೆರುವುದಕಕೂ ಹಾಗೂ ಎಲಲಾ ಪೆರಕಟಣೆಗಳನೆನು ಭೂಮೆಯ ಮೇಲೆ ಕಳುಹೆಸಲಾಗೆಡೆದಕೂ ನಾನು ಸಾಕಷೆ ನುಡಿಯುತತೇನೆ.

ಇಷೆಟೂ ಅಲಲದೆ, ನೆನೆನ ಸೌಂದರೆಯದೆಂದಲೇ ಪೂಜೆಸಲಪಟೆಟವನ ಸೌಂದರೆಯಮ ಅನಾವರಣವಾಯೆತೆಂದೂ, ನೆನೆನ ಮುಖದೆಂದಲೇ ಅಪೇಕಷೆಸಲಪಟೆಟವನ ಮುಖಾರವೆಂದಮ ಶೋಭೆತಗೊಂಡೆತೆಂದೂ, ಹಾಗೂ ಸೃಷೆಟಿಗಳ ಮಧೆಯೆ, ನೆನೆನ ಭಕತರು ವ್ಯಭವದ ಶೆಖರಕೇರುವ ಹಾಗೂ ದ್ಯವ ಪೆರತೆಭಟಕರು ಪಾತಾಳಕೆಕೆಳೆಯುವ ನೆರೆಯಮ ನೆನೆನ ಒಂದು ನುಡಿಯ ಮೂಲಕ ಆಯೆತೆಂಬುದಕಕೂ ನಾನೇ ಸಾಕಷೆಯಾಗೆಡೆದೇನೆ. ಯಾರು ನೆನೆನನೆನು ಅರೆತೆಡೆದಾನೋ ಅವನು ದೇವರನೆನು ಅರೆತೆಡೆದಾನೆ, ಹಾಗೂ ಸಾನೆನೆಧೆಯವನೆನು ಪಡೆದೆಡೆದಾನೆ, ಎಂಬುದಕಕೆ ನಾನೇ ಸಾಕಷೆ. ಆಡೆದರೆಂದ, ಯಾರು ನೆನೆನಲೆ ಮತತು ನೆನೆನ ಚೆಹನೆಗಳಲೆ ವೆಶವಾಸವೆಟೆಟಿರುವನೋ, ಹಾಗೂ ನೆನೆನ ಸಾರವಭೂಮತವದ ಮುಂದೆ ವೆನೇತನಾಗೆರುವನೋ, ನೆನೆನನೆನು ಭೇಟಿ ಮಾಡುವ ಗೌರವವನೆನು ಪಡೆದೆರುವನೋ, ಹಾಗೂ ನೆನೆನ ಇಚೆಳೆಯ ಆನಂದವನೆನು ಪಡೆದೆರುವನೋ, ಹಾಗೂ ನೆನೆನ ಪೆರದಕಷೆಣೆ ಮಾಡೆರುವನೋ, ಮತತು ನೆನೆನ ಸೆಂಹಾಸನದ ಮುಂದೆ ನೆಂತೆರುವನೋ ಅವನ ಧನೆಯತೆಯೇ ಮಹಾನೆ, ಯಾರು ನೆನೆನನೆನು ಉಲಲಂಘೆಸೆರುವನೋ, ನೆನೆನನೆನು ಅಲಲಗಳೆದೆರುವನೋ, ನೆನೆನ ಚೆಹನೆಗಳನೆನು ನೆರಾಕರೆಸೆರುವನೋ, ನೆನೆನ ಪೆರಭುತವವನೆನು ವೆರೋಧೆಸೆರುವನೋ, ನೆನೆನ ವೆರುಡೆಧೆ ಎಡೆದೆರುವನೋ, ನೆನೆನ ಮುಖಾರವ್ಯೆಂದದೆದುರು ಅಹಂಕಾರವನೆನು ತೋರೆಪಡೆಸೆರುವನೋ, ನೆನೆನ ಸಾಕಷೆಯಾಧಾರಗಳನೆನು ಖಂಡೆಸೆರುವನೋ, ನೆನೆನ ಶಾಸನ ಮತತು ನೆನೆನ ಸಾಮರಾಜ್ಯದೆಂದ ದೂರ ಸರೆದೆರುವನೋ, ನೆನೆನ ಪವೆತರ ಶಾಸನಗಳಲೆ ನೆನೆನ ಆಜೆಇಯ ಬೆರಳುಗಳೆಂದ ಕೊರೆಯಲಪಟೆಟ ದ್ಯವಪೆರತೆಭಟಕರಲೆ ಯಾರ ಹೆಸರು ಎಣೆಸಲಪಟೆಟಿದೆಯೋ ಅಂಥವರೆಗೆ ಸಂಕಟಗಳು ಬರಲೆ. ಓ ನನೆನ ದೇವರೇ ಮತತು ನನೆನ ಪೆರಿಯತಮನೇ, ನೆನೆನ ಕರುಣೆಯ ಬಲಗ್ಯೆಯೆಂದ ಮತತು ನೆನೆನ ಪೆರೇಮಪೂರೆತ ದಯೆಯೆಂದ ನೆನೆನ ಅನುಗರಹಗಳ ಉಸೆರೆನ ತಂಗಾಳೆಯನೆನು ನನೆನ ಮೇಲೆ ಹರೆಸು ಅದರೆಂದ ಅಮ ನನೆನನೆನು ನನೆನೆಂದ ಮತತು ಈ ಲೋಕದೆಂದ ದೂರ ಮಾಡೆ ನೆನೆನ ಸಾಮೇಷೆಯ ಹಾಗೂ ನೆನೆನ ಸಾನೆನೆಧೆಯದ ಆಸೆಧಾನಗಳೆಡೆ ಕರೆದೊಯೆಯಲೆ, ನೆನೆನೆಚೆಳೆಯಂತೆಯೇ ಮಾಡುವ ಸಾಮಥೆರೆಯಮಳವನು ನೇನೇ. ನೆಜವಾಗೆಯೂ, ನೇನು ಎಲಲಾ ವಸೆತುಗಳ ಮೇಲೂ ಶರೇಷೆರನಾಗೆಡೆದೇಯೇ. ದೇವರ ಸೆವರಣೆ, ಆತನ ಪೆರಶಂಸೆ, ದೇವರ ಜಯೋತೆ ಹಾಗೂ ಆತನ ಭವೆಯತೆಯು ಆತನ ಸೌಂದರೆಯನಾಗೆರುವ ನೆನೆನ ಮೇಲೆರಲೆ! ಸೃಷೆಟಿಯ ಕಣಣುಗಳು ದಜೆಬಾಳೆಕೆಗೊಳಪಟೆಟ ನೆನೆನಂಥವವನೆನು ಎಂದೂ ನೋಡೆರಲೆಕೆಕೆಲಲ ಎಂಬುದಕಕೆ ನಾನೇ ಸಾಕಷೆ. ನೆನೆನ ಬಾಳಿನ ಎಲಲಾ ದಿನಗಳಲಲೂ ನೇನು ಯಾತನೆಗಳ ಸಾಗರದ ತರದಲೆ ಮುಳುಗಿದೆ. ಒಂದು ಸಮಯದಲೆ ನೇನು ನೆನೆನ ಶತರುಗಳ ಖಡೆಗಗಳೆಂದ ಬೆದರೆಸಲಪಟೆಟಿದೆ. ಇಷೆಟೆಲಲಾ ಆದರೂ, ನೆನೆನೆಗೆ ಸರೆವಜೆಇ ಹಾಗೂ ಸರೆವಪೆರಜೆಇನು ವೆಧೆಸಲಪಟೆಟಿರುವುದನೆನು ಮನುಷೆಯರೆಲಲರೂ ಆಚರೆಸುವಂತೆ ನೇನು ಆಜೆಇ ಮಾಡೆರುವೆ. ನನೆನ ಜ್ಯತನೆಯಮ ನೇನನುಭವೆಸೆದ ನೆಂದನೆಗೆ ಅಹುತಿಯಾಗಲೆ ಮತತು ನನೆನ ಆತಮಮ ನೇನು ಸಹೆಸೆರುವ ವೆಪತತುಗಳ ವೆಮುಕತೆಯ ಬೆಳೆಯಾಗಲೆ. ನೆನೆನೆಂದ ಹಾಗೂ ನೆನೆನ ಮುಖಾರವೆಂದದ ಪೆರಕಾಶದ ವ್ಯಭವದೆಂದ ಯಾರ ಮುಖಗಳು ಪೆರಕಾಶೆತಗೊಂಡವೋ, ಅವರೆಂದ ಹಾಗೂ ಯಾರು ನೆನೆನ ಪೆರೇತೆಗೋಸೆಕರವಾಗೆ ಅವರೆಗೆ ಆಜೆಇಾಪೆಸೆರುವುದನೆಲಲಾ ಆಚರೆಸುವರೋ ಅವರೆಂದ, ನೇನು ಮತತು ನೆನೆನ ಸೃಷೆಟಿಗಳ ನಡುವೆ ಬಂದೆರುವ ಪರದೆಗಳನೆನು ತೆಗೆದುಹಾಕುವಂತೆಯೂ ಹಾಗೂ ಈ ಪೆರಪಂಚ

ಮತತು ಮುಂದೆನ ಪರಪಂಚದ ಒಳೆಯದನನು ದಯಪಾಲಿಸೆಂದು ನಾನು ದೇವರಲಿ ಪರಾರ್ಥಿಸುತ್ತೆಡೆದೇನೆ. ನೀನು ಸತೆಯವಾಗಿಯೂ ಸರವಶಕತನೂ, ಪರಮೋತ್ತಮನೂ, ಸಕಲ ವೈಭವಪೂರಿತನೂ, ಸದಾ ಕಷಮಾಶೀಲನೂ, ಮಹಾಕೃಪಾಕರನೂ ಆಗಿರುವೆ. ಓ ಪರಭುವೇ, ನನನ ದೇವರೇ, ದಿವೆಯ ಕಲಪವೃಕ್ಷ ಮತತದರ ಎಲೆಗಳು, ಮತತದರ ಟೊಂಗೆಗಳು, ಮತತದರ ರೆಂಬೆಗಳು, ಮತತದರ ಕಾಂಡಗಳು, ಮತತದರ ಉಪಶಾಖೆಗಳು ನಿನನ ಮಹಾಉಪಾಧಿಗಳಿರುವ ತನಕ ಹಾಗೂ ನಿನನ ಪರಭಾವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕರಮಣಕಾರರ ಹಾವಳಿ ಮತತು ನಿರಂಕುಶಾಧಿಕಾರಮಳಳ ಅತಿಥೇಯರೆಂದ ಅದನನು ರಕಷಿಸು. ನೀನು, ಸತೆಯವಾಗಿಯೂ, ಪರಾಕರಮಶಾಲಿಯೂ, ಮಹಾಬಲನೂ ಆಗಿರುವೆ. ನಿನನನನು ಪಡೆದ ನಿನನ ಸೇವಕರನನು ಹಾಗೂ ನಿನನ ಸೇವಕಿಯರನನು ಹರಸು, ಓ ಪರಭುವೇ ನನನ ದೇವರೇ, ಸತೆಯವಾಗಿಯೂ ನೀನು ಸರವ ಉದಾರಿ, ನಿನನ ಅನುಗರಹ ಅಪಾರ. ಸರವಕಷಮಾಶೀಲನೂ ಪರಮದಾನಿಯೂ ಆದ ನೀನಲಲದೆ ಬೇರೆ ದೇವರೆಲಲ.

* (ಟಿಹರಾನಿನ ಸಿಯಾಚಾಲ ಕಪೆಮಗುಂಡೆಯಲಿ ಬಂಧಿತ ಬಾಬಿಗಳು ಪರಿಸುತತೆಡೆದ ಮಂತರ: ದೇವರು ನನಗೆ ತೃಪ್ತೆಪಡಿಸುವಷೆಟೆದಾನೆ; ನೆಶಿಚಯವಾಗಿಯೂ, ಆತನು ಸರವಸಂತೃಪ್ತದಾತನು! ವೆಶಿವಾಸವೆರುವವರು ಆತನಲಿ ವೆಶಿವಾಸವನೆಡಲೆ.

Also in: az, bg, bi, bn, bs, ca, ceb, da, el, en, fa, fi, fr, gil, gl, ha, ht, hu, id, is, it, kl, mg, ml, nl, pl, pt, ro, sk, sne, sq, ta, tl, tpi, tvl, ur

BH02883

* (ಕಷೆಟೆದಲೆಡೆದಾಗ ಅಥವಾ ತೊಂದರೆಯಲೆಡೆದಾಗ ಇದನನು ಪರಿಸಿದರೆ ಪರಿಹಾರ ನೀಡುವ ವೆಶೇಷ ಶಕತಿ ಈ ಶಾಸನಕೆಡೆ.) ಅವನು ದೊರೆ, ಸರವಜ್ಜ, ಸುಜ್ಜಾನೆ, ಆಲಿಸೆ, ಅನಂತ ಸವರೂಪದ ಕೊಂಬೆಗಳ ಮೆಲೆ ಕುಳಿತು ಪವೆತರ ಹಾಗೂ ಸುಮಧುರ ಧವನೆಗಳಲಿ ಭಕತಸಮೂಹಕೆ ಪರಮಾತಮನ ಸಾಮೇಷೆಯದ ಸಂತಸದ ಸುಡೆದೆಯನನು ಸಾರುತತ, ದೈವಿಕ ಏಕತೆಯಲಿ ವೆಶಿವಾಸಮಳಳವರನೇಲಲ ಔದಾರೆಯ ಮೂಲತೆಯ ಸಾನೆನೆಧಯಕೆ ಕರೆಯುತತಾ, ವೆಯೋಗಿಗಳಿಗೆ, ದೊರೆ, ಮಹಾಪುರುಶ ಹಾಗೂ ಅಸಮಾನೆಯ ದೇವರು ಪರಕಟಿಸಿದ ಸಂದೇಶವನನು ತೆಳಿಸುತತಾ, ಪರೋಮೆಗಳಿಗೆ ಪವೆತರ ಜಾಗದ ದಾರೆ ತೋರುತತಾ, ಅಷೆಟೀ ಅಲಲ, ಈ ಮಹೋಜವಲ ರಮೆಯತೆಯತತ ನಡೆಸುತತಾ ಸವರಗದ ನೈಟಿಂಗೇಲ ಪಕಷಿಯು (ಬುಲ ಬುಲ) ಹಾಡುತತೆಡೆ. ಯಾರ ಮೂಲಕ ಸತೆಯ ಮತತು ಮೆಥೆಯೆಗಳು ವೆಮರಶೆಸಲಪಟೆಟು ಪರತೆಯೊಂದು ಆದೇಶದ ಯುಕತಾಯುಕತೆಯು ಪರೀಕಷೆಸಲಪಡುಮದೋ ಅಂಥ ದೇವದೂತರ ಗರಂಥಗಳಲಿ ಉಲಲೇಖಿಸಲಾಗಿರುವ ಮಹಾ ಸೌಂದರೆಯವೇ ಇದು. ಸತೆಯ ವೆಚಾರ, ಭಗವಂತನ ಪರಸಾದರೂಪವಾದ ಫಲವನನು ಬಿಡುವ ಜೀವಿತದ ಗಿಡವೇ ನೆಜಕಕೂ ಅವನು. ಇಷೆಟು ಮಾತರವಲಲ, ಅವನು ಉನನತ, ಬಲಶಾಲಿ ಹಾಗೂ ಶರೇಷೆಠ. ಓ ಅಹಮಡೆ, ಅವನೇ ಪರಮಾತಮ, ನೆಜಕಕೂ ಅವನಲಲದೇ ಬೇರೆ ದೇವರೆಲಲ ಎಂಬುದಕಕೆ ನೀನೇ ಸಾಕಷೆ, ದೊರೆ, ರಕಷಕ, ಅನುಪಮ ಹಾಗೂ ಸರವಶಕತ ಎಂಬುದಕಕೂ ಪರಮಾಣ, “ಅಲಿ” (ಭಗವಾನೆ ಬಾಜಿ) ಎಂಬ ಹೆಸರೆನಲಿ ಯಾವಾತನನನು ಅವನು ಕಳುಹಿಸಿರುವನೋ ಅವನೆ ಪರಮಾತಮನೆಂದ ಬಂದ ನೆಜ ಯುಕತಿಯಾಗಿರುವನು. ಈತನ ಆಜ್ಜಿಗೆ ನಾವೆಲಲ ಬಡೆದರು. ಹೇಳು: ದಿವೆಯ ಜಿಜಾನೆಗಳ ಮೂಲಕ ಬಯಾನೆನಲಿ ವೆಧಿಸಲಾಗಿರುವ ಪರಮಮಾನ ಆಜ್ಜಿಗಳನನು, ಓ ಜನರೇ, ಪಾಲಿಸಿರೆ, ಸತೆಯವಾಗಿಯೂ ಅವನು ದೇವದೂತರ ದೊರೆ. ಅವನು ಗರಂಥ ಮಾತ್ಯಸವರೂಪದ ಗರಂಥವಾಗಿದೆ ಎಂಬುದನನು ತೆಳೆಯೆರೆ. ಈ ಪರಕಾರವಾಗಿ ನೈಟಿಂಗೇಲ ಪಕಷಿಯು (ಬುಲ ಬುಲ) ಈ ಸೆರೆಮನೆಯೆಂದ ನೆಮಗೆ ಕರೆಕೊಟೆಟೆ. ಈ ಖಚಿತ ಸಂದೇಶವನನು ಸಾರುಮದು ಅದರ ಕರತವೆಯ. ಈ ಉಪದೇಶದೆಂದ ದೂರ ಸರಿಯಬೇಕೆಂಬ ಇಚ್ಛೆಯೆಡೆದವನು ಹಾಗೆ ಮಾಡಲೆ. ಬೇಕೆಡೆದವರು ಪರಮಾತಮನ ಹಾದೆ ಹೆಡೆಯಲೆ. ಓ ಜನರೇ, ಈ ಮಾತುಗಳನನು ತೃಣೀಕರಿಸುವೆರಾದರೆ ನೀಮ ಯಾವ ಆಧಾರದ ಮೆಲೆ ಪರಮಾತಮನನನು ನಂಬಿದರೆ? ಓ ಕಪಟಿಗಳ ಗುಂಪೇ, ಆ ಆಧಾರಗಳನನು ಮುಂದೆ ತನನೆ. ಸಾಧೆಯವೆಲಲ ಯಾರ ಹಸೆತದಲಿ ನನನ ಆತಮವೆದೆಯೋ ಅಂತಹವರೆಂದಲೂ ಅವರೆಲಲರೂ ಒತಟೆಟಿಗೆ ಕಲಿತು ಒಬಬರಿಗೊಬಬರು ಸಹಾಯವೆಸಗಿದರೂ ಆಗದ ಕಾರೆಯವೇ ಹೌದು. ಓ ಅಹಮಡೆ, ನಾನೆಲಲದೆಡೆದರೂ ಸಹ ನನನ ಕೊಡುಗೆಯನನು ಮರೆಯಬೇಡ. ನಿನನ ಕಾಲದಲಿ ನನನ ದಿನಗಳನನು ಸಮರೆಸಿಕೋ, ಈ ಸೆರೆಮನೆಯಲಿನ ನನನ ಸಂಕಟ ಹಾಗೂ ದೇಶ ಚರಷೆಟೆಯ ಪಾಡನನು ಜಿಜಾಪಿಸಿಕೋ. ನೀನ ಮೇಲೆ ಶತ್ರುಗಳ ಖಡೆಗಳು ಪೆಟೆಟಿನ ಮೇಲೆ

ವೆಟಿಟುಗಳನು ಹಾಕುತೆಡೆದರೂ, ಸೆವರೆಗೆ ಹಾಗೂ ಭೂಮಿ ನೆನನ ಮೆಲೆ ಎರಗೆಬಿಡೆದು ಘಾತಿಸುತೆಡೆದರೂ ನನನ ಬಗೆಗೆ ನೆನನ ಪೆರೇಮ ಅಚಲವಾಗೆರಲೆ. ನೆನನ ಹೃದಯ ಚಂಚಲವಾಗದೆರಲೆ. ನನನ ಶತ್ರುಗಳೆಗೆ ನೇಮ ಬೆಂಕಿಯ ಜವಾಲೆಯಂತೆರೆ. ನನನ ಪೆರೇತೆಪಾತರೆಗೆ ಆನಂತ ಜೀವ ಸಂಶಯಪಡುವಂತಹ ಜನರಂತಾಗದೆರೆ. ನನನ ಹಾದಿ ಹೆಡೆದಾಗ ನೆಮಗೆ ಕಷೆಟಪೆರಾಪೆತವಾದರೆ ಅಥವಾ ನನನ ದೆಶೆಯೆಂದ ಅಪಮಾನೆತರಾದಾಗ ಅದಕಕಾಗಿ ಪೆಯಥೆ ಪಡದೆರೆ. ಭಗವಂತನನು, ನೆಮಮ ಭಗವಂತನನು ಹಾಗೂ ನೆಮಮ ಪೂರವಜರ ಪೆರಭುವನನು ನಂಬೆ. ಎಕೆಂದರೆ ಜನರು ಭೆರಮೆಯ ಮಾರಗದಲೆ ಅಲೆದಾಡುತೆಡೆದು, ತಮಮ ಕಣಣುಗಳೆಂದ ಭಗವಂತನನು ದರೆಶಿಸುವ ಭಾಗೆಯವೆಹೇನರಾಗಿ ಅಥವಾ ತಮಮ ಕೆವೆಗಳೆಂದ ಅವನ ಸುಮಧುರ ಧವನೆಯನು ಕೇಳುವ ಸದಾವಕಾಶವನು ಕಳೆದುಕೊಂಡೆಡೆದಾರೆ. ಹೇಗೆ ನಾಮ ಅವರನು ಕಂಡೆಡೆದೇವೆ. ನೇನೂ ಸಹ ಸಾಕಷೇಭೂತನಾಗೆಡೆದೇಯೆ. ಈ ತೆರನಾಗಿ ಅವರ ಅಂಧಶೆರಡೆ ಅವರ ಮತತು ಅವರ ಅಂತರಂಗಗಳ ಮಧೆಯೆ ಮುಸುಕಿನ ಪರದೆಯಂತಾಗೆಡೆದು, ಸರೆವೋತತಮ ಹಾಗೂ ಮಹಾಮಹೆಮನಾದ ಭಗವಂತನ ಮಾರಗದೆಂದ ದೂರ ಸರೆಯುವಂತೆ ಮಾಡೆದೆ. ಯಾವನು ಈ ಸೌಂದರೆಯದೆಂದ ಅತೇತನಾಗುವನೋ ಅವನು ಗತಕಾಲದ ದೇವದೂತರೆಂದಲೂ ಅತೇತನಾಗುವನೆಂದು ಭರವಸೆ ಹೊಂದೆ. ಅನಂತದೆಂದ ಅನಂತ ದೆಶೆಯವರೆಗೂ, ಅವನು ಭಗವಂತನ ಬಗೆಗೆ ಹೆಮಮೆಯನು ವೆಯಕೆತಪಡೆಸೆದಂತೆಯೆ, ಇದು ಸತೆಯ. ಈ ಶಾಸವನು ಓ ಅಹಮಡೆ, ಚೆನನಾಗಿ ಕಲೆ, ಅಭೆಯಾಸ ಮಾಡು. ಉಚೆಚರೆಸು, ಕೈಬೆಡಬೇಡ. ಏಕೆಂದರೆ ಪರಮಾತಮ ಹೇಗೆ ವೆಧಾಯಕ ಮಾಡೆಡೆದಾನೆ. ಯಾರು ಇದನು ಪರೆಸುವರೋ ಅಂಧವರೆಗೆ ನೂರು ಹುತಾತಮರ ಬಹುಮಾನವನನೂ ಎರಡು ಲೋಕಗಳ ಸೇವಾವಕಾಶವನು ದಯಪಾಲಿಸುವನು. ನಾಮ ನೆಮಗೆ ಈ ಕರುಣೆಯನು ಅನುಗರೆಹೆಸೆಡೆದೇವೆ. ನಮಮ ಸಾನೆಧೆಯದೆಂದ ದಯೆ ತೋರೆಡೆದೇವೆ. ಕೃತಜ್ಞತಾ ವೆಯಕೆತೆಗಳಲೆ ನೇಮ ಒಳಗೊಂಡೆರೆ ಯಾರು ಕಷೆಟ ಹಾಗೂ ಸಂಕಟಕೊಳಗಾಗೆರುವವರು ಸಂಪೂರಣ ನೆಷೆರೆಯೆಂದ ಈ ಶಾಸವನು ಪರೆಸುವನೋ ಅವನ ದುಃಖವನು ಭಗವಂತ ದೂರ ಮಾಡುವನು, ಅವನ ಕಷೆಟಗಳನು ನೆವಾರೆಸುವನು, ತೊಂದರೆಗಳನು ಪರೆಹರೆಸುವನು. ವಾಸೆತವವಾಗಿ ಅವನು ದಯಾನೆಧೆ, ಕರುಣಾಮಯೆ ಸಕಲ ಲೋಕದೊಡೆಯನಾದ ಪರಮಾತಮ ಧನೆಯ ಪೆರಶಂಸನೆಯೆ.

BH03262

ಓ ನನನ ದೇವರೇ, ಯಾರು ಎಲಲ ವೈಭವ ಮತತು ಭವೆಯತೆಯ, ಮಹತವ ಮತತು ಗೌರವದ, ಸೌರವಭೌಮತವ ಮತತು ಪೆರಭುತವದ, ಔನನತೆಯ ಮತತು ದಯೆಯ, ಗಂಭೀರತೆ ಮತತು ಶಕತಿಯ ಮೂಲನಾಗೆರುವನೋ, ಅವನ ಸರೆವ ಪೆರಶಂಸೆಯಾಗಲೆ. ನೇನು ಯಾರನು ಇಚೆಫಿಸುವೆಯೋ ಅವರನು ಅತೆಯಂತ ಮಹಾಸಾಗರದ ಬಳೆಗೆ ಕರೆದೊಯೆಯುವಂತೆ ಮಾಡುವೆ, ಹಾಗೂ ಯಾರನು ನೇನು ಇಚೆಫಿಸುವೆಯೋ ಅವರ ಮೇಲೆ ನೆನನ ಅತೆ ಪುರಾತನ ನಾಮವನು ಗುರುತಿಸುವ ಗೌರವವನು ನೇನು ಅನುಗರೆಹೆಸುವೆ. ಸೆವರೆಗದಲೆರುವವರಾಗಲೇ ಮತತು ಭೂಮೆಯಲೆರುವವರಾಗಲೇ, ಯಾರು ನೆನನ ಸಾರವಭೌಮ ಇಚೆಫಿಯನು ಪೂರೈಸುಮದನು ತಡೆಹೆಡೆಯಲಾರರು. ಚಿರಂತನ ಸಮಯದೆಂದಲೂ ಸಮಸೆತ ಸೃಷೆಟಿಯನು ನೇನು ಆಳುತೆತೆರುವೆ ಹಾಗೂ ಎಂದೆಂದೆಗೂ ಎಲಲಾ ಸೃಷೆಟಿಯ ಮೇಲೂ ನೆನನ ಪೆರಭುತವವನು ಚಲಾಯೆಸುವೆ. ಸರೆವಶಕತನೂ, ಮಹೋನನತನೂ, ಸರೆವಪೆರಬಲನೂ, ಸರೆವವೇವೇಕೆಯೂ ಆದ ನೇನಲಲದೆ ಅನೆಯ ದೇವರೆಲಲ. ಓ ಪೆರಭುವೇ, ನೆನನನು ನೋಡುವಂತೆ ನನನ ಸೇವಕರ ಮುಖಗಳನು ಬೆಳಗಿಸು ನೆನನ ಸೆವರೆಗೇಯವಾದ ಕೃಪೆಗಳತತ ಅವರು ತೆರುಗುವಂತೆ ಹಾಗೂ ಸೆವಯಂ ನೆನನ ಪೆರಕಟೆಣೆ ಹಾಗೂ ನೆನನ ಸಾರಸತವದ ದಿನ ಚೆಲುಮೆಯಾಗೆರುವವನನು ಗುರುತಿಸುವಂತೆ ಅವರ ಹೃದಯಗಳನು ಸೆವಚೆಫಗೊಳೆಸು. ಸತೆಯವಾಗೆಯೂ, ಎಲಲಾ ಪೆರಪಂಚಗಳ ಪೆರಭು ನೇನಾಗೆರುವೆ. ಅನೆರೆಬಂಧೆತನೂ, ಸರೆವನೆಗೆರಹೆಯೂ ಆದ ನೇನಲಲದೆ ಬೇರೆ ದೇವರೆಲಲ.

Also in: bi, bn, fi, hy, ko, ky, lg, ta

BH03908

*(ಮಾರಚೆ 21ನೇ ತಾರೇಖು ನೌರೂe0i ಇದು ಬಹಾಯೆ ವರೆಷದ ಪೆರಥಮ ದಿನ ಇದು ಸಂಭೆರವದ ದಿನವಾಗೆದೆ.) ಓ ನನನ ಪರಮಾತಮನೇ, ನೇನು ಧನೆಯ. ನೆನನ ಪೆರೇತಯರೆಥವಾಗಿ ಹಾಗೂ ನೆನಗೆ ಅಸಹೆಯವೆನಿಸುವ ಎಲಲ

ವೆಚಾರಗಳಿಂದಲೂ ದೂರದಿಂದಿರಲು ಸಂಕಲಪಿಸಿ ಉಪವಾಸ ಮಾಡಿದವರಿಗೋಷಕರ ನೇನು ನೌ-ರೂeóì ಸಂಭರಮದ ಹಬಿಬವನನು ಗೂತತಪಡಿಸಿರುವೆ. ನೆನನ ಪೇರೇತಿಯ ಅಗನಿ ಮತತು ಉಪವಾಸದಿಂದ ಉತಪನನವಾದ ಶಾಖ ನೆನನ ಧಯೇಯೋಡೆದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲಿ. ಅದು ಮಾತರವಲಲ, ಅಮ ನೆನನನನು ಸತುತೆಗೈಯುಮದರಲಲಿ ಹಾಗೂ ಸಮರಣಿ ಮಾಡುಮದರಲಲಿ ನೆರತವಾಗುವಂತೆ ಕೃಪೆ ಮಾಡು, ಓ ಪರಭುವೇ, ನೇನೋ ವೆಧಾಯಕಪಡಿಸಿದ ಉಪವಾಸದ ಆಭರಣದಿಂದ ಅವರನನು ಸಿಂಗರಿಸಿರುವೆಯಾದ ಕಾರಣ ನೆನನ ದಯೆ ಹಾಗೂ ಔದಾರೆಯದ ಉಪಕಾರದಿಂದಲೂ ಮನನಣಿಯಿಂದಲೂ ಕೂಡಿದಾ ಆಭರಣದಿಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲಲ ನೆನನ ಸಮಾಧಾನ ಹಾಗೂ ಸಂತೋಷಚಿತ್ತದ ಅವಲಂಬನೆಯಾಗುತ್ತದೆ. ಅಣೆಟೇ ಅಲಲ, ನೆನನ ಆಜ್ಞೆಯ ಆಧಾರದ ಮೇಲೂ ನೆಂತಿರುತ್ತದೆ. ಯಾರು ಉಪವಾಸವನನು ಆಚರಿಸಿ, ಸತಯಸಂಧನಾಗಿ ಮುಕಿತಾಯಗೊಳಿಸುವನೋ ಅಂಥವನು ಚಿರಕಾಲದಿಂದಲೂ ಉಪವಾಸ ಮಾಡುತ್ತಿರುವವರ ಗುಂಪಿಗೆ ಸೇರಿಸಲಪಡುವನು. ಅದಿಲಲದೆ ನೆನನ ಭಾವನೆಯೆಲಲಿ ಯಾವನು ಉಪವಾಸವನನು ಆಚರಿಸಿ ನೆಲಿಸಿ ಬಿಡುವನೋ ಅವನು ನೆನನ ಪವಿತರ ಉಡೆದಿಶಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲಪಡುವನು. ಈ ಜೀವಂತ ಚಿಲುಮೆಯ ಪರಿಶುದ್ಧವಾದ ಜಲದಿಂದ ಅವನು ಹೊರದೂಡಲಪಡುವನು. ನೆನನ ಮೂಲಕವೇ ನೆನನ ಪರಶಂಸನೀಯ ಕರತವೆಯ ಪರಕಟವಾಗಿದೆ. ನೆನನ ಆಜ್ಞೆಯ ಧವಜವನನೂ ಹಾರಿಸಿದೆ. ಇದನನು ನೆನನ ಆಜ್ಞಾಪಾಲಕರಿಗೆ ತಿಳಿಸು ಪರಭುವೇ. ಎಲಲ ವಸತುಗಳ ಪವಿತರತೆಯು ನೆನನ ಇಚ್ಛೆ ಹಾಗೂ ಆದೇಶವನನು ಅವಲಂಬಿಸುಮದೆಂದೂ ಅವರಿಗೆ ಗೂತತು ಪಡಿಸು. ಅವರ ಪರತೆ ಆಚಾರಮೂ ನೆನನ ಅನುಮತೆ ಮತತು ಸಂತೋಷದ ವೆಧಿ ಬಡೆಧವಾಗಿದೆ. ಮಾನವರ ನಡವಳಿಕೆಗಳೆಲಲಮೂ ನೆನನ ಸಮಮತೆ ಮತತು ಆಜ್ಞೆಗೆ ಅನುಸಾರವಾಗಿ ಉಳಡೆದೆಂದು ಅಂಗೀಕರಿಸಬಹುದು. ಇದು ಅವರಿಗೆ ಗೂತತಾಗುವಂತೆ ಮಾಡು. ಈ ದಿನಗಳಲಲಿ ನೆನನ ಸೌಂದರೆಯದ ನೆಲೆಯಿಂದ ಯಾಮದೂ ಅವರನನು ಮರೆಮಾಚಲು ಸಾಧಯವೆಲಲವೆಂದು ಅವರಿಗೆ ಸಪಷಟಪಡಿಸು. ಕರಿಸತ ಈ ದಿನಗಳಲಲಿ ಹೇಗೆ ಹೇಳಿದೆ : “ಎಲಲ ರಾಜಯಗಳೂ ನೆನನಮ “ಓ ಚೈತನಯ ಕರತನೇ” ನೆನನ ಮೆತರ ಮೂಹಮಮಡೆ ಹೇಗೆ ಸಾರಿದೆ: “ ಓ ಉತತಮೋತತಮ ಪೇರೇತಿಗೆ ಪಾತರನಾದವನೇ, ನೆನನ ಸೌಂದರೆಯವನನು ಬಹೆರಂಗಪಡಿಸಿರುವೆ. ನೆನನ ವೆಶವಾಸ ಪಾತರರಿಗೆ, ಅತಿ ವೈಭವದ ನೆನನ ಸಾಕಷಾತಕಾರದಲಲಿ ಸೆಧಾನ ಗಳಿಸುವ ಮಾರಗವಾಮದು ಎಂಬುದನನು ಖಚಿತಪಡಿಸಿರುವೆ. ಹೇಗೆ ನೆನನ ಹೂರತು ಮೆಕೆಕೆಲಲ ವಸತುಗಳಿಂದಲೂ ಬಾಹೆರರಾದವರನನು ಬಿಟಿಟು ಉಳಿದವರೆಲಲ ದುಃಖಿಗಳಾಗಿರುವರು. ಯಾರು ನೆನನ ಸಾಕಷಾತಕಾರದ ದರಶನಕರತನೋ ಮತತು ನೆನನ ಸುಗುಣಗಳ ಪರಕಾಶಕನೋ ಅಂಥವನತತ ಅವರು ತಮಮ ದೃಷಟಿಯನನು ನೆಟಿಟಿರುವರು.” ಯಾವನು ನೆನನ ಶಾಖಿಯಂತಿರುವನೋ ಅಲಲದೆ ನೆನನ ಒಡನಾಡಿಯಂತಿರುವನೋ, ಓ ಸವಾಮೆಯೇ, ಅವನು ಈ ದಿವಸ ತನನ ಉಪವಾಸವನನು ಮುಕಿತಾಯಗೊಳಿಸಿರುವನು. ನೆನನ ಸಮಕಷಮದಲೆಯೇ, ನೆನನನನು ಸಂತೋಷಗೊಳಿಸಲು ಕೈಗೂಂಡ ಇದು ಮುಕಿತಾಯವಾಗಿದೆ. ಅವನಿಗೂ, ಅವರಿಗೂ, ಅಲಲದೆ ಈ ದಿನಗಳಲಲಿ ನೆನನ ಸಮಮುಖದಲಲಿ ನೆನನ ವೆಧಿವತತಾದ ಸತಕರಮಗಳನನು ನಡೆಸಿದವರೆಲಲರಿಗೂ ಗೂರವೆಸು. ಆತನ ಇಂದೆನ ಜನಮದಲಲಿ ಹಾಗೂ ಭವೆಷೆಯ ಜನಮಗಳಲಲಿ ಅನುಕೂಲಿಸುವಂಥಮಗಳನನು ಒದಗಿಸು. ವಾಸತವಕಕೂ ನೇನೋ ಎಲಲವನನೂ ಬಲಲವ, ಸರವಜ್ಞ.

Also in: am, ar, az, bg, bs, ca, da, de, el, en, eo, es, fi, fr, fy, ht, id, is, kgf, lv, mg, ml, ne, nl, no, pl, pt, ro, ru, sk, sne, sq, ta, tl, tpi, vi

BH04475

ನನನ ಪರಮಾತಮ, ಓ ನನನ ಪರಮಾತಮ, ನೇನೋ ನನನ ಆಶಾದೇವಿಗೆ, ಪೇರೇಮೆ, ನನನ ಗುರಿ, ಇಚ್ಛಾಪೂರೈಕೆಯ ಮೂರತೆ. ಅತಿ ನಮರತೆಯಿಂದ, ಪೂರಣತನಮಯ ಭಾವದಿಂದ ಪರಾರಥಿಸುಮದೆಷೆಟೆ - ನೆನನ ಆಸರೆಯ ಜಗತತನಲಲಿ ನನನನನು ಪೇರೇಮದ ಶಿಖರವನನಾಗಿ ನೆರಮೆಸು. ನೆನನ ಸೃಷಟಿಯ ಜೀವಿಗಳಲಲಿ ನನನನನು ನೆನನ ಜ್ಞಾನದೇವಿಗೆಯಂತೆ ಮಾಡು. ನೆನನ ಕೃಪೆಯ ಧವಜವನನಾಗಿ ಏರಿಸು. ನೆನನ ಹೂರತು ಮತತೆಲಲ ವಸತುಗಳಿಂದಲೂ ದೂರವಿರುವ, ಈ ಪರಪಂಚದ ಎಲಲ ವಸತುಗಳಿಂದಲೂ ಅತೇತರಾಗಿ ಪವಿತರವಾಗಿರುವ ಹಾಗೂ ಶಂಕೆಗೊಳಪಟಿಟವರ ದೋಷದಿಂದ ಹೂರತಾಗುಳಳ ನೆನನ ಭಕತರಲಲಿ ನನನನನು ಒಬಿಬನನನಾಗಿ ಸೇರಿಸಿಕೋ. ನೆನನ ಜಗತತನ ಭಾವನಾತಮಕ ಹೆಗೆಗಳಿಕೆಯ ಮೂಲಕ ಹೃದಯ ಹೆರಿಹೆಗೆಗಲಿ. ನೆನನ ಸರವಾಂತರೆಯಾಮೆತವದೆಂಡ ಒಂದರ

ಮೇಲೊಂದರಂತೆ ಎರಗುವ ಯಶಸಿನ ತರಂಗಗಳನ್ನು ಕಾಣುವಂತೆ ನನ್ನ ದೃಷ್ಟಿಯನ್ನು ಬೆಳಗಿಸು. ನೀನು ಸರವಸಮರಥ, ಪೆರಬಲ, ಅಜೇಯ

Also in: af, bs, ca, co, de, en, es, fi, ha, hi, iba, it, ja, ko, lg, ms, ms, ne, ne, nl, ny, pt, sv, sv, tl, uk, zh-Hant

BH04569

ಓ ಪೆರಭು ನನ್ನ ದೇವರೇ! ದುರಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನೆನೆನೆಗೆ ತೆರುಗುವ ಅಸಹಾಯಕರ ಉದ್ಧಾರಕನೂ ನೀನೇ. ಪರಮ ದೀನನಾಗಿ, ನೆನೆನ ಸೌಂದರಿಯದ ಸಾಮಾಜಿಕದತತ ನನ್ನ ನಮರ ಕೈಗಳನ್ನು ಚಾಚಿ ನನ್ನ ಅಂತರ ನಾಲಿಗೆಯಿಂದ ನೆನೆನಲೆ ಅತಯುತಸಾಹದಿಂದ ಈ ರೀತಿ ಬೆನೆನವಿಸುತೆಡೆದೇನೆ. ಓ ದೇವರೇ, ನನ್ನ ದೇವರೇ! ನೆನೆನನು ಆರಾಧಿಸುವಂತೆ ನನಗೆ ಸಹಾಯನೀಡು. ನೆನೆನ ಸೇವೆಗೈಯುವಂತೆ ನನ್ನ ಟೊಂಕವನ್ನು ಭಡರಪಡೆಸು; ನೆನಗಾಗಿ ನನ್ನ ಸೇವೆಯಲೆ ನೆನೆನ ಅನುಗರಹದ ನೆರಮ ನೀಡು; ನೆನಗೆ ವೆಧೇಯನಾಗಿರುವಲೆ ನಾನು ದೃಢನಾಗಿರುವಂತೆ ನನಗೆ ಕಷ್ಟಗಳನ್ನೊದಗಿಸು; ನನ್ನ ಮೇಲೆ ನೆನೆನ ಉದಾತತ ಔದಾರೆಯವನು ಉಕಕೆ ಹರಿಯುವಂತೆ ಎಸಗು. ನೆನೆನ ಪೆರೇಮಪೂರಿತ ದಯಾದೃಷ್ಟಿಯನ್ನು ನನ್ನತತ ಬೇರು ಹಾಗೂ ನೆನೆನ ಕೃಪಾಸಾಗರದಲೆ ನನ್ನನನ್ನು ಮುಳುಗಿಸು. ನೆನೆನ ಧರಮದಲೆ ನನ್ನ ಸೆವಾಮೆನೆನೆಯ ಬಗೆಗೆ ನಾನು ದೃಢನಾಗಿರುವಂತೆ ಅನುಗರಹಿಸು. ನೆನೆನಯತೆ ಹಾಗೂ ಭರವಸೆಯ ಪೂರಣ ಪೆರಮಾಣವನು ನನ್ನ ಮೇಲೆ ಕರುಣಿಸು, ಆದರೆಂದ ನಾನು ಈ ಪೆರಪಂಚದಿಂದ ಸಂಪೂರಣವಾಗಿ ಮುಕತನಾಗಬಹುದು, ನೆನೆನ ಮುಖಾರವೆಂದದೆ ನನ್ನ ಪೂರಣ ಭಕತಿಯ ಮುಖವನು ತೆರುಗಿಸಬಹುದು, ಸಾಕಷೆಯ ಮತತು ಪುರಾವೆಗಳ ನೆರೆಬಂಧಿತ ಶಕತಿಯಿಂದ ಬಲಯುತಗೊಳಬಹುದು, ಹಾಗೂ ಭವಯತೆ ಮತತು ಬಲದಿಂದೊಡಗೂಡಿ ಭೂಲೋಕ ಮತತು ಸೆವರೆಗದ ಪೆರತೆಯೊಂದು ಪೆರದೇಶವನು ಮೇರೆ ಹೋಗಬಹುದು. ಸತೆಯವಾಗಿಯೂ ನೀನು ಕೃಪಾಳುಮೂ, ಸರವ ವೈಭವಶಾಲಿಯೂ, ದಯಾಳುಮೂ, ಕರುಣಾಕರನೂ ಆಗಿರುವೆ. ಓ ಪೆರಭುವೇ! ಇವರು ಹುತಾತಮರ ಜೊತೆಗೆದ್ದು ಬದುಕುಳಿದ, ಪವಿತರ ಆತಮಗಳ ಒಡನಾಡೆಗಳು. ಅವರು ಒಂದೊಂದು ಯಾತನೆಯನ್ನೂ ಸಹಿಸಿದೆದರಲದೆ ಘೋರ ಅನೆಯಾಯವನು ಎದುರಿಸುವಲೆ ಸಹನೆಯನ್ನು ಪೆರದರೆಶಿಸಿದೆದರು. ಅವರು ಸಕಲ ಸೌಕರೆಯ ಹಾಗೂ ಸಮೃದ್ಧಿಯನ್ನು ಪರಿತಯಜಿಸಿರುವರು. ನೆನೆನ ಪೆರೇತಿಯ ಮಾರಗದಲೆ ದಾರುಣ ವೇದನೆ ಮತತು ವೆಪತತುಗಳಿಗೆ ಸೆವಇಷೆಫಿಯಿಂದ ಒಳಪಡಿಸಿರುವರು, ನೆನೆನ ನೇರವಾದ ಪಥದಲೆ ಅವರು ದೃಢವಾಗಿ ನಡೆಯುತೆತೆರುಮದರೆಂದ ಅವರೆನ್ನೂ ಶತರುಗಳ ಬೆಗೆ ಹೆಡಿತದಲೆ ಬಂಧಿಯಾಗಿದೆದು. ಸತವಾದ ಭಯಂಕರ ಯಾತನೆಗೊಳಪಟೆಟು ಹೆಂಸಿಸಲಪಟೆಟಿರುವರು. ಅವರಿಗೆ ನೆರಮ ನೀಡುವವರೆಯಾರು ಇಲಲ. ಅವರ ಮೆತ್ಯತವ ಬಯಸುವವರೆಯಾರೂ ಇಲಲ. ತುಚೆಫ ಮತತು ಅಧರಮೆಗಳಲದೆ ಅವರೊಡನೆ ಬೆರೆಯಲು ಮತತು ಸಮರಸದೆಂದೆರಲು ಯಾರೊಬೆಬರೂ ಇಲಲ. ಓ ಪೆರಭುವೇ! ಈ ಆತಮಗಳು ಈ ಪೆರಾಪಂಚಿಕ ಜೀವನದಲೆ ಕಹೆಯಾದ ವೆಯಥೆಯನ್ನು ಸವೆದಿರುವರು ಮತತು ನೆನೆನ ಸೆವರೆಗೇಯ ಸಾಮಾಜಿಕವನು ಸೇರುವ ತವಕದಲೆ, ನೆನೆನ ಮುಖಾರವೆಂದದ ಕಂಗೊಳಿಸುವ ಸೌಂದರಿಯದ ಪೆರೇತಿಯ ಕುರುಹಾಗಿ, ಪೆಡಕರು ಅವರ ಮೇಲೆ ಹೇರೆದ ಭೇಭತಸ ಅಪಮಾನವನು ಅವರು ಸಹಿಸಿರುವರು. ಓ ಪೆರಭುವೇ! ಅವರ ಕಿವಿಗಳನ್ನು ದೈವೇ ನೆರವೆನ ಹಾಗೂ ಶೀಘರ ವೆಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕತಿಯಿಂದ ಅಧಿಕಾರ ಚಲಾಯಿಸುವವರ ಹೆಂಸಿಯಿಂದ ಅವರನ್ನು ಮುಕತಗೊಳಿಸು. ಅಧರಮೆಗಳ ಕೈಗಳನ್ನು ತಡೆಹೆಡಿ, ಈ ಆತಮಗಳನ್ನು ಅನಾಗರಿಕ ಕರೂರಿಗಳ ಉಗುರುಗಳು ಮತತು ಹಲಲುಗಳಿಂದ ಸೇಳುವಂತೆ ಮಾಡು. ಏಕೆಂದರೆ, ನೆನೆನ ಮೇಲಿನ ಪೆರೇತಿಯಿಂದ ಅವರು ಮರುಳಾಗಿರುವರು, ನೆನೆನ ಪವಿತರತೆಯ ರಹಸೆಯಗಳನ್ನು ಒಪೆಪೆಕೊಂಡಿರುವವರಾಗಿ, ನೆನೆನ ದೆವಾರದಲೆ ವೆನೇತರಾಗಿ ನೆಂತಿರುವರು ಹಾಗೂ ನೆನೆನ ಪರಮೋತತಮ ಆವರಣವನು ಸೇರೆದವರಾಗಿರುವರು. ಓ ಪೆರಭುವೇ! ನವ ಜೈತನೆಯದೆಂದ ಅವರನ್ನು ಉದಾರವಾಗಿ ಬಲಪಡೆಸು; ರಾತೆರೆಯ ಮಜಬು ಕತತಲೆನಲೆ ನೆನೆನ ಅದೆಭುತವಾದ ಪುರಾವೆಗಳನ್ನೂ ವೇಕೆಷಿಸುವಂತೆ ಮಾಡಲು ಅವರ ಕಣಣುಗಳನ್ನು ಪೆರಜವಲಿಸು; ಸನಾತನ ರಹಸೆಯಗಳಿಂದ ತುಂಬಿದ ನೆನೆನ ಸಾಮಾಜಿಕದಲೆ ಸಮೃದ್ಧವಾಗಿರುವ ಎಲಲಾ ಒಳೆಯದನು ಅವರಿಗಾಗಿ ಗೊತತುಪಡೆಸು; ಎಲಲಾ ಪೆರದೇಶಗಳ ಮೇಲೂ ದೇದೇಷೆಯಮಾನವಾಗಿ ಹೊಳೆಯುವ ನಕಷತರದಂತೆಯೂ, ಫಲಭರಿತ ಸಮೃದ್ಧ ವ್ಯಕಷಗಳಂತೆಯೂ ಹಾಗೂ ಮುಂಜಾವೆನ ತಂಗಾಳಿಯಲೆ

ಅಲುಗಾಡುವ ಕೊಂಬೆಗಳಂತೆಯೂ ಮಾಡು. ನಿಜವಾಗಿಯೂ, ನೀನು ಉದಾರಿಯೂ, ಪರಬಲನೂ, ಸರವಶಕತನೂ, ಅನಿರಬಂಧಿತನೂ, ಆಗಿರುವೆ. ಪೆರೀತೆ ಹಾಗೂ ಸುಕೋಮಲ ಕರುಣಿಯ, ಸರವ ವ್ಯಭವಶಾಲೆ, ಸರವದಾ ಕಷಮಾಶೀಲ ದೇವರೆಲಲದೆ ಅನೆಯ ದೇವರೆಲಲ.

Also in: ar, bn, da, en, es, eu, fa, fi, ht, id, is, ky, ml, nl, no, pt, ro, sk, sq

BH05849

* (ಅಧಿಕ ಮಾಸದ ದೇವಸಗಳಲಲೆ ಫೆಬ್ರವರಿ 26ರಿಂದ ಮಾರ್ಚ್ 1ರ ತನಕ ಉಪವಾಸ, ದಾನ, ಧರ್ಮ ಹಾಗೂ ಸತಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು) ನನನ ದೇವರೇ, ನನನ ಅಗನಿ ಮತು ಜಯೋತಿಯೇ, ನನನ ಗರಂಧವಾದ ಅಯ್ಯಾಮ್ -ಇ-ಹಾ (ಹಾ ದೇವಸಗಳು ಅಧಿಕ ಮಾಸದ ದಿನಗಳು)ದಲಲೆ ಹೇಳಿರುವ ದಿನಗಳು ಆರಂಭವಾಗಿವೆ. ವ್ಯಭವದ ದೊರೆಯೆನಿಸಿರುವ ಎಲಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನನಿಹಿತವಾಗುತ್ತಿವೆ. ಓ ಪರಭುವೇ, ನನನಲಲೆ ನಾನು ಬೇಡುಮದಿಷೆಟಿ ಈ ದಿನಗಳಲಲೆ, ನನನ ಅಜ್ಞಾಧಾರಕರಾಗಿರುವರೆಲಲ. ನನನ ಮಾರಗಾನುವರೆತಿಗಳಾಗಿ ಇರುವರೆಲಲ ನನನ ಪೆಯಾಪತಿಗೆ ಒಳಪಡುವಂತೆ ಅವರ ಆತಮಗಳಿಗೆ ಸಧಾನ ಕಲಪಿಸು. ನನನ ದೇವಯ ಜಯೋತಿಯ ಪರಭಾವವನನು ಅವರಿಗೆ ಕರುಣಿಸು. ಓ ಸವಾಮೆಯೇ, ಇವರೆಲಲ ನನನ ಸೇವಕರು ನನನ ಉಪದೇಶಗಳನನು ತಯಜಿಸುವಂಥ ಯಾವ ಕೆಟಿಟಿ ಯೋಚನೆಯೂ ಇವರ ಬಳಿ ಸುಳಿದಿಲಲ. ನನನ ಧೆಯೇಯಕಕಾಗಿ ಶರಣಾಗಿರುವರು. ನನನ ಆದೇಶಗಳನನು ಮನಸಾರೆ ಅಂಗೀಕರಿಸಿರುವರು. ನನನ ಗುಣಕನುಸಾರವಾಗಿ ನಿರಧಾರ ಕೈಗೊಂಡಿರುವರು. ಅವರ ಮುಂದೆಟಿಟಿರುವ ವೆಧಿಗಳನನು ಅಚರಿಸುತ್ತಿರುವರು. ನೀನು ವಿಧಾಯಕಗೊಳಿಸಿರುವ ನೀತಿಯನನು ಪಾಲಿಸುತ್ತಿರುವರು. ಓ ದೇವರೇ, ನನನ ಧರ್ಮಗರಂಧದಲಲೆ ನಿರೂಪಿಸಿರುವದನನಿಲಲ ಅವರು ಒಪಪಿರುವದಲಲದೆ, ಮಾನೆಯ ಮಾಡಿರುವದನನೂ ನೀನು ಕಂಡಿರುವೆ. ಪರಭುವೇ, ನನನ ಅಮೃತ ಹಸತದಿಂದ ನನನ ಅನಂತಕಾರಕ ಜಲವನನು ನೀಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವೆಧಿಸಿರುವ ಪರತಿಫಲವನನು ಸಪಷಟಿಪಡಿಸು. ನನನ ಸಮಕಷಮದಿಂದ ಹಾಗೂ ಸಮಾಗಮದಿಂದ ಅವರು ಹರಪೋನಮಾದರಾಗಲೆ. ಓ ದೊರೆಗಳ ದೊರೆಯೇ, ದೇನದಲಿತರ ಸಹಾನುಭೂತೆಪರನೇ, ಅವರಿಗೆ ಈ ಪರಪಂಚದ ಹಾಗೂ ಮುಂದಿನ ಪರಪಂಚದ ಒಳಲೆಯದೆಲಲವನನೂ ಕರುಣಿಸೆಂದು ಸೆರಗೊಡಡಿ ಬೇಡುವೆ. ನನನ ಸುತತ ಯಾರು ಇಡಿದು ಅನಸರಿಸುವರೋ ಅಂಧವರೊಡನೆ ನನನ ಜೀವಿಗಳು ಬಿರೆಯುವಂತೆ ಮಾಡು. ನಿಜಕಕೂ ನೀನು ಮಹಾಶಕತೆವಂತ, ಸರವಜ್ಞಾನಿ, ಎಲಲ ಬಲಲವನು.

Also in: ar, az, bg, bi, ca, cy, da, de, el, en, eo, es, fa, fi, fr, hi, hu, hy, iba, id, is, it, ja, kl, ko, lv, mg, ml, mt, ne, nl, pl, pt, ro, ru, sk, sm, sq, sv, ta, tl, uk, ur, vi, zh-Hans, zh-Hant

BH07426FOO

ಓ ನನನ ಪರಭುವೇ! ನನನ ಸೌಂದರಿಯವನನು ನನನ ಆಹಾರವನನಾಗಿಯೂ, ನನನ ಸಾನನಿಧಿಯವನನು ನನನ ಪಾನೀಯವನನಾಗಿಯೂ, ನನನ ಗುಣಾಗಾನವನನು ನನನ ಕೃತಿಯನನಾಗಿಯೂ, ನನನ ಸಮರಣಿಯನನು ನನನ ಸಂಗಾತಿಯನನಾಗಿಯೂ, ನನನ ಸಾಮರಾಜಯದ ಶಕತಿಯನನು ನನನ ನಿರವನನಾಗಿಯೂ, ನನನ ವಾಸಸೆಥಳವನನು ನನನ ಮನೆಯನನಾಗಿಯೂ ಹಾಗೂ ನನನ ವಾಸಸೆಥಳವನನು ನನನಿಂದ ಮರೆಮಾಡಿಕೊಂಡಿರುವವರ ಮೇಲೆ ನೀನು ಹೇರಿರುವ ನಿರಬಂಧಗಳಿಂದ ಶುಡಧೀಕರಿಸಿದ ಪೀಠವನನಾಗಿಯೂ ಮಾಡು. ನೀನು ನಿಜವಾಗಿಯೂ ಸರವಶಕತ, ಮಹಮಾನವಿತ, ಅತಿ ಪರಾಕರಮಶಾಲಿಯಾಗಿರುವೆ.

Also in: af, ar, az, bg, bn, bs, cy, da, de, el, en, eo, es, et, eu, fr, ht, hy, id, is, it, kl, lb, mg, ml, mn, mt, nl, pl, pt, ro, sl, sne, sq, tl, zh-Hant

BH08600TES

ಓ ಸವಾಮೆಯೇ, ನನನ ಸಾಮೇಪಿಯವಿರುವವರಿಗೆ ನನನ ಪರೀಕಷೆಯೇ ಗುಣಗೊಳಿಸುವ ಔಷದಿಯೆಡದಂತೆ. ನನನನನು ಪರೀತಿಸುವವರಿಗಲಲ ನನನ ಖಡಗವೇ ಉತಸಾಹಪೂರವಕ ಆಕಾಂಕಷೆ ನನನನನು ಕುರಿತು ಹಂಬಲಿಸುವವರಿಗೆ ನನನ ಈಟಿಯೇ ಪರಿಯವಾದ ಇಚ್ಛೆ. ನನನ ಸತಯವನನು ಗರಹಿಸುವವರಿಗೆ ನನನ ನಿರಧಾರವೇ ಅವರ ಆಶೆ. ನನನ ದೈವಿಕ ಮಾಧುರಯ ಹಾಗೂ ನನನ ಫಿಯಾತಿಯ ದೇವಯ ಪರಕಾಶದಿಂದ ನನನ ಸಾಮೇಪಿಯಕೆ ಬರಮಾಡಿಕೊಳ್ಳುವಂತೆ

ಬೇಡುತ್ತೇನೆ. ಓ ದೇವರೇ, ನಮಮ ಹೃದಯಗಳನು ನಿನನ ಜಿಜ್ಞಾಸ ಸಾಗರದಿಂದ ಜಾಗೃತಗೊಳಿಸು. ನಿನನ ಕೇಳತಿಯ ಪರಕಾಶದಿಂದ ನಮಮ ಎದೆಗಳನು ಬೆಳಗಿಸು. -

Also in: af, ar, az, bg, bs, ca, ceb, cs, da, de, el, en, es, et, fr, hu, hy, iba, is, it, ky, lv, mg, ml, mt, ne, nl, pl, pt, ro, ru, sk, sm, sv, ta, tl, tvl, uk, vi

BH09024

ಓ ಪರಭು, ನನನ ಭಗವಂತನೇ, ನೀನು ಪರಶಂಸಾರಹ ನಿನನ ಕೋಮಲ ಕರುಣಿಯತತ ನನನ ದೃಷ್ಟಿ ನೆಟಿಟಿರುಮದನನು ನೀನು ಗಮನಿಸಿರುವೆ. ನಿನನ ದೆವೆಯ ದೆಗಂತದತತ ನನನ ಕಣಿಣುಗಳು ಬಾಗಿರುಮದನನೂ ತಿಳಿದಿರುವೆ. ಅಷ್ಟೇ ಅಲ್ಲ, ನಿನನ ಕೊಡುಗೈ ಸವರಗದತತ ನನನ ಕೈಗಳು ಹೇಗೆ ಚಾಚಿವೆ ಎಂಬುದನನೂ ಬಲೆ. ನೀನೇ ನನಗೆ ಸಾಕಷ್ಟಿ ನನನ ಶರೀರದ ಪರತೆಯೊಂದೂ ಅವಯವಮೂ ನಿನನಲೆ ಗೋಳಿಡುತ್ತಾ ಹೇಗೆ ಹೇಳುಮದು: “ವಿಶವದ ಪೇರೀತಿ ಪಾತರನಾದ ಹಾಗೂ ಸವರಗ ಮತತು ಭೂಮೆಯಲಿರುವ ಎಲ್ಲ ವಸತುಗಳ ಮೇಲೂ ಪರಭುವಾಗಿರುವೆ ಮತತು ಭಕತರಾಗಿರುವವರ ಅಂತರಂಗದ ಆಶೋತತರದ ಪರತಿಬಿಂಬಮೂ ನೀನಾಗಿರುವೆ. ಸವರಗ ಮತತು ಭೂಮೆಯಲಿ ವಾಸಿಸುವ ಎಲ್ಲರನನೂ ನಿನನ ಸಾಗರ ಸದೃಶಿಯವಾದ ಕರುಣಾಕಟುಕಷಕೆ ಆಹವಾನಿಸಿ ಈ ಕರುಣಿಯ ಬೀಡಿಗೆ ದೂರವಾಗಿರಿಸಪಟಿಟು ದಡವನನು ಮುಟಿಟಿಲು ಆಸವದವಿಲದಂಟಿ ಮಾಡಲಾಗಿರುವ ನಿನನ ಸೇವಕರಿಗೆ ಸಹಾಯವೆಸಗು. ಓ ಪರಮಾತಮನೇ, ಅವರನನು ನಿನನ ಸಂಪರಕವಲದದೆ ಬೇರಾಮದರಿಂದಲೂ ಬೇರಪಡಿಸು. ನಿನನ ಗುಣಗಾನ ಹಾಗೂ ಪರಶಂಸೆ ಮಾಡುವಂತೆ ನೋಡು. ಅಲ್ಲದೆ, ಓ ದೇವರೇ, ಅವರಿಗೆ ನಿನನ ಕರುಣಿಯೆಂಬ ದೇವಕಷಾರಸವನನು ಒದಗಿಸಿ ಆ ಮೂಲಕ ನಿನನನಲದದೆ ಮೆಕಕವರನನು ಮರೆಯುವಂತೆಯೂ, ನಿನನ ಧಯೇಯೋದೇವಶಗಳನನು ಕುರೆತು ಸೇವೆ ಸಲಿಸುವಂತೆಯೂ ಮತತು ನಿನನ ಬಗೆಗೆ ಅವರು ಪೇರೀತಿ, ನೆಷೆಯೆಂದಿರುವಂತೆಯೂ ಅನುಗರಹಿಸು. ನೆಜಕೂ ಅವರ ಬೇವಿತಗಳ ಮೇಲೆ ಅಧಿಪತಿ ನೀನಾಗಿದೇಯೇ. ಅವರು ನಿನನಿಂದ ತಯಜಿಸಪಟಿಟರೆ ಅವರನನು ನೋಡುವವರಾರು? ನಿನನಿಂದ ದೂರಕೆ ಸರಿಸಪಟಿಟರೆ ನಿನನ ಸಾಮೇಷೆಯಕೆ ಬರಲು ಅವರಿಗೆ ಸಹಾಯ ನೀಡುವವರಾರು? ನಿನನ ಶಕತಿಯ ಬಗೆಗೆ ನನಗೆ ಅಪಾರ ನಂಬಿಕೆಯಿದೆ. ನಿನನ ಬಳಿಯಲದದೆ ಬೇರೆಯಲಿಯೂ ಸುಳಿಲಿಯುವ ನೆರಾಶೆತನನನು ನಾಕಾಣೆ. ನಿನನ ರಕಷಣಿಯಲದದೆ ಬೇರೆ ರಕಷಣಿಯನನು ಅರಸಲು ಶಕಿಯವೆಲಲ. ನಿನನ ಸುರಕಷತೆಯಲದದೆ ಬೇರೆ ಯಾವ ಸುರಕಷತೆಯೂ ಇಲ್ಲ. ನಿನನನನಲದದೆ ಬೇರೆ ಯಾರನನೇ ಆಗಲೆ ತನನ ಪರಭುವೆಂದು ಸೇವಿಕರಿಸಿದವನಿಗೆ ಸಂಕಟ ಪರಾಪಿತವಾಗಲೆ, ಭೂಮೆಯ ನೆವಾಸಿಗಳ ಮೇಲಿನ ಎಲ್ಲ ಮಮತೆಯನನು ನೀಗಿದವರು ಪಾವನರು. ನಿನನ ದಯಾಪರತೆಯ ಅಂಚನನು ಅಂಟಿಕೊಂಡಿರುವವರು ಧನೆಯರು. ಬಹಾರ ಈ ಜನರೇ ಸವರಗದಲಲಾಗಲೇ, ಭೂಮೆಯಲಲಾಗಲೇ ವಾಸಿಸುವ ಜನರ ಮೇಲಿನವರು. ನೀನಲದದೆ ಇನನಾವ ದೇವರಿಯಲ ನೀನು ಅನಂತ, ಸರವ ಸಂಪನನ” ವಿಶವಗಳೆಲದರ ಪರಭುವಾಗಿರುವ ನಿನಗೆ ವಂದನೆ.

Also in: af, az, bg, ca, da, de, el, en, eo, es, fj, fr, hr, hy, is, it, kl, lv, mg, ml, mt, nl, pl, pt, ro, ru, sm, sne, sv, ta, tl, uk, vi

BH09085

ಈ ಪರಾರ್ಥನೆಗಳನನು ಹದಿನೈದು ವರಷ ಮೇಲಪಟಿಟಿ ಬಹಾಯೆಗಳಗಾಗಿ ಉಪಯೋಗಿಸಬೇಕು. “ಧಾರವೆಕ ಸಮೂಹದಲೆ ಪರಿಸುವಂತಹ ಏಕೈಕ ಬಹಾಯೆ ಅನಿವಾರಯ ಪರಾರ್ಥನೆ ಇದಾಗಿದೆ, ಇದನನು ಒಬ್ಬರು ಪರಿಸುತೆತೆರವಾಗ ಉಪಸೇಥಿತರೆಯಲರೂ ನೆಂತುಕೊಳಬೇಕು. ಈ ಪರಾರ್ಥನೆಯನನು ಹೇಳುವಾಗ ಸಂಪೂಜನಾ ಸ್ಥಳದಡೆ ಮುಖ ತೆರುಗಿಸುವ ಅವಶಯಕತೆಯೆರುಮದಿಲಲ.” ಓ ನನನ ದೇವರೇ! ನಿನನ ಹೊರತು ಉಳಿದೆಲಲಮಗಳಿಂದ ಅಲಿಪಿತನಾಗಿ ತನನ ಮುಖವನನು ನಿನನಿಡೆಗೆ ತೆರುಗಿಸಿರುವ, ನಿನನನನು ಮತತು ನಿನನ ಸಂಕೇತಗಳನನು ನಂಬಿರುವ ಈತ ನಿನನ ಸೇವಕ. ನಿನನ ಸೇವಕನ ಮಗ ನೆಜವಾಗಿಯೂ ನೀನೇ ಕರುಣಿ ತೋರುವವರಲೆ ಮಹಾ ಕರುಣಾಶಾಲಿಯಾಗಿದೇಯೆ. ಮಾನವರ ತಪೆಪುಗಳನನು ಮರೆಯಾಗಿಟಿಟು ಅವರ ಪಾಪಗಳನನು ಮನನಿಸುವಾತನೇ, ನಿನನ ಔದಾರಯದ ಸವರಗಕೆ ಮತತು ನಿನನ ಅನುಗರಹದ ಸಾಗರಕೆ ಯೋಗಿಯವಾಗಿರುವಂತೆ ಇವನೊಡನೆಯೂ ಷೆಯವಹರಿಸು. ಭೂ ಸವರಗಗಳ ಮೂಲಕಕೆಂತಲೂ ಮೊದಲಿನ ನಿನ

ಸರವಶೇಷರೇಷರ ದಯೆಯ ಆವರಣದೊಳಗೆ ಅವನಿಗೆ ಪರವೇಶ ನೇಡು. ಎಂದೆಂದೆಗೂ ಕಷಮಾಶೇಲನಾಗಿರುವ, ಮಹಾ ಉದಾರಿಯಾಗಿರುವ ನೇನಲದ ಬೇರೆ ದೇವರೆಲಲ. (ಆ ತರುವಾಯ 'ಅಭಾ ಓ ಅಭಾ' ಎಂಬ ಶುಭಾಶಯವನನು ಆತ ಆರು ಸಲ ಪುನರುಚ್ಚರಿಸಲಿ ನಂತರ ಈ ಕೆಳಗಿನ ಪರತೆಯೊಂದು ಶಲೋಕವನನು ಹತತೊಂಬತತು ಸಲ ಪುನರುಚ್ಚರಿಸಲಿ) ನಾವೆಲರೂ, ನೆಜವಾಗಿಯೂ, ದೇವರನನು ಆರಾಧಿಸುವೆಮ. ನಾವೆಲರೂ, ನೆಜವಾಗಿಯೂ, ದೇವರ ಮುಂದೆ ತಲಿಬಾಗಿಸುವೆಮ ನಾವೆಲರೂ, ನೆಜವಾಗಿಯೂ, ದೇವರಲಲಿ ಭಕತಿಯುಳವರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಸತುತಿಯನನು ಸಲಿಸುತತೆರುವೆಮ ನಾವೆಲರೂ, ನೆಜವಾಗಿಯೂ, ದೇವರೆಗೆ ಕೃತಜ್ಞತೆಯನನು ಅರಪೆಸಲು ಶರಣಾಗತರಾಗಿರುವೆಮ ನಾವೆಲರೂ, ನೆಜವಾಗಿಯೂ, ದೇವರಲಲಿ ತಾಳಮೆಯುಳವರಾಗಿರುವೆಮ. (ಮೃತರು ಸತರೇ ಆಗಿಡೆದರೆ ಹೇಗೆ ಹೇಳಲಿ : ಈಕೆ ನೆನನ ಸೇವಕೆ, ಸೇವಕಿಯ ಮಗಳು ಇತಯಾದೆ)

Also in: af, am, ar, ar, az, bg, bi, bn, ca, ch, cy, da, de, dgz, diu, el, en, eo, es, fa, fi, fj, fr, gil, haw, hi, ht, hu, hy, hz, hz, iba, id, ik, is, it, ja, kgf, kiw, kiw, kj, ksd, ky, ky, lb, med, meu, mg, ml, ml, mn, mr, nal, naq, naq, ne, nl, pl, pt, ro, ru, sk, sq, srn, sv, sw, ta, th, th, tk, tk, tl, tpi, tvl

BH09952

ಓ ಪರಭು ನನನ ದೇವರೇ, ನೆನನ ನಾಮದ ಸತುತಿಯಾಗಲಿ! ಯಾವ ನಾಮದ ಮೂಲಕ ಕಾಲಮ ನೆಂತು ಹೋಗಿತತೋ, ಪುನರಚೇವನ ಸಾಧಯವಾಗಿತತೋ, ಭೂಮೆ ಮತತು ಸವರಗದಲೆರುವವರೆಲಲರೂ ಭಯದೆಂದ ಕಂಪಿತರಾಗಿದೆದರೋ ಅದರೆಂದ, ನೆನನ ಬಳಿ ತೆರುಗೆ ನೆನನ ಧರಮಕಕೆ ಸಹಾಯ ಮಾಡಿದವರ ಹೃದಯಗಳನನು ಸಂತೋಷಪಡಿಸುವಂತಹ ನೆನನ ಕೃಪಾಸವರಗ ಹಾಗೂ ನೆನನ ಸುಕೋಮಲ ಕರುಣಿಯ ಮೋಡಗಳಿಂದ ವರಷಿಸುವಂತೆ ಮಾಡೆಂದು ನಾನು ನೆನನಲಲಿ ಪರಾರಥಿಸುತತೆಡೆದೇನೆ. ಓ ನನನ ಪರಭುವೇ, ನೆನನ ಸೇವಕರು ಮತತು ಸೇವಕಿಯರನನು ವೆಯರಥ ಭರಮೆ ಮತತು ತೋರೆಕಿಯ ಕಲಪನೆಗಳಿಂದ ಕಷೇಮವಾಗಿರೆಸು ಹಾಗೂ ಅವರೆಗೆ ನೆನನ ಅನುಗರಹದ ಕರಗಳಿಂದ ಮೃದುವಾಗಿ ಹರಿಯುವ ನೆನನ ಜಿಜಾನ ಬಲದ ಗುಟುಕನನು ನೇಡು. ನೇನು, ನೆಜವಾಗಿಯೂ, ಸರವಶಕತ, ಮಹೋನತ, ಸರವ ಕಷಮದಾತ, ಅತೆಯಂತ ಉದಾರಿಯೂ ಆಗಿರುವೆ.

Also in: ky, ml, ne, zh-Hans, zh-Hans, zh-Hans, zh-Hans, zh-Hant

BH10505

ಓ ನನನ ದೇವರೇ, ಓ ನನನ ದೇವರೇ, ನೆನನ ಸೇವಕರ ಹೃದಯಗಳನನು ಮೆಲನಗೊಳಿಸು. ನೆನನ ಘನ ಉಡೆದಿಶೆಯವನನು ಅವರೆಗೆ ಪರಕಟಿಸು. ಅವರು ನೆನನ ಆಜಿಇಯನನು ಪಾಲಿಸಲಿ. ನೆನನ ಶಾಸನಗಳನನು ಅನುಸರಿಸಲಿ. ಭಗವಂತನೇ, ಅವರ ಪರಯತನಗಳಿಗೆ ಸಹಾಯವೆಸಗು. ನೆನನ ಸೇವೆ ಸಲಿಸಲು ಶಕತಿಯನನು ಕೊಡು. ಅವರನನು ಅವರಷಟಕಕೇ ಬಿಡಬೇಡ. ಜಿಜಾನದೇವೆಗೆಯೆಂದ ಅವರ ಹೆಜಬೆಯನನು ಮುನನಡೆಸು. ಪರೇತಿಯೆಂದ ಅವರ ಹೃದಯಗಳನನು ಸೆಫೂರತೆಗೊಳಿಸು. ಸತೆಯವಾಗಿಯೂ ನೇನು ಅವರ ಸಹಾಯಕ ಮತತು ಪರಭು.

Also in: af, bn, bs, ch, chn, chr, co, cs, cy, da, dak, dgz, diu, diu, el, en, eo, et, fj, fo, fr, fy, gu, hi, hi, hr, ht, hur, hur, hy, hz, hz, id, ik, is, it, ja, kl, ko, ko, ksd, lb, lg, lkt, lv, med, med, meu, mh, mi, mic, mic, ml, mn, mn, ms, mt, nal, naq, ne, nl, no, nv, nv, ny, pap, pl, pt, ro, shh, sk, sl, sm, sne, sq, sr, srn, srn, srn, sv, sw, ta, te, th, tk, tl, tpi, tvl, tvl, tvl, tvl, uk, ur, ur, ur, vi, zh-Hans, zh-Hant

BH10688

ಓ ದೇವರೇ, ನನನ ದೇವರೇ, ನೆನನ ಪರೇಮಪಾಶವನನು ಬೆಗಿದಪೆಪೆಕೊಂಡು ನನನ ಮನೆಯೆಂದ ಹೊರಟಿರುವೆ. ನೆನನ ರಕಷಣಿಗೆ ಹಾಗೂ ಲಕಷೆಯಕಕೆ ಪೂರಣವಾಗಿ ಒಳಗಾಗಿರುವೆ. ನೆನನ ಪರೇತೆಗೆ ಪಾತರರಾದವರನನು ಯಾವ ಬಗೆಯೆಂದ ರಕಷಿಸುತತೆರುವೆಯೋ ಅದೇ ಪರೇತೆಯೆಂದ ನಾನು ದುರಮಾರೆಗೆಯಾಗದಂತೆ, ನೆಜಿಡೆಧ ನಡತೆಗಳಿಂದ ಕಾಪಾಡು, ತಿಳಿಗೇಡೆಗಳ ದುಷಟತನದೆಂದ ಉಳಿಸು, ನೆನನಿಂದ ದೂಡಲಪಟಟ ಕುಹಕೆಗಳಿಂದ ದೂರವೆಡು. ನೆನನ ಔದಾರಯ ಹಾಗೂ ಅದರದೆಂದ ನನನನನು ಸುಖವಾಗಿರೆಸು, ಆಮೇಲೆ ನನನನನು ನೆನನ ಪರಭಾವ ಮತತು ಬಲದೆಂದ ನನನ ಮನೆಗೆ ಹೆಂತಿರುಗುವಂತೆ ಮಾಡು. ನೇನು ಸತೆಯವಾಗಿಯೂ ಸರವಶಕತ ಸಂಕಟ ನೆವಾರಕ ಸವಯಂಪೂರಣ.

Also in: af, az, bg, bi, bn, bs, ca, cy, da, de, dgz, el, en, eo, es, fa, fj, fr, gil, ha, hi, hr, ht, hy, hz, id, is, it, kl, lg, lv, ml, nl, pl, pt, ro,

BH11209

*ರವರು ಚಿಕಿತ್ಸಾ ಮಧ್ಯಮ ಮತು ದೇಶಭಾವೆಂಬ ಮೂರು ಅನಿವಾರ್ಯ ಪರಾಧಾನಗಳನ್ನು ಅನುಗೃಹಿಸಿರುವರು.
ಇವುಗಳಲ್ಲಿ ಯಾವುದಾದರೊಂದನ್ನೂ ಅಯ್ಯದುಕೊಂಡರೆ ನಾಮ ನಮಮ ಕರತವೆಯವನು ಪಾಲಿಸಿದಂತಾಗುವುದು)
ಚಿಕಿತ್ಸಾ ಅನಿವಾರ್ಯ ಪರಾಧಾನೆ

*(ಪರತೆ ದಿನ ಮಧ್ಯಾಹ್ನ 12 ಗಂಟೆಯಿಂದ ಸೂರ್ಯಾಸ್ತದೊಳಗೆ ಒಂದು ಬಾರಿ ಕಡೆಡಾಯವಾಗಿ ಪರಿಸಲೇಬೇಕಾದ
ಚಿಕಿತ್ಸಾ ಅನಿವಾರ್ಯ ಪರಾಧಾನೆ)

ಓ ನನನ ಪರಮಾತಮನೇ, ನಿನನನನು ಅರಿಯಲು ಹಾಗೂ ಆರಾಧಿಸಲು ನನನನನು ನೀನು ಸೃಷ್ಟಿಸಿದೆ. ಅದಕ್ಕೇ ನಾನೇ
ಸಾಕಷ್ಟಿ. ನಾನು ಬಲಹೀನ, ನೀನು ಬಲಶಾಲಿ ನಾನು ಬಡವ, ನೀನು ಸಿರಿವಂತ, ಇದನನು ನಾನು ಸಾರಿ ಹೇಳುತ್ತೇನೆ.

ನೀನಲದೆ ಬೇರೆ ದೇವರಿಲ್ಲ, ಆಪತನಲಲಿ ನೀನೇ ರಕ್ಷಕ ಸವಯಂಪರಿಪೂರ್ಣ.

Also in: af, am, apm, ar, az, be, bg, bi, bs, ca, chn, co, cr, cy, da, dak, de, dgz, dih, diu, el, en, eo, es, fa, fi, fj, fo, fr, fy, gil, ha, haw, ho, ht, hu, hur, hz, iba, id, ik, is, it, ja, kiw, kl, km, ksd, lb, lg, lkt, llt, lt, lv, med, meu, mg, mh, mi, ml, moh, moh, mt, nal, naq, ne, nl, no, nv, ny, oj, pap, pl, pot, pt, ro, ru, se, shs, sk, sne, sq, srn, sv, sw, ta, te, th, thp, tl, tpi, tvl, ur
